

UNIVERSAL
LIBRARY

OU_198186

UNIVERSAL
LIBRARY

ವೀಣೆ ಭವಳಾನಿ

ಮತ್ತು

ಇತರ ಕಥೆಗಳು

ಅನುಸಾರಕರು:
ದಿವಂ. ಶ್ರೀಮತಿ ಚುಂಡಳ

ಸತ್ಯಮೋಧನ ಪ್ರಕಟಿನ ಮಂದಿರ
ಕೋಟಿ, ಬೆಂಗಳೂರು ಫೆರ.

ವೀಣೆ ಭವಾನಿ

ಪುತ್ರು

ಇತರ ಕಥೆಗಳು

ಅನುವಾದಕರ್ತರು

ಎವಂ. ಶ್ರೀಮತಿ ಸುಂತಳಮ್ಮು

ಸತ್ಯಪೊಂಡನ ಪ್ರಕಟನ ಮಂದಿರ

ಕೋಟಿ, ಬೆಂಗಳೂರು ಸಗರ.

ಬೀರೆ : ಹನ್ನೆ ಕಡಾಕೆ

[ಈ ಪುಸ್ತಕದ ಹಕ್ಕುಗಳನ್ನು ಲಾಲ್ ಶಾದಿಂಬಾಗಿದೆ]

1945

విషయానుక్రమణికి

| | |
|-------------------------------|----|
| I. ఇదెంతశస్త్రగ్రంథాలు | १ |
| అ. ఎల్లపూ ఆవనేఁ | ११ |
| ఇ. వీఁఁ భవాని | १८ |
| ఈ. మూరు తింగళ తురంగవాస | |
| | |
| అ. ననోద్దనె బరబేఁచు | ३२ |
| ఇ. ప్రీతియూ ఆతేయూ | ४० |
| ఈ. దండనె | ४७ |
| ఉ. సబొ జైలినల్లి | ५२ |
| ఊ. స్టగ్రాఫ్ బాకిలు | ५८ |
| ఈ. వొదలనేయ దిన | ६६ |
| ఇ. ఉభయశుశ్రేష్ఠానికాలు | ६० |
| అ. రాజాజియువరూ రామూయువూ | ६८ |
| ఇ. ప్రశాశనాలు విద్యుత్పత్తియూ | ७० |
| ఊ. ప్రాతిశాలద కేలపు నోటిగళు | ७४ |

ಪ್ರಕಾಶಕರ ಬಿನ್ನಹ

ಈ ದೇಶದ ಅನೇಕ ಭಾಷೆಗಳಲ್ಲಿ ಹೊಸ ರೀತಿಯ ಸಾಹಿತ್ಯವು ಹೆಚ್ಚುತ್ತಾ ಇದೆ. ಪರಸ್ಪರ ವಿನಿಮಯದಿಂದ ಸಾಹಿತ್ಯದ ಪ್ರಗತಿಗೆ ಬಹು ಸಹಾಯವಾಗುತ್ತದೆಯೇ ಇಲ್ಲ. ತಮಿಳನಲ್ಲಿ ಪ್ರಚರ ವಾಗುತ್ತಿರುವ ಪ್ರಸ್ತುತಕಗಳನ್ನು ಕನ್ನಡಿಸಿ ಈ ರೀತಿ ಕನ್ನಡಿಗರಿಗೆ ಉಪಕಾರ ಮಾಡಿದವರಲ್ಲಿ ಶ್ರೀ ಕುಂತಳಮೃನವರೂ ಒಬ್ಬರು. ಈ ಪ್ರಸ್ತುತದಲ್ಲಿ ಕಂಡುಬರುವ ಬರವಣಿಗೆಗಳೇ ಈ ಕಾರ್ಯದಲ್ಲಿ ಅವರಿಗಿನ್ನೆ ಉತ್ಸಾಹಕ್ಕಾಗಿ ದ್ವಕ್ಕತೆಗೂ ಸಾಹ್ಯ ಅವರು ಕೇವಲ ಚಿಕ್ಕವಯಸ್ಸಿನಲ್ಲೇ ಕಾಲನಾಗದಿನ್ನದೆ ಅನರಿಂದ ಇನ್ನೂ ಹೆಚ್ಚು ಸೇವೆ ಕನ್ನಡಿಗರಿಗೆ ದೊರಕುತ್ತಿತ್ತು.

ಈ ಪ್ರಸ್ತುತದಲ್ಲಿ ಪ್ರಕಟವಾಗಿರುವ ನಷ್ಟವಿನ ಕೆಲವು ಭಾಗ ‘ವಿಶ್ವಕರ್ಮಾಟಕ’ ವಾರಪತ್ರಿಕೆಯಲ್ಲಿ ಈ ಮುಂಚೆ ಪ್ರಕಟವಾಗಿತ್ತು. ದಿವಂಗತರ ಸಮೀಕರಣದಿಂದ ಶ್ರೀ ಶಿಲ್ಪಮೃನವರು ಈ ಪ್ರಸ್ತುತದ ಸಾಮಗ್ರಿಯ ಕೆಲವು ಭಾಗ ಅಪೂರ್ವವಾಗಿದ್ದು ದನ್ನು ಪೂರ್ಣಗೊಳಿಸಿ ಅತ್ಯಾದರದಿಂದ ಪ್ರಕಟಿಸೇಗೆ ಸಿದ್ಧಗೊಳಿಸಿದ್ದಾದೆ. ಮೂಲಸಾಮಗ್ರಿಯನ್ನು ಬರೆವ ನರು ತಮಿಳನಲ್ಲಿ ಪ್ರಸಿದ್ಧ ಲೇಖಕರಾದ ಶ್ರೀ ರಾ. ಕೃಷ್ಣಮೂರ್ತಿಗಳು (‘ಕಲ್ಮಿ’) ಮತ್ತು ಶ್ರೀ ಚಕ್ರವರ್ತಿ ರಾಜಗೋಪಾಲಾಚಾರ್ಯರು. ಅವರು ಈ ಪ್ರಕಟಿಸೇಗೆ ಅನುಮತಿ ಕೊಟ್ಟು ಉಪಕಾರ ಮಾಡಿದ್ದಾರೆ.

ಮೇಲೆ ಹೇಳಿದ ಎಲ್ಲರ ನೇರವಿಗಾಗಿ ವಂದನೆಗಳು.

* ಇದೆಂತಹ ಸ್ವರ್ಗ *

೧

ರಾಮ ಬಹದೂರ್ ರಾಮಾಶಾಸ್ತ್ರಿಗಳು ಆಕ್ಷಂತ ವಾಜ್ಯಾಕ್ಷಂತ ನಡೆದು ಹೋಗುತ್ತಿದ್ದರು. ತಮಗೆ ತಿಳಿದ ಮುಖ ಯಾವಧಾರರೂ ಶಾಣಿಸುತ್ತನ್ನೇ ಯೀನೋ ಎಂಬ ಕುಶಲದಿಂದ ಅವರ ಕಣ್ಣ ಸುತ್ತಲೂ ನೋಡಿತು. ‘ಅಬ್ಬಾ ! ಇಲ್ಲಿಗೆ ಬಂದು ಹನ್ನೆರಡು ವರ್ಷ ದಾಟಿಲ್ಲವೇ ? ಈ ಜನ್ನೆರಡು ವರ್ಷ ಹನ್ನೆರಡು ಯುಗದ ಹಾಗೆ ತೋರುತ್ತದೆ. ಈ ಹನ್ನೆರಡು ಪರ್ವಗಳಿಂದಿಂದ ಬಳಕೆಯಾದ ಮುಖ ಬಂದಾದರೂ ಕಾಣಲಿಲ್ಲವಲ್ಲ. ಈಲೀ ನೇನಪುಗಳ ವಿಷಯ ವಾಗಿ ತಮಾವೆಯಾಗಿ ಹರಪೊಳಿವೆಂದರೆ ಬಂದು ಜೀವನ್ನ ಸಿಗಲಿಲ್ಲ ! ಇದೆಂತಹ ಸ್ವರ್ಗ ?’ ಅಂದುಕೊಂಡು ಸಿಟ್ಟುಸಿರು ಬಿಟ್ಟರು. ರಾಮಾಶಾಸ್ತ್ರಿಗಳು. ಅವರಿಗೆ ಸ್ವರ್ಗಲೋಕ ಸ್ಥಳವೂ ಸರಿತೋರಲಿಲ್ಲ. ಸ್ವರ್ಗಲೋಕವನ್ನು ಸೇರುವದಕ್ಕಾಗಿ ಭೂಲೋಕದಲ್ಲಿ ತಾವು ಪಟ್ಟು ಕಷ್ಟಗಳನ್ನು ನೇನಹಿಕೊಂಡು ಅವರಿಗೆ ವಿಪರೀತ ಅಳು ಬಂತು ! ತಾವು ಮಾಡಿದ ಕಾರ್ಯಗಳನ್ನು ನೇನೆಮು ವಿಪರಿತ ನಗುವು ಬಂತು. ಆದರೇನು ? ಈ ಗತಿಗೆಟ್ಟ ಸ್ವರ್ಗದಲ್ಲಿ ಅಳುವುದುಂಟಿ? ಅಭಿನಾ ನಗುವುದುಂಟಿ ? ಇಲ್ಲ ! ಯಾವುದನ್ನೂ ಮಾಡಲಾಗದು. ಇವರ ಜೀವರು ಸ್ವರ್ಗವಂತೆ ! ರಾಮ ರಾಮ ! ಶಿವ ಶಿವಾ ! ಅಯ್ಯ್ಯೆ ತಪ್ಪಾಯಿತು. ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಆ ರಾಮನನ್ನೂ, ಶಿವನನ್ನೂ ಪಾರ್ವತಿಸಿ ನಾನು ಈ ಸ್ವರ್ಗಕ್ಕೆ ಬಂದು ಸೇರಿದ್ದು ಸಾಲದೆ ? ಈಗ ಭೂಲೋಕಕ್ಕೆ ಹೋಗಬೇಕಾದರೆ ಯಾರನ್ನು ಪಾರ್ವತಿಸಲಿ ? ಶನಿಶ್ವರನನ್ನು ಪಾರ್ವತಿಸಲಿ ? ಶನಿಶ್ವರ ! ಶನಿ ಶ್ವರಾ ! ಶನಿಶ್ವರ... ,.....

‘ಯಾರದು ? ರಾಮಾಶಾಸ್ತ್ರಿಗಳಲ್ಲವೇ ?’ ಪಳಗಿದ ಕಂಠಸ್ವರಪ್ಪೇಂದು ಕೀವಿಯಲ್ಲಿ ಬೀಳಲು ಶಾಸ್ತ್ರಿಗಳು ಆಕ್ಷಯದಿಂದಲೂ, ಸಂತೋಷದಿಂದಲೂ ಮುಂದೆ ಬಂದು ನೋಡಿದರು. ನೋಡಿದರೆ ಸಾಕ್ಷಾತ್ ದಿವಾನಾ ಬಹದೂರ್ ದಿವಾಕರ ನೋದಲಿಯಾರದು ಎದುರಿಗೆ ಬರುತ್ತಿದ್ದಾರೆ.

‘ಅಹಾ! ಹೊದಲಿಯಾರ್ಥೀ. ಬನ್ನಿ ಬನ್ನಿ ನಿಮ್ಮನ್ನು ನೋಡಿ ಹದಿನ್ಯೆದು ವರ್ಷಕ್ಕೆ ಮೇಲಾಯಿತಲ್ಲವೇ? ಯಾವಾಗ ಬಂದಿರಿ ಏನು ಸುದ್ದಿ, ಏನು ಸಮಾಚಾರ? ’ ಎಂದು ಹೇಳುತ್ತಾ ಬಹಳ ಉತ್ಸಾಹದಿಂದ ಶಾಸ್ತ್ರಿಗಳು ಮುಂದೆ ಬಂದು ಹೊದಲಿಯಾರರ ಕ್ಷೇತ್ರಕುವ ಉದ್ದೇಶದಿಂದ ಕ್ಷೇತ್ರ ನೀಡಿದರು. ಸಾಧ್ಯವಾಗದಿದ್ದರಿಂದ ಮುಖದಲ್ಲಿ ನಿರಾಕೀಯ ಕುರುಹು ಕಾಣೇಸಿಕೊಂಡಿತು.

‘ಏನು ಶಾಸ್ತ್ರಿಗಳೇ? ಇದು ಸ್ವರ್ಗವೆಂಬುದನ್ನೇ ಮರೆತಂತೆ ಕಾಣುತ್ತದೆ. ಭೂಲೋಕದಲ್ಲಿರುವಂತೆ ಭಾವಿಸಿಕೊಂಡಿದ್ದೀರಾ?’ ಎಂದು ಹೊದಲಿಯಾರರು ಹಾಸ್ಯ ಮಾಡಿದರು.

‘ಅಯೋ,’ ಹೊದಲಿಯಾರ್ಥೀ! ನಿಮ್ಮನ್ನು ನೋಡಿದ್ದರಿಂದುಂಟಾದ ಸಂತೋಷದ ಭರದಲ್ಲಿ, ಇದು ಸ್ವರ್ಗವೆಂಬುದೇ ಒಂದು ನಿಪುಣ ಮರೆತುಹೋಯಿತು, ಭೂಲೋಕವೆಂದೇ ಭಾವಿಸಿ ಕೊಂಡು ಬಿಟ್ಟಿ’ ಎಂದು ಹೇಳುತ್ತಾ ಶಾಸ್ತ್ರಿಗಳು ಘಟ್ಟಿಯಾಗಿ ನಕ್ಕು ಬಿಟ್ಟಿರು.

ಆ ಸಮಯದಲ್ಲಿ ದೇವತೆಗಳು ಅವರ ನಗೆ ಕೇಳಿ ಅವರನ್ನು ಒಂದು ವಿಧವಾಗಿ ನೋಡಿ ಹೋದರು.

‘ಕೈ ರೀತಿಯ ನಗೆ ಕೇಳಿ ಹತ್ತು ವರ್ಷಕ್ಕೂ ಮೇಲಾಗಿ ಹೋಯಿತು’ ಎಂದರು ಹೊದಲಿಯಾರರು.

‘ಹೊದು ಹೊದು. ಅದನ್ನು ನೀನಿಸಿಕೊಂಡರೆ ದುಃಖ ಉಕ್ಕಿ ಉಕ್ಕಿ ಬರುತ್ತದೆ’ ಎಂದು ಹೇಳುತ್ತಾ ಶಾಸ್ತ್ರಿಗಳು ಬಿಕ್ಕಿ ಬಿಕ್ಕಿ ಅತ್ತಿರು.

‘ಅಯೋ ಅಳಬೇಡಿ ಶಾಸ್ತ್ರಿಗಳೇ’ ಎಂದು ಹೇಳಿ ಹೊದಲಿಯಾರರು, ‘ಹೀಗೆ ಅಳುವ ಧ್ವನಿ ಕೇಳಿ ಕೂಡ ಬಹು ದಿನಗಳಾದವು ಗೊತ್ತಿ? ’ ಎನ್ನುತ್ತಾ ಕಾವು ಅಳತೊಡಗಿದರು.

‘ಇಬ್ಬರೂ ಒಬ್ಬರ ಕಣ್ಣನ್ನು ಒಬ್ಬರು ಒರಿಸುವ ಸಲುವಾಗಿ ಮುಂದೆ ಬಂದು, ಅದು ಆಗದೆ ಹೋಗಲು ಘಟ್ಟಿಯಾಗಿ ನಕ್ಕುಬಿಟ್ಟಿರು.

‘ಹಾಗಾದರೆ ಸ್ವರ್ಗ ನಿಮ್ಮ ಮನಸ್ಸಿಗೂ ಹಿಡಿಯಲ್ಲವೇನ್ನು?’ ಎಂದರು ಹೊದಲಿಯಾರರು?

‘ ಸ್ವರ್ಗ ಮನಸ್ಸಿಗೆ ಹಿಡಿಯಲ್ಲಿವೆ ಎಂದು ಹೇಳುತ್ತೀರಾ । ಸ್ವರ್ಗವೆನ್ನು ಪ್ರೇಮ ಹೀಗೆ ಎಂದು ತಿಳಿದಿದ್ದರೆ ಅಪ್ಪೊಂದು ದಾನ, ಧನು=, ಕಲೆ ಹೊಡಿದು ಕೊಳ್ಳುವುದು, ಮಹಾಗು ಹಿಡಿದುಕೊಳ್ಳುವುದು, ಗುಡಿಗೆ ಹೋಗುವುದು—ಇವ ಸ್ನೇಹಿಲ್ಲಾ ಮಾಡುತ್ತಲೇ ಇರಲಿಲ್ಲ. ಈ ಸ್ವರ್ಗಕ್ಕೆ ಬರುವುದಕ್ಕಾಗಿ ಭೂಲೋಕ ವನ್ನು ಒಿನ್ನಾಗಿ ಅನುಭವಿಸದೇ ಹೋದೆವಲ್ಲಾ । ಎಂತಹ ಮುಕ್ತಾಳತನವಾಯಿತು ! ’

“ ಹಿಹೋ ನನ್ನ ಮನಸ್ಸಿನಲ್ಲಿರುವುದನ್ನೇ ತಾವು ಹೇಳುತ್ತಿದುವಿರಲ್ಲಾ ಶಾಸ್ತ್ರಿಗಳೇ ! ಎಲ್ಲಾದರೂ ಒಂದು ಕಡೆ ಕುಳಿತುಕೊಂಡು ಸಾವಕಾಶವಾಗಿ ವಾತನಾಡೋಣ. ಅದಿರಲಿ. ಈಗ ಎಲ್ಲಿಗೆ ಹೋಗುತ್ತದ್ದೀರಿ ಎಂದು ಹೇಳಿದರು ಮೊದಲಿಯಾರದು.

‘ ಎಲ್ಲಿಗೆ ಹೋಗುವುದು ? ಈ ಹಾಳು ಸ್ವರ್ಗದಲ್ಲಿ, ಎಲ್ಲಿ ಹೋದರೂ ಒಂದೇ ಲಕ್ಷಣವೇ ’ ಎಂದು ಶಾಸ್ತ್ರಿಗಳು ಸೇಚಾಡಿಕೊಂಡು ಹೇಳಿದರು.

‘ ಹಾಗಾದರೆ, ಬನ್ನಿ ! ಅದೋ ! ಅಲ್ಲಿ ಕಾಣುವ ಮಂದಾರ ವೃಕ್ಷದಿಯಲ್ಲಿ ಕುಳಿತು ವಿರಾಮವಾಗಿ ವಾತನಾಡೋಣ ’ ಎಂದರು ಮೊದಲಿಯಾರು.

ಇಬ್ಬರೂ ಹೋಗಿ ಹೆತ್ತಿದೆಲ್ಲ ಇದ್ದ ಒಂದು ಮಂದಾರ ವೃಕ್ಷದಿಯಲ್ಲಿ ಕುಳಿತುಕೊಂಡರು.

ಉ

ಮಂದಾರವೃಕ್ಷ ಪುಷ್ಟಭರಿತವಾಗಿ ವಾಸಸ್ಸಿಗೆ ಅಹಳಾದವನ್ನುಂಟುಮಾಡುತ್ತತ್ತು. ಆ ಪುಷ್ಟಗಳಿಂದ ಹೊರಟಿ ಸುವಾಸನೆ ನಾಲ್ಕು ದಿಕ್ಕುಗಳಿಗೂ ಪ್ರಸರಿಸಿದ್ದಿತು. ಕೊಂಬೆಗಳ ಮೇಲೆ ಕುಳಿತು ಕೋಗಿಲೆ ತನ್ನ ದಿನ್ಯ ಕಂಠದಿಂದ ಹಾಡುತ್ತತ್ತು. ಮರದಡಿಯಲ್ಲಿ ಹಸಿರು ರತ್ನ ಕಂಬಳ ಹಾಸಿದಂತೆ ಹಸಿರುಹುಲ್ಲು ಸೊಂವಾಗಿ ಚೆಳೆದಿತ್ತು.

ಶಾಸ್ತ್ರಿಗಳು ಒಂದು ಹುಲ್ಲು ಕಡ್ಡಿ ಹಿತ್ತು ಬಾಯಲ್ಲಿಪ್ಪುಕೊಂಡು ಕಡಿದರು, “ಏನು ಶಾಸ್ತ್ರಿಗಳೇ ಹುಲ್ಲು ತಿನ್ನತ್ತೀರಿ ಹುಲಿ ಹಸಿದರೂ ಹುಲ್ಲು ತಿನ್ನತ್ತನೆಯಿ ಎಂಬ ಗಾಡಿಗೆ ಯಾವ ಗತಿ ಬಂತು ? ” ಎನ್ನ ತ್ವಾ ಸೇದಲೆಯಾದ್ದು ಫಟ್ಟಿಯಾಗಿ ಸಕ್ಕಿರು.

“ ಅಚೆಲ್ಲಿಕ ಭೂಲೋಕದ ಗಾಡಿ. ಈ ಗತಿಗೆಟ್ಟ ಸ್ವರ್ಗದಲ್ಲಿ ಹುಲಿಗೆ ಹೆಸಿನೇ ಆಗುವುದಿಲ್ಲ ” ಎನ್ನುತ್ತಾ ಶಾಸ್ತ್ರಿಗಳೂ ಘಟ್ಟಿಯಾಗಿ ನಷ್ಟರು.

“ ಮತ್ತೆ ನೀವು ಹುಲ್ಲೋಕೇ ತಿನ್ನತ್ತೀರಿ ? ”

“ ಮತ್ತೆನಿಂದೆ ಇಲ್ಲಿ ತಿನ್ನನುದಕ್ಕೆ ? ಅಮೃತವೊಂದು ಬಿಟ್ಟರೆ ಬೇರೆ ಯಾವ ಶುಳ್ಳು ಇಲ್ಲ ಈ ಸ್ವರ್ಗದಲ್ಲಿ. ಅ ಹಾಳು ಅಮೃತವನ್ನು ಕುಡಿದು ಕುಡಿದು ನಾಲಿಗೆ ನುರಗಟ್ಟಿ ಹೋಗಿದೆ. ”

“ ಏನು ಶಾಸ್ತ್ರಿಗಳೇ ? ಭೂಲೋಕದಲ್ಲಿ ಯಾವ ದುಃಖ ಪದಾರ್ಥವನ್ನು ತಿಂದರೂ ಅಮೃತಕ್ಕೆ ಹೋಲಿಸುತ್ತಿದ್ದಿರಲ್ಲಾ ! ಇನ್ನು ಮೇಲೆ ಹಾಗೆ ಹೇಳಬು ದಿಲ್ಲ ತಾನೆ ? ”

“ ಅಯ್ಯೋ ! ನನ್ನ ಹೊಟ್ಟಿಯುರಿಯನ್ನು ಕೆಳಕಬೇಡಿ ಹೊದಲಿ ಯಾರ್ತೀ ! ಇಡ್ಡಿ, ಚೆಟ್ಟಿ, ಬೆಕ್ಕಿ ಇವೆಲ್ಲಾ ಈ ಹಾಳು ಸ್ವರ್ಗದಲ್ಲಿಲ್ಲವೆಂಬುದು ಮಾತ್ರ ತಿಳಿದಿದ್ದರೆ.... ಅಮೃತವಂತಿ ! ಅಮೃತ ! ”

“ ಅನಂದ ಭವನ’ದಲ್ಲಿ ಈರುಳಿ ಗೊಚ್ಚು ಮಾಡುತ್ತಾರಲ್ಲಾ, ಅದರ ಕಾಲ್ಪನಿಕ ಹಾಕಿ ತುಳಿಸಬೇಕು ಈ ಅಮೃತವನ್ನು ”

“ ಅಹಾ ? ನಾವು ಸಂಪುರ್ಣ ಕಾಲೇಜಿನಲ್ಲಿದ್ದಾಗ ನಾರಾಯಣನ ಹೋಟಲಿನಲ್ಲಿ ಮಸಾಲೆದೊಂದೆ, ವಲ್ಲ, ತಿನ್ನತ್ತೇನ್ನೆವೆಲ್ಲಾ ಜ್ಞಾಪಕವಿದೆಯೇ ”

“ ಅದನ್ನು ಬ್ಳಾಸಿಸಿಕೊಂಡರೆ ಬಾಯಲ್ಲಿ ನೀಡಿರುತ್ತೇ. ”

“ ಇದೆಲ್ಲಾ ಸರಿಯೆ, ಯಾವುದು ಹೇಗಾದರೂ ಹೋಗಲಿ ಕಾಣಿಸಿಲ್ಲದ ಸ್ವರ್ಗ, ಸ್ವರ್ಗವೆ ಅನ್ನತ್ತೀನೇ ”.

ಈ ಸಮಯದಲ್ಲಿ ಮಂದಾರ ಷ್ವಕ್ಕದ ಮೇಲಿದ್ದ ಕೋಗಿಲೆಹೊಂದು ಒಗ್ಗಿ ನೋಡಿ ‘ ಈ, ಈ ’ ಎಂದು ಹಾಡಿತು.

“ ಹೊದಲಿಯಾರ್ತೀ ! ಸ್ವಲ್ಪ ಈ ಕೋಗಿಲೆ ಕೂಗದ ಹಾಗೆ ಮಾಡು ಶ್ರೀರಾ ದಯವಿಟ್ಟು ? ಇಲ್ಲದೆ ಹೋದರೆ ನಾನೆಲ್ಲಾದರೂ ಓಡಿ ಹೋಗಲೊಂದರ ಕೂಗನ್ನು ಕೇಳಲಾರೆ ”.

“ ಏನು ಶಾಸ್ತ್ರಿಗಳೇ ! ಭೂಲೋಕದಲ್ಲಿದ್ದಾಗ ಒಳ್ಳೆಯ ಧ್ವನಿ ಎಲ್ಲ ಕೇಳದರೂ ಕೋಗಿಲೆಗೆ ಹೋಲಿಸುತ್ತಿದ್ದಿರಿ. ಈಗೇನು, ಹೀಗೆ ಹೇಳುತ್ತೀರಿ ? ”

“ಅಯೋಃ ತನಿಯೇ ! ಭೂತೋಕದಲ್ಲಿದ್ದಾಗ ಕೊಗಳಿಯ ಧ್ವನಿಯನ್ನೇ ನಾನು ಕೇಳಿರಲಿಲ್ಲವಲ್ಲಾ ! ಅದರಿಂದ ತಾನೇ ನಾನು ಹಾಗೆ ಹೇಳುತ್ತಿದ್ದೀ”.

“ಈ ಸ್ವರ್ಗದಲ್ಲಿ ನೋಡಿ ಸಂಗೀತ ಎಪ್ಪು ಸರ್ವೇಸಾಧಾರಣವಾಗಿದೆ. ಬರೀ ಸಂಗೀತನೇ ಎಲ್ಲಿ ಹೋದರೂ”.

“ಆಹಾ ! ನಾವು ಮದ್ವಾಸಿನಲ್ಲಿ ನಡೆಸಿದೆವಲ್ಲಾ ಕಣಾಟಕ ಪುನರುದ್ಧಾರಣ ಸಭಿ ! ಎಪ್ಪು ಜೋರಾಗಿ ನಡೆಸಿದೆವು ?”

“ ಅ ಹ ಹ ! ಇಲ್ಲಿ ಹಾಡುತ್ತಾರಲ್ಲಾ ತಲೆಗೊಂದು ವೀಣೆ ಹಿಡಿದು ಕೊಂಡು. ಇದೂ ಹಾಡೆ, ನಾಲ್ಕು ಆವಶ್ಯಕ ಸ್ವರ ಹಾಕಿಕೊಂಡು ಪಲ್ಲವಿ ಹಾಡುವ ವಿದ್ವಾಂಸರು ಇಲ್ಲಿ ಯಾರಿದಾರೆ ? ನಮ್ಮ ಉರಿನಲ್ಲಿ ಸಂಗೀತ ಕೇಸರಿಯ ಕಳ್ಳೀರಿ ನಡೆದಾಗ ಮೃದಂಗ, ಕಂಜೀರ, ಸಿಟೀಲು, ಘಟ, ಕೊಳೆಲು, ಇಪ್ಪು ಪಕ್ಕವಾದ್ಯಗಳು ಇದ್ದ ಕಳ್ಳೀರಿ ಎಪ್ಪು ಸೋಗಸಾಗಿ ನಡೆಯಿತು. ಅದು ಸಂಗೀತವೋ ? ಇಲ್ಲ ಇಲ್ಲಿ ಅಳ್ಳತ್ತಾರಲ್ಲಾ ಒಬ್ಬೊಬ್ಬರೂ ವೀಣೆ ಹಿಡಿದುಕೊಂಡು ಇದು ಸಂಗೀತವೋ ?”

“ ಅಯೋಃ, ಹೊಡು ಹೊಡು, ಇಲ್ಲಿ ನಾನು ಎಪ್ಪೋಃ ಜನಗಳಷ್ಟು ಕೇಳಿದೆ ಹಾಯೋಃನಿಯಂ ಬಾರಿಸಲು ಬರುತ್ತದೆಯೇ ಎಂದು. ಇಲ್ಲಿರುವವರೋಬ್ಬರೂ ಅದರ ಹೇಸರನ್ನೇ ಕೇಳಲ್ಲವಂತೆ ”.

“ಸರಿಯಾಯಿತು ಹಾಗಾದರೆ ಅದೊಂದೇ ಒಳ್ಳೆಯ ಅಂಶ ಈ ಸ್ವರ್ಗದಲ್ಲಿ. ನನ್ನ ಸೋಸೆ ಸುಲೋಚನಾ, ಪ್ರತಿ ದಿನವೂ ಹಾಯೋಃನಿಯಂ ತೆಗೆದು ಭಾರಿಸಿ ಕೊಂಡು ಅಳುವುದನ್ನು ಕೇಳಿ ಸಹಿಸಲಾರದೆ ತಾನೇ ನಾನು ಆದಪ್ಪು ಬೇಗ ಸ್ವರ್ಗಕ್ಕೆ ಬಂದು ಬಿಡಬೇಕೆಂದು ಬಯಿಸಿದೆ. ಅಮ್ಮಮಾತ್ರ ಅವಳು ನನ್ನನ್ನು ಹಾಸ್ಯಮಾಡಿದ್ದೆ ಲ್ಲಾ, ನೆನಸಿಕೊಂಡರೆ ಹೇಗಾಗುತ್ತದೆ ಗೊತ್ತೆ. ನಾನು ಶುದ್ಧಿಗೊಳಿಸಿದೂ ನಾನು ಭಗವದ್ಗೀತೆಯ್ಯಾಶ್ವನ ಮಾಡುವುದನ್ನೇ ಲ್ಲಾ ಬಹು ಹಾಸ್ಯ ಮಾಡುತ್ತಿದ್ದಳು. ಅವಳು ಮುಖಕ್ಕೆ ಪಾಡರ್ ಹಾಕಿಗೊಂಡು, ಜಾಜೀರ್ಣ ಸೀರೆ ಉಟ್ಟುಕೊಂಡು ತಲೆಗೆ ರಬ್ಬನ್ ಹಾಕಿಕೊಂಡು ತಳುಕು ಮಾಡುತ್ತಿದ್ದಳು. ಅದೇ ನಮ್ಮ ಮುಡುಗ ಇಡ್ಡನಲ್ಲಾ ಮೊದಲಿಯಾರ್ಥಿ ! ಅವನು ಇದಕ್ಕೆ ಪ್ರತಿ ಯಾಗಿದ್ದ ನೋಡಿ ! ನಮ್ಮಾರಲ್ಲಿ ನಾನು ಭಗವದ್ಗೀತೆ ಓದುತ್ತಿದ್ದರೆ ನನ್ನ ನಾಗ

ಸ್ವಾಮಿಯೊಬ್ಬನೇ ಕಡೆಯವರಿಗೆ ಕುಳಿತು ಕೇಳುತ್ತಿದ್ದು. ಅಹಾ ! ಎಷ್ಟು ಶ್ರದ್ಧೆಯಿಂದ ಕೇಳುತ್ತಿದ್ದು ! ”

“ “ಶಾಸ್ತ್ರಿಗಳೇ ! ನಿಮ್ಮ ಮನಸ್ಸಿನಲ್ಲಿರುವುದು ಈಗ ಹೊತ್ತಾಗಿಲ್ಲ. ನಿಮ್ಮ ಭಗವದ್ದಿಕ್ತಿ ಕೇಳುವವರು ಈ ಸ್ವರ್ಗದಲ್ಲಿ ಯಾರೂ ಇಲ್ಲವಲ್ಲ ಎಂಬುದು ತಾನೇ ನಿಮ್ಮ ಕೊರತೆ ? ”

“ಅಹಾ ! ಅಡ್ಡಿಯಿಲ್ಲ ! ಈ ಸ್ವರ್ಗದಲ್ಲಿರುವವರು, ಭಗವದ್ದಿತೆ, ಉಪನಿಷತ್ತಾ, ಪುರಾಣ ಇವು ಯ್ಯಾವುದನ್ನೂ ಕಣ್ಣಿತ್ತಿಯೂ ಸೋಜುವುದಿಲ್ಲ. ಶುದ್ಧಿನಾಸ್ತಿಕರು ಯಾವಾಗಲ್ಲಾ ಆಟಪಾಟಿಗೆಳ್ಳೆ ಮಗ್ನಿ ರಾಗಿರುತ್ತಾರೆ. ಏನವ್ಯಾಸಾಚ್ಚಾಂತರಮ್ಮ ಗತಿ ? ಏನು ಮಾಡಿವರೆ ನಮಗೆ ಮುಕ್ತಿ ? ಇದೊಂದೂ ಅವರಿಗೆ ಗಮಷ್ಠವೇ ಇಲ್ಲ ”

“ಅದಿರಲಿ ಮೊತ್ತಲಿಯಾಗ್ಗೇ, ಇಲ್ಲಿ ಸಾಯಂಕಾಲ ನಿಮಗೆ ಹೊತ್ತು ಹೇಗೆ ಹೋಗುತ್ತಿದ್ದಿ ಬೇಚಿದೆಯೇ ? ಕ್ಷಾಭಿಧೀಯೇ ? ಸಂಗೀತ ಕಳೆರಿಯೇ ? ಏನಿದೆ ಹೋಗುವುದಕ್ಕೆ ? ದಿನವೂ ಸಾಯಂಕಾಲ ಬಂದರೆ ಭಗವದ್ದಿತೆಯಲ್ಲಿ ನಾಲ್ಕು ಶೈಲ್ಯೋಕಗಳನ್ನು ಹೊಂದುತ್ತೇನೆ ”

“ಶಾಸ್ತ್ರಿಗಳೇ ಸಾಕು ನಿಲ್ಲಿಸಿ. ಭೂಲೋಕದಲ್ಲಿ ನಿಮ್ಮ ಭಗವದ್ದಿತೆ ಕೇಳಿ ಸಾಕಾಗಿ ಹೋಗಿದೆ, ಬೇರೆ ಯಾವುದಾದರೂ ಮಾತನಾಡುವುದಾದರೆ ಇಲ್ಲಿ ರುತ್ತೇನೆ. ಇಲ್ಲಿದಿದ್ದರೆ ಇದೋ ಕಾಲಿಗೆ ಬುದ್ಧಿ ಹೇಳುತ್ತೇನೆ ಹೀಗೆಂದು ಹೇಳಬೇಕು. ಹೋಗಬೇಡಿ ನಾನು ಭಗವದ್ದಿತೆ ವಿಷಯವಾಗಿ ಮಾತನಾಡುವುದಿಲ್ಲ. ಬೇರೆ ಪನಾದರೂ ಹಾತಾಡೋಣ ದಯವಿಟ್ಟು ಕುಳಿತ್ತುಕೊಳ್ಳಿ ” ಎಂದು ಬೇಡಿ ಕೊಡುತ್ತು. “ಬೇರೆ ರಘೂವ ವಿಷಾದವಾಗಿ ಮಾತನಾಡೋಣ ” ಎಂದು ಕೇಳಿದರು.

“ ಶ್ರಿಯೋ ವಿಷಯಗಳಿಗೇನು ಬೇಕಾಡಷ್ಟಿದ್ದೇನೆ. ಉದಾಹರಣೆಗಾಗಿ ಈ ಸ್ವರ್ಗದಲ್ಲಿರುವ ಸ್ತ್ರೀರೂ ಅವರ ವಿಷಯವಾಗಿ ನಿಮ್ಮ ಸಿಜವಾದ ಅಭಿಪ್ರಾಯ ಹೇಳಿ. ”

“ಅಯ್ಯೋ !-- ಇಲ್ಲಿನ ಸ್ತ್ರೀರೂಲ್ಲಾ ಸೋಜುವುದಕ್ಕೆ ಒಂದೇ ಮಾದರಿ. ಅವರಲ್ಲಿ ವಿಶೇಷಣೆನಿದೆ? ಭೂಲೋಕದಲ್ಲಾದರೋ, ನಮ್ಮ ಕಾಲದಲ್ಲಿದ್ದ ಜಲಗಳಿಗೆ ಸ್ವಾಮಿಯೊಬ್ಬನೇ ಕಡೆಯವರಿಗೆ ಕುಳಿತ್ತಿದ್ದು. ಅಹಾ ! ಎಷ್ಟು ಶ್ರದ್ಧೆಯಿಂದ ಕೇಳುತ್ತಿದ್ದು ! ”

ಮಿನ್‌ ಮಾಲತಿ. ” ಆಹಾ ಅವಳ ಅಂದವೇ ಚೆಂದವೋ.....”

“ಆಹಾ ! ಆಹಾ !.....”

೩

ಮೇಲೆ ಹೇಳಿದ ಸಂಭಾಷಣೆಯ ಜೊತೆಗೆ ಶಾಸ್ತ್ರಿಗಳೂ ಹೊದಲಿಯಾದ್ಯಾ ಇನ್ನೂ ಏನೇನೋ ಮಾತನಾಡಿದರು. ಅದೆಲ್ಲಾ ಪ್ರಕಟಿಸಲು ಯೋಗ್ಯವಲ್ಲ. ಕಡೆಗೆ “ ಆ ಮಾಲತಿಯ ಹೆಸರು ಕೇಳವು ದಿನ ಪಶ್ಚಿಮೆಗಳಲ್ಲಿ ಕೂಡ ಆಗಾಗ್ನಿ ಬರುತ್ತಿತ್ತಲ್ಲವೇ ? ” ಎಂದರು ಹೊದಲಿಯಾರ್ಪ -

“ ಹಾದು ಹಾದು ! ನೀವು ಪಶ್ಚಿಮೆ ಎಂದೊಡನೆ ಜ್ಞಾಪಕಕ್ಕೆ ಬಂತು. ಅಲ್ಲಾ ! ಈ ಸ್ವರ್ಗದಲ್ಲಿ ಬಂದು ಪಶ್ಚಿಮೆ ಕೂಡ ಇಲ್ಲವಲ್ಲ ! ಏನು ಗತಿಗಿಟ್ಟಿ ಸ್ವರ್ಗ ಇದು ? ”

“ನಿಜ ಶಾಸ್ತ್ರಿಗಳೇ ಹೇಪರ್ ಇಲ್ಲದು ಬಂದು ದೊಡ್ಡ ಕೊರತೆ ಈ ಸ್ವರ್ಗ ದಲ್ಲಿ. ನಿಮಗೆ ಸಮಾಜಾರ ಗೊತ್ತೇನು? ಈಗ ಭೂಲೋಕದಲ್ಲಿ ದೊಡ್ಡ ಯುದ್ಧ ನಡೆಯುತ್ತಿದೆಯುಂತೆ. ನನ್ನ ಕಾಲದಲ್ಲಿ ನಡೆಯಿತಲ್ಲ ಅಬು ಯುದ್ಧವೇ ಆಲ್. ಈಗ ನಡೆಯುತ್ತಿರುವುದು ಅದಕ್ಕೆ ಎಂಟು ವಾಲು ರೈತಾರಾಗಿ ನಡೆಯುತ್ತಿದೆಯಂತೆ ”.

“ಇದು ನಿಜವೇ ? ಆಹಾ ! ಇಂತಹ ಸಮಯದಲ್ಲಿ ನಾವು ಭೂಲೋಕದಲ್ಲಿರದೆ, ಇಲ್ಲಿ ಬಂದು ಕುಲಿತೆವಲ್ಲಾ ? ಅದಿದಲೆ. ನಿಮಗೆ ಹೇಗೆ ತಿಳಿಯಿತು ಭೂಲೋಕದ ಸಮಾಜಾರ ? ”

‘ ಈಗ ಉ-ಝ ದಿನಗಳ ಹಿಂದೆ ಒಬ್ಬನು ಭೂಲೋಕದಿಂದ ಬಂದ. ಅವನನ್ನು ಕೇಳಿದ್ದಕ್ಕೆ ಇವೆಲ್ಲಾ ತಿಳಿಯಿತು.’

“ನೀವೇ ಅಧ್ಯಷ್ಟ ಶಾಲಿಗಳು. ಭೂಲೋಕದಿಂದ ಬಂದವನನ್ನು ಸೋಡಿ ಮಾತಾಡಿದಿರಿ. ಅವನು ಇನ್ನೂ ಏನೇನು ಹೇಳಿದ ? ”

“ಯುದ್ಧವೆಂದರೆ ನಮ್ಮ ಸಿಮ್ಮ ಮನೆಗಳ ಯುದ್ಧವಲ್ಲವಂತೆ. ಆಕಾಶದಲ್ಲಿ ವಿನಾಸದಲ್ಲಿ ಬಂದು ಬಾಂಬು ಹಾಕುತ್ತಾರೆಂತೆ. ಉಗಿಗೆ ಉರೇ ಹತ್ತಿ ಕೊಂಡು ಉರಿಯುತ್ತಿದೆಯಂತೆ. ಅಲ್ಲಾ ಶಾಸ್ತ್ರಿಗಳೇ ನಾವೆಲ್ಲಾ ಪುರಾಣದಲ್ಲಿ

ಪಿದುತ್ತಿರಲಿಲ್ಲವೇ? ದೇವತೆಗಳಿಗೂ, ದಾನವರಿಗೂ ಬಹು ಜೀರ್ಣರಾಗಿ ಯುದ್ಧ ನಡೆಯಿತೆಂದು, ಇಲ್ಲಿ ನೋಡಿದರೆ ಯುದ್ಧವೂ ಇಲ್ಲ ಮಣ್ಣ ಇಲ್ಲ”.

“ಅಯ್ಯೋ ನಿನುಗೆ ಗೊತ್ತಿಲ್ಲವೇ? ದಾನವರನ್ನೆ ಲಾಲ್ ಕೊಂಡುಬಿಟ್ಟಿದ್ದಾರಂತೆ. ಇನ್ನು ಮೇಲೆ ಇಲ್ಲಿ ಯುದ್ಧ ನಡೆಯುವುದಿಲ್ಲವಂತೆ.

“ಅಯ್ಯೋ ಇಸ್ಟೇನೇ?”

“ಹೌದು ಮೋದಲಿಯಾರ್ಥೀ! ಯಾರೋ ಭೂಲೋಕದಿಂದ ಬಂದನೆಂದು ಹೇಳಿದಿರಲ್ಲಾ ಅವನನ್ನು ಎಲ್ಲಿ ನೋಡಿದಿರಿ? ನಷ್ಟ ಕಣ್ಣಿಗೆ ಬೀರೆಲಿಲ್ಲವಲ್ಲಾ?”

“ಎಲ್ಲಿ ನೋಡಿದೆನೆಂದು ಕೇಳುತ್ತಿರ್ದೂ? ಹೇಳುವುದಕ್ಕೆ ಭಯವಾಗುತ್ತದೆ..”

“ಭಯವೇಕೆ?”

“ನಾನು ಈ ಸ್ವರ್ಗಕ್ಕೆ ಕೊನೆ ಯಾವುದು ಎಂದು ತಿಳಿದುಕೊಳ್ಳುವುದಕ್ಕಾಗಿ ಹೋಗುತ್ತಿದ್ದೆ, ಸ್ವಲ್ಪ ದೂರ ಹೋಗುತ್ತಲೂ ಒಂದು ಗವಿಯ ಬಾಗಿಲು ಸಿಕ್ಕಿತ್ತು. ಅದರೊಳಗಿನಿಂದ ಸ್ವಲ್ಪ ಸ್ವಲ್ಪ ಹೊತ್ತಿಗೆಲಾಲ್ ಒಬ್ಬೊಬ್ಬರು ಭೂಲೋಕದಿಂದ ಬರುತ್ತಿರುತ್ತಾರಂತೆ.

“ಆ ಗವಿಯೋಳಗೆ ಹೋಗಿ ನೋಡಿದಿರಾ?

“ಇಲ್ಲ ಭಯವಾಗಿ ಹೋಯಿತು.” ಅದರೊಳಗೆ ಹೋಡವದೊಬ್ಬ ರೂತಿರುಗಿ ಬರಲೇ ಇಲ್ಲ.

“ಏನು ಇದು ನಿಜವೇ ಶಾಭಾಸ” ಎಂದರು ಶಾಸ್ತ್ರಗಳು. ಸಂತೋಷದಿಂದ “ಏಕೆ, ಏತಕ್ಕೆ ಶಾಭಾಸ” ಎಂದು ಕೇಳಿದರು ಮೋದಲಿಯಾರ್ಥಿ.

“ಆ ಗವಿಯೇ ಭೂಲೋಕಕ್ಕೆ ಹೋಗುವ ದಾರಿಯಾಗಿರಬೇಕು ಮೋದಲಿಯಾರ್ಥಿ! ಈಗ ಹೇಳಿ. ನಿಮುಗೆ ನಿಜವಾಗಿಯೂ ಈ ಸ್ವರ್ಗ ಇಷ್ಟವಾಯಿತೆ”

“ನಿಜವಾಗಿಯೂ ಇಷ್ಟವಾಗಲಿಲ್ಲ”

“ಭೂಲೋಕಕ್ಕೆ ಹೋಗಲು ಇಷ್ಟವಿದೆಯೋ”

“ಇದೆ.”

ಹಾಗಾದರೆ ನಡೆಯಿರಿ. ಅ ಗವಿಯ ಹತ್ತಿರ ಹೋಗೊಣ ಎಂದು ಹೇಳಿ ಇಬ್ಬರೂ ಹೊರಟಿರು. ಸ್ವಲ್ಪ ದೂರ ಹೋದ ಮೇಲೆ ಮೊದಲಿಯಾರು ‘ಅದೋ’ ಎಂದರು. ಒಂದು ನೀಲ ಮೇಫ ಕಾಣಿಸಿತು. ಅದರ ಮಧ್ಯ ಒಂದು ಬಿಲವು ಕಾಣಿಸಿತು. ಇಬ್ಬರೂ ಆ ಬಿಲದೊಳಗೆ ಹೋದರು. ಸ್ವಲ್ಪ ದೂರ ಹೋದ ಮೇಲೆ ಮುಂದಕ್ಕೆ ಹಾರಿಯೇ ಕಾಣಿಸಲಿಲ್ಲ. ಮುಂದೆ ನೋಡಿದರೆ ಅಗಾಧ ಪಾತ್ರಾಳ

“ಅಮೃಮಾತ್ರ ! ಎಪ್ಪು ದೂಡ್ಡ ಹಳ್ಳ ? ಇದರಲ್ಲಿ ಬಿದ್ದ ಬಿಟ್ಟಿರೆ..”

“ಭೂಲೋಕಕ್ಕೆ ಹೋಗಬಹುದು” ಎಂದು ಮೊದಲಿಯಾರು ಹೇಳಿದ್ದು ಶಾಸ್ರಿಗಳ ಕೆವಿಯಲ್ಲಿ ಬಿದ್ದಿತು, ಅಪ್ಪಿ ! ಮರುಪೂಜಾದಲ್ಲಿ ಶಾಸ್ರಿಗಳು ಕೆಳಗೆ ಬಿಳಿತ್ತಾ ಇದ್ದರು. ಎಪ್ಪು ದೊತ್ತು ಹೀಗೆ ಕೆಳಕ್ಕೆ ಹೋದದೋ ಅವರಿಗೆ ತಿಳಿಯಲ್ಲಿ ಸ್ವಲ್ಪ ಹೊತ್ತಿಗೆಲ್ಲಾ ಜಳ್ಳಿನಹೋಗಬಟ್ಟಿತು.

ಉ

ಶಾಸ್ರಿಗಳಿಗೆ ಘನಃ ಪ್ರಜ್ಞೀ ಬಂದಾಗ ಅವರ ಕಿವಿಗೆ ಪಟ್ಟಾಕಿಯ ‘ಟಿಸ್ ಟಿವ್’ ಎಂಬ ರೆಟ್ಟ ಕೇಳಿಸಿತು. ಅವರ ಕೇಳು ಪಕ್ಕಗಳಲ್ಲಿಯೂ ಯಾವುದೋ ಒಂದು ವ್ಯಾದಿವಾದ ವಸ್ತುವು ಇದ್ದಂತೆ ಭಾವನೆಯುಂಟಾಯಿತು. “ಅಹಾ ! ಇದೇನು? ಸ್ವರ್ಗದಲ್ಲಿ ಸ್ವರ್ಫವೆಂಬುದೇ ಇಲ್ಲವಲ್ಲಾ? ಭೂಲೋಕದಲ್ಲಿ ಒಳ್ಳೆ ಮೆತ್ತೆಯ ಮೇಲೆ ಮಲಗಿರುವಂತೆ ತೇರುತ್ತಿದೆಯಲ್ಲಾ? ಇದೇನು ಸ್ವಪ್ನವೇಂದ್ರಿಯಾಕರಿಲ್ಲ?”

ಯಾರದೋ ಧ್ವನಿ ಕೇಳಿ ಬಂತು. ಆದರೆ ಮೊದಲಿಯಾರರ ಧ್ವನಿಯಲ್ಲ. ಸ್ತ್ರೀ ಧ್ವನಿ. ಯಾರೋ ಹತ್ತಿರ ಬಂದು, ಒಗ್ಗಿ ನೋಡುವ ಹಾಗೆ ಕಾಣಿಸಿತು. ಓದೋ ! ನನ್ನ ಹೆಂಡತಿ ಸಿತಾಂಪೈತ್ಯರಳುವೇ? ಆದರೆ ಇದೇನು ಇಪ್ಪ ಬದಲಾವಣೆ? ಮುಖವೆಲ್ಲಾ ಸುಕ್ಕು ಕಟ್ಟಿದೆ. ಒಲೆಂಬಿಲ್ಲಾ ನೇಡು ಹೋಗಿದೆ! ಸರಿಯೇ; ನಾನು ನೋಡಿ ಹನ್ನೆರಡು ವಸ್ತಾಗಳಿಲ್ಲವೇ!

“ತಾತನನ್ನೇ ಹೋಲುತ್ತಾನೇ ಎಲ್ಲದರಲ್ಲೂ” ಎಂದಳು ಸಿತಾಲಕ್ಷ್ಮಿ. ಶಾಸ್ರಿಗಳಿಗೆ ಏನೂ ಆರ್ಥಿಕವಾಗಲಿಲ್ಲ.

ಇನ್ನೊಂದು ಕಂಠಸ್ವರ ಪಕ್ಷದಲ್ಲಿ ಕೇಳಿಸಿತು. “ಹಾಗೆಲ್ಲಾ ಅಪಶಕುನ ನುಡಿಯಬೇಡಿ. ಅವರಿಗೆ ನನ್ನನ್ನ ಕಂಡರೇ ಅಗದು. ಅವರು ನನ್ನ ಹೊಟ್ಟಿ ಯಲ್ಲಿ ಹುಟ್ಟಿಲಾರು.” ಎಂದು ಅವರ ಸೋಸೆಯ ಧ್ವನಿ ಕೇಳಿಬಂತು.

‘ಹಾಗೆಲ್ಲಾ ಹೇಳಬೇಡನ್ನು; ಮನಸಿನಲ್ಲಿ ಅವರಿಗೆ ನಿನ್ನಮೇಲೆ ಬಹಳ ಪ್ರೀತಿಯಿತ್ತು; ಕೊನೆಯತನಕ ಮಗುವಿನಹಾಗೆ ಪಟ್ಟಾಕಿ ಸುದುವುದು ಹೂಬಾಣ ಹೊತ್ತಿಸುವುದು ಇವೆಲ್ಲಾ ಅವರಿಗೆ ಇಷ್ಟ ಆವ್ಯಾರಿಂದಲೇ ದೀಪಾವಳಿಯ ದಿನ ಜನಿಸಿದ್ದಾರಿ:’ ಎಂದಳು ಸೀತಾಲಹ್ನೀಕು

ಆಗ ಶಾಸ್ತ್ರಿಗಳ ಮುಖದ ಹತ್ತಿರವೇ ಅವರ ಸೋಸೆಯ ಮುಖ ಬಂದದ್ದು ಕಾಣಿಸಿತು. ಸ್ವಲ್ಪ ಉಬ್ಬಿತ್ತು ಮುಖ— ಹೊಡರ್ ವಾಸನೆ ಮೂಗು ಒಡಿಯು ವಂತಿತ್ತು. ತ ವಾಸನೆ ಸಹಿಸಲಾರವೆ ಶಾಸ್ತ್ರಿಗಳು ಕೈ ಅಲಾಟಿಸಿದರು.

“ನನ್ನ ಚಿನ್ನಾ! ಆಚರ್ಚೊಳಗೆ ಅಮೃನೆಂದು ತಿಳಿದು ಹೋಯಿತೇ ನಿನಗೆ?” ಎಂದಳು ಸೋನೆ ಸುಲೋಚನೆ.

ಆಗ ತಿಳಿಯಿತು ಶಾಸ್ತ್ರಿಗಳಿಗೆ; ಏಧಿ ತನ್ನನ್ನು ಎತ್ತಿ ರಾಸ್ತ್ರಕ್ಕೇಡು ಮಾಡಿದೆ ಎಂಬುದು. ತನ್ನಮನನೆಯಲ್ಲೇ ತಾನು ತೊಟ್ಟಿಲಲ್ಲಿ ಮಂಗಿಪುಷ್ಟಾ, ತನ್ನ ಸೌಕರ್ಯಗೇ ತಾನು ಮಗುವಾಗಿ ಯಟ್ಟಿರುವುದೂ ಶಿಳಯಬಂತು. ಬಹಳ ವ್ಯಾಸವನುಂಟಾಯಿತು. ಫೋಟೋಯಾಗಿ ಆಳುವುದಕ್ಕಾರಂಭಿಸಿದರು. ಕ್ಕೆ ಕಾಲು ಗಳನ್ನು ರೆಂಬರ್‌ಗೆ ಒದೆಮಾಲೂ ರಂಭಿಸಿದರು.

“ಅವಾರ್ತಾ ನೀವು ಹೇಳಿದ್ದ ಸಿಜವೇ ಧ್ವನಿ ಕೇಳಿ. ತದ್ದುತ್ತ ತಾ-ತಾ ನೇ” ಎಂದಳು ಸುಲೋಚನೆ.

ಹೊರಗಡೆಯೆಂದ ಶಾಸ್ತ್ರಿಗಳ ಮಗ ಸ್ವಾನಿಯು ಮಾತನಾಡುವುದು ಕೇಳಿ ಸಿತು—“ಎತ್ತಾ ಭಗವದ್ದೀತಿ ವಾಶಾನ ಮಾಡಿದರೇನು ಪುನಃ ಜನ್ಮವೇತ್ತಿರುವರಲ್ಲಾ”.

ಇನ್ನನ್ನ ಕೆ ಶ್ರೀಮಾಡನೆ ಶಾಸ್ತ್ರಿಗಳು ಮೂರ್ಖೆಯೋದರು. ಪುನಃ ಪ್ರಜ್ಞಾ ಬಂದಿತು. ಅದರೆ ತೇವರ ದಯಾದಿಂದ ಶ್ವೇತ ಸ್ಪೃಹಣಿ ತಪ್ಪಿತ್ತು

* , ಎಲ್ಲಿವೂ ಅವನೇ . '

೮

ರಾಮರಾಯರು ವೈಸೂರಿನಲ್ಲಿ ವಕೀಲರು. ಕಾಂಗ್ರೆಸ್ ಮೆಂಬರ್ ಕೂಡಾ. ತಮ್ಮ ಮಗ ನಾರಾಯಣನನ್ನು ಶಾಲೆ ಬಿಡಿಸಿ ಮನೆಯಲ್ಲೇ ತಮ್ಮ ಸಹಾಯಕ್ಕೆ ಇಟ್ಟಿಕೊಂಡಿದ್ದರು. ವಾನೆಯಲ್ಲೇ ಕೈಗೆ ಸಿಕ್ಕಿದ ಪುಸ್ತಕಗಳನ್ನು ಓದಿಕೊಂಡು, ತನ್ನ ವಿದ್ಯಾಭ್ಯಾಸವನ್ನು ತಾನೇ ಮಾಡಿಕೊಳ್ಳುತ್ತಿದ್ದ ನಾರಾಯಣ. ರಾಮರಾಯರ ಸಂಪಾದನೆ ಸಂಸಾರ ನಿರ್ವಿಹಿಸಲೂ ಸಾಲದು. ಅಂತೇ ಅವರ ಜೀವನಯಾಶ್ರಿ ಸ್ವಲ್ಪ ಕವ್ಯದಿಂದಲೇ ಸಾಗುತ್ತತ್ವ. ಸೀತಮ್ಮ ಅವರ ಧರ್ಮ ಪಶ್ಚಿಮ. ಅವರ ವುದ್ದಿನ ಮಗಳು ಲಲಿತ. ಸೀತಮ್ಮನವರ ಅಣ್ಣಿ ರಾಜಾರಾಯರಿಗೆ ತಮ್ಮ ತಂಗಿಯಲ್ಲಿ ಬಹು ಮನತೆ. ಅಂತೇ ತಂಗಿಯ ಮಗ ನಾರಾಯಣನ ಮದುವೆಯನ್ನು ತಾನೇ ಶ್ರಮವಹಿಸಿ, ನೇರವೇರಿಸಿದ್ದರು.

ನಾರಾಯಣನ ಮಾವನವರು ಅನುಕೂಲಸ್ಥರು. ಅವರು ಅಳಿಯನನ್ನು ಪ್ರುಣಃ ಶಾಲೆಗೆ ಕಳಾಪಿಸಿ ಓದಿಸತ್ತೊಡಗಿದರು. ನಾರಾಯಣನೂ ಬೇಗ ಬೇಗ ಎಲ್ಲಾ ತರಗತಿಗಳಲ್ಲಿಯೂ ತೇಗರಡೆಯಾಗಿ ಮುಂದಕ್ಕೆ ಬಂದು ವೈಸೂರಿನಲ್ಲೇ ಮೆಡಿಕಲ್ ಶಾಲೇಜಿಗೆ ಹೇರಿದ.

ಲಲಿತೆಗೆ ಒಂದು ಪಷ್ಟವಾಗಿಕೊರಿಯಿತು. ಇನ್ನೂ ಮದುವೆಯಾಗಲಿಲ್ಲ ವಲ್ಲ, ಎಂದು ಸೀತಮ್ಮನವರಿಗೆ ಬೆಂತಿ. ಇದನ್ನು ರಾಜಾರಾಯರು ತಮ್ಮ ಮಗನಿಗೇ ಉಲಿತೆಯನ್ನು ತಂದುಕೊಳ್ಳುವ ಯೋಚನೆನಾಡಿದರು. “ ಮಗನ ಮದುವೆಗೆ ಈಗಾಗಲೇ ಏನವಸರ ? ಇನ್ನೂ ಕೇಲವು ದಿನ ನೋಡಿಂಣ, ಇಳ್ಳೇ ದೊಡ್ಡ ಮನುಷ್ಯರ ಮಗಳು ಬಂದರೆ ವರದಕ್ಕಿಣಿ ಸಿಕ್ಕುತ್ತೇ. ಈಗಿನ ಕಾಲದಲ್ಲಿ. ಹೆಣ್ಣಿನ ನಷ್ಟರು ಬೇಕಾದಷ್ಟು ವರ್ಣಿಸಬೇಕಾರ ಮಾಡುತ್ತಾರೆ ! ಸೀತಮ್ಮನ ಮಗ ಇನ್ನು ಮಾಡಿಕೊಂಡರೆ ಏನು ಒಂತಿ ? ” ಎಂದು ಅವರ ಹೆಂಡತಿಯ ಆಕ್ಷೇಪಣೆ. ರಾಜಾರಾಯರು “ ವರದಕ್ಕಿಣಿ ವರ್ಣಿಸಬೇಕಾರ ಅದೆಲ್ಲಾ ಕೂಡದು.

*[ಜಕ್ಕುಸತ್ತಿರ್ ರಾಜಗೋಪಾಲ್ ಚಾರ್ಯರೆ ತೆವಿಳು ಕಥಿಯೊಂಡರೆ ಅನುಷಾಸ]

ಹುದುಗಿ ಲಕ್ಷ್ಮಣವಾಗಿದ್ದಾಗಿ. ಜಾತಕಪೂ ಕೂಡಿದೆ. ಪಾಪ ! ಸೀತೆ ಬೇರೆ ಯಾರನ್ನು ತಾನೆ ಹುದುಕುತ್ತಾಗಿ. ಅವರಿಗೋ ಈಸ್ತು, ಸಾಲ ಬಂದಾಗಿ ಹೀಡಿ ಸುತ್ತಿವೆ. ನಾವೇ ಅವರಿಗೆ ಸಹಾಯ ಮಾಡಿದ್ದರೆ ಬೇರೆ ಯಾರು ಮಾಡುತ್ತಾರೆ ” ಎಂದು ಹೇಳಿ, ತಮ್ಮ ಮಗ ಗೋಪಾಲಕೃಷ್ಣನಿಗೆ ಉಲಿತೆಯನ್ನು ತಂದು ಕೊಂಡು ವಿವಾಹವನ್ನು ನೇರವೇರಿಸಿಬಿಟ್ಟರು. ಗೋಪಾಲಕೃಷ್ಣ ಇಂಟರ್ ವಾಸಾಗಿ, ಮದ್ರಾಸಿನಲ್ಲಿ ಒಂದು ಕಂಸೆನಿಯಲ್ಲಿ ಕೆಲಸದಲ್ಲಿದ್ದು. ಮುಮನೆ ಕಳಿದ ಜ್ಯೇಶ್ವರ ಮಾಸದಲ್ಲಿ ನೇರವೇರಿತು.

೩

ಗೋಪಾಲ ಕೃಷ್ಣನಿಗೆ ದೀಪಾವಳಿ ಅಹ್ಮಾನ ಬಂದಿತು ವಾವನವರಿಂದ. ಸಂ ! ಒಡನೆಯೇ ಮಾನವ ಮನೆಗೆ ಹೊರಡಲು ಅಣಿಯಾದ. ಅಲ್ಲಲ್ಲೇ ! ತಂತ್ರಿ ಕತ್ತುರಿಸುವುದೂ, ಶೈಲು ಕಂಬಿ ಕೀಳುವುದೂ ನಡದೇ ಇತ್ತು. ಇದನ್ನು ಕಂಡು ಗೋಪಾಲಕೃಷ್ಣನ ಮನಸ್ಸಿನಲ್ಲಿ ಸುಖಿವಾಗಿ ಹೋಗಿ ವೈಸೂರು ತಲಪುವೆನೋ ಇಲ್ಲವೋ ಎಂಬ ಭಯ. ಅದಕ್ಕೆ ಸರಿಯಾಗಿ ಹೊರಗೆ ಹೆಚ್ಚಿ ಇಡುತ್ತಿದ್ದ ಹಾಗೆ ಎದುರಿಗೆ ಒಂದು ಬೆಕ್ಕು ಅಡ್ಡಲಾಗಿ ಹಾದು ಹೋಯಿತು. “ ಬೆಕ್ಕು ಅಡ್ಡ ಹೋಯಿತಲ್ಲಾ, ನಿನಗೆ ಶಕುನದಲ್ಲಿ ಸಂಬಿಕೆಯಿದೆಯೇ ” ಎಂದು ಅವನ ಜೊತೆಯಲ್ಲಿ ಸ್ವೇಷನ್ನಿಗೆ ಹೋಗುತ್ತಿದ್ದ ಸ್ವೇಹಿತ ಕೇಳಿದ. “ ಇಲ್ಲವ್ವಾ ಇಲ್ಲ ! ಶಕುನ ಗಿಕುನವಿಲ್ಲ. ಅದೂ ಅಲ್ಲದೆ ನನಗೆ ಗೋತ್ತಿರೋ ಬೆಕ್ಕು ಇದು ” ಎಂದ ಗೋಪಾಲ ಕೃಷ್ಣ. “ ಓಹೋ ! ಶಕುನದಲ್ಲಿದು ಬೇರೆ ಹೇಳಿದೆಯೋ ; ಹಾಗಾದರೆ ಸಂ ; ಗೋತ್ತಿರೋ ಬೆಕ್ಕು, ಗೋತ್ತಿಲ್ಲದ ಬೆಕ್ಕು ” ಎಂದ ಆ ಗೆಳೆಯ.

ಇಬ್ಬರೂ ಸ್ವೇಷನಾ ತಲಪಿದರು. ಸಾಮಾನನ್ನು ನೋಡಿಕೊಳ್ಳುವಂತೆ ಸ್ವೇಹಿತನಿಗೆ ಹೇಳಿ, ಗೋಪಾಲಕೃಷ್ಣ ಪಿಕೆಟ್ ತಂಡು ರೋದ. ಪಿಕೆಟ್ ತೆಗೆದುಕೊಳ್ಳುವ ಕಿಟಕಿಯ ಬಳಿ ವಿಪರೀತ ಗಲಾಟ; ಶತ್ರುಗಳ ಭಯ, ಮದರಾಸು ಬಿಟ್ಟು ಬೇರೆ ಬೇರೆ ಉರುಗಳಿಗೆ ಹೋಗುವ ಅವಸರ ಎಲ್ಲರಿಗೂ. ಗೋಪಾಲಕೃಷ್ಣ ಆ ಗುಂಪಿನಲ್ಲೇ ನುಗ್ಗಿಕೊಂಡು ಹೋಗಿ “ ವೈಸೂರಿಗೆ ಒಂದು ಪಿಕೆಟ್ ” ಎಂದು ಕೇಳಿದ. ಪಿಕೆಟ್ ಕೊಡುವವನು ಸ್ವಲ್ಪ ಎಂಕಿ ಮಾಡಿ ನೋಡಿ ನಂತರ ತುಗ್ಗ ಬೆಂಗಳೂರಿಗೆ ತೆಗೆದುಕೊಳ್ಳಿ, ಅಲ್ಲಿಂದ ವೈಸೂರಿಗೆ ಹೋಗಿದೂ ಏಷಿರಂತೆ ”

ಎಂದು ಹೇಳಿದ. ಗೋಪಾಲಕೃಷ್ಣ ಹಾಗೇ ಆಗಲೀಂದು ಬೆಂಗಳೂರಿಗೆ ಪಡೆತ್ತು ಕೊಡಿ ಎಂದ.

“ನಾಲ್ಕು ರೂಪಾಯಿ ಹನ್ನೆರಡು ಆಳ್ವಿಕೆ” ಎಂದ ಪಡೆತ್ತೆ ಕೊಡುವ ವನು. ಗೋಪಾಲ ಕೃಷ್ಣ ದುಡ್ಡ ತಿಗೆದುಕೊಳ್ಳಲು ಜೀಬಿಗೆ ಕೈ ಹಂತಿದನು. ಅಲ್ಲೇನಿದೆ? ಜೀಬಿನಲ್ಲಿ ದೊಡ್ಡ ತೂತು. ದುಡ್ಡಿನ ಚಿಲ ಮಾಯವಾಗಿದೆ. ಗಾಬಿರಿಯಂದ ಆಕ್ಷ ಪಕ್ಕ ತಿರುಗಿ ನೋಡಿದ. ಪಕ್ಕದಲ್ಲಿನ್ನವರೊಬ್ಬರು, “ನಿನು ಸ್ವಾಮಿ! ಹಣದ ಚೀಲ ಧಾರೆಯೆರೆದು ಬಿಟ್ಟುಡೋ ದಾಗಿನೆ? ಗುಂಪಿನಲ್ಲಿ ಬಹಳ ಜಾಗ್ರತ್ತತೆಯಿಂದಿರಬೇಕು. ಕಳ್ಳರು ಜೀಬನ್ನೇ ಕತ್ತರಿಸಿ ಬಿಟ್ಟ ವ್ಯಾರಿ” ಎಂದರು. ಮತ್ತೊಬ್ಬರು, “ಕೇಳಿ ಧೂಪ್ಯಂಚೆ ಬಿಡ್ಡ ಕಳ್ಳವಾದ ನಾಗಾಯಿಕು ನೋಡಿ” ಎಂದರು. ಇನ್ನೊಬ್ಬರು, “ಅವೇ ಇವರು ಯಾವ ಉರಿಗೂ ಹೋಗಲು ಬಂದ ಹಾಗೆ ಕಾಣುವುದಿಲ್ಲ ಸುಮಾರು ತಮಾಣಿಗಾಗಿ ಈ ಗುಂಪಿನಲ್ಲಿ ನುಗ್ಗಿರಬೇಕು ಅಷ್ಟೇ” ಎಂದು ಹಾಸ್ಯಮಾಡಿದರು. ಬೇರೊಬ್ಬರು, ‘ಇವೆಲ್ಲ ಇರಲಿ ಹೊವಲು ಕ್ಕೆನರ್ನೆ ಪುತ್ತಿಯಾ’ ಎಂದು ಕೊಗಿಕೊಂಡರು.

ಯಾರೂ ಯಾನ್ನೂ ಹಿಡಿಯಲಿಲ್ಲ. ಕೇವಗೆ ಬಿಟ್ಟೆ ತಪ್ಪಿ ಬೀಗವ ಕ್ಕೆ ಗೊಂಚಲನ್ನು ತಿಗೆಮಾರೊಂದು, ಗೋಪಾಲಕೃಷ್ಣ ಇನ್ನು ಹಾವಿನ ಚೀಲಪೂ ಕೆಕೆಗೆ ಬಿಟ್ಟಿರಬುಕುವೆಂಬ ಆಶೀಯಿಂದ ಹುಡುಕಿ ನೋಡಿದೆ. ಅದರಿಂದು ಹೇಗೆ ಸಿಕ್ಕಿತ್ತು? ಇಷ್ಟರಲ್ಲಿ ಎಷ್ಟು ದೂರ ಹೋಗಿತ್ತೋ ಅದು! ಹೊವಲೇ ಮರ್ದಾ ಸು! ಕಳ್ಳತನದ ಬಗ್ಗೆ ದೇಷಬೇಕೇ? ಗೋಪಾಲಕೃಷ್ಣ ತಪ್ಪಿ ಸ್ನೇಹಿತನ ಬಳಿಗೆ ಹೋಗಿ ಅವನಲ್ಲೇನಾದರೂ ಹಣವಿನೆಯೇ ಎಂದು ತೆಗೆದರು. “ನಿನು ಸಮಾಜಾರ? ಹಣದ ಚೀಲ ಧಾರೆಯೆರೆನು ಕೊಂಟ್ಯಾಂತೋ?” ಎಂದು ಆ ಉರಿನ ಫಾಷೆಯಲ್ಲಿ ಹಾಸ್ಯಮಾಡಿನ. ಗೋಪಾಲಕೃಷ್ಣ ಸ್ಥಜಂ ಶಂತಯ ಯನ್ನೆಲ್ಲಾ ನಿವರಿಸಿದ.

“ನೋಡಿದೆಯಾ? ಬೆಂಕ್ಕು ಅಡ್ಡಬಂದ ಫಲ? ಈ ಜುಬ್ಬ ಹಾಕಿಕೊಳ್ಳಬೇಡ. ಕೊಳೆಟು ಹಾಕಿಕೊ ಎಂದು ಎಷ್ಟು ಸಲ ಹೇಳಿ. ಏಂ ಕ್ರೋನೆಯಾ?” ಎಂದು ಸ್ನೇಹಿತ ಮಾವಲಿಸಿದ.

“ ಆಯೋ ಇರಲಿ, ಸದ್ಯಕ್ಕೆ ನಿನ್ನ ಹತ್ತಿರ ಹಣವೇನಾದರೂ ಇದೆ ಯೇನೋ? ” “ನನ್ನ ಹತ್ತಿರ ಎರಡು ರೂಪಾಯಿಯದೆ. ಅದೇಲ್ಲ ಸಾಲುತ್ತೇ? ”

ಇಬ್ಬರೂ ಹಿಂದಿರುಗಿ ರೂಪಿಗೆ ಹೊಗಿ ಹೊಟಿಲಿನಿಂದ ಉಟಟ ತರಿಸಿ ಉಬಿನಾಡಿದರು. ಸ್ವಲ್ಪ ಹೊತ್ತು ಯಾರೂ ನಾತನಾಡಲಿಲ್ಲ. ಶಂಕರನು (ಸ್ವೇಹಿತನ ಹೇಸರು) ಇದಕ್ಕಿದ್ದಂತೆಯೇ ಖಾಟ್ಟಿಯಾಗಿ ನಕ್ಕು “ ಗೋಪಾಲ ಹೇಗೆದ್ದರೂ ನಿನಗೆ ಈ ಮದುವೆ ಇಷ್ಟವಿರಲಿಲ್ಲವಲ್ಲ ! ಅಲ್ಲಿಯ ಕೋಸಿಸಿ ಕೊಂಡು ದೀಪಾನಳಿಗೆ ಬರಲಿಲ್ಲವೆಂದುಕೊಳ್ಳತ್ತಾರೆ ನಿನ್ನ ಮಾವನವರೆ ಹಾಗೆಯೇ ತಿಳಿದುಕೊಳ್ಳಲಿ ಬಿಡೋ ” ಎಂದೆ.

“ ಅದರಿಂದೇನೂ ಸುಖವಿಲ್ಲೋ. ಪಾಪ ! ಉಲಿತ ನಾ ಹೋಗವಿದ್ದರೆ ಏನ್ನು ಯೋಚನೆ ಮಾಡುತ್ತಾ ಹೋ ಏನೋ ಎಂದು ನೀಟ್ಟಿಸಿರು ಬಿಟ್ಟು ಹೇಳಿದ ಗೋಪಾಲಕೃಷ್ಣನ್ನು .

“ ಓಹೋ ! ಮದುವೆ ಇಷ್ಟವಿರಲಿಲ್ಲಂತ ಹೇಳಿದ್ದು ಬರಿ ಬುರುಡೆ. ಹೋಗಲಿ ಹಬ್ಬದ ನಾರನೇ ದಿನ ಹೋಗು. ಹೆಚ್ಚಕ್ಕೆ ಬರಲಿಲ್ಲ. ಅಂತ ಕೇಳಿದರೆ ಹಣದ ಚೇಲ ಕಳಿದುಕೊಂಡ ಕರ್ತೆ ಹೇಳು. ಎಲ್ಲರೂ ನಗುತ್ತಾರೆ ನಿನ್ನ ಮಂಕುತನ ಕಂಡು ” ಎಂದ ಶಂಕರ. ಗೋಪಾಲಕೃಷ್ಟನಿಗೂ ಇಮೇ ಸ್ವಾಯಾಗಿ ತೋರಿದ ರಿಂದ ನಾರನೇ ದಿನ ಹೊರಡುವುದೆಂದು ತೀವ್ರಾರ್ಥ ಸಿದ.

ಇ

ಮೈಸೂರು ಮೇಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವುಷ್ಟರ ಹೂಡಿದ್ದರು. ಒಂದು ದಿನ ಇವರ ಗಲಾಟಿ ಜೋರಾಗಿ ಪ್ರೋಲೀಸಿನವರೆ ಲಾರಿ ಪ್ರಯೋಗಿಸಿದ್ದಲ್ಲದೆ ಗುಂಡು ಹಾರಿಸಿ, ಕೆಲವರಿಗೆ ಗಾಯಗಳೂ ಆಗಿದ್ದವು. ನಾರಾಯಣನು ಮೌದಮೌದಲು “ಆಗ ನಡೆಯುತ್ತಿರುವುದು ಕಾಂಗ್ರೆಸ್ ” ನಿತ್ಯ, ಅಹಿಂಸೆಗೆ ವಿಶೋಧವಾದ ಚೆಳುವಳಿ. ಇನ್ನೆಲ್ಲಾ ಮಾಡಬಾರದು ” ಎಂದು ಹೇಳುತ್ತಿದ್ದೆ. ಕೂನಿಗೆ “ ಅಹಿಂಸೆಯೆಂದು ಕುಳಿತರೆ ಆಗದು. ಇದು ಕೊನೆಯ ಯುದ್ಧ. ಭಗವದ್ವಿತೀಯೇ ಸರಿ. ಮಾಡು ಅಥವಾ ಮಡಿ ” ಎಂದು ಹೇಳ

ತೊಡಗಿ ಒಂದು ಗುಂಪಿನ ಮುಂದಾಳಾಗಿ ನಿಂತು, ‘ಬರಿಯ ಶೋಲಿ ತ್ವಜಿಸುವು ದರ್ಶಿಸುವುದಕ್ಕೆ ಗಮನಿಸಿಲ್ಲ.’ ಇನ್ನೇ ನಾದರೂ ಮೊಡ್ಡೆ ಕೆಲಸಗಳನ್ನು ವಾದ ಬೇಕು’ ಎಂದು ಎಲ್ಲರಿಗೂ ಬೋಧಿಸುತ್ತೇ ಬಂದ. ಬೇರೆ ಉರುಗಳಿಂದಲೂ ಕೆಲವರು ಬಂದು ಸೇರಿಕೊಂಡರು. ಅವರು ತಮ್ಮ ಉರುಗಳಲ್ಲಿ ಹಾಗೆ ನಡೆಯಿತು, ಹೀಗೆ ನಡೆಯಿತು ಎಂದು ಇದ್ದು ಇಲ್ಲದ್ದು ಎಲ್ಲವನ್ನೂ ಸೇರಿಸಿ ಹೇಳಿಕೊಂಡರು. ಅದನ್ನೆಲ್ಲ ಕೇಳಿ, ನಾರಾಯಣನ ಗುಂಪಿನವರಿಗೆ ಬಹು ಉತ್ತಾಹವುಂಟಾಯಿತು. ಸರಿ! ಎಲ್ಲರೂ ಸೇರಿ ಬೆಂಗಳೂರಿಗೆ ಹೋಗಿ, ಶಿಲ್ಲಿನ ಹುದುಗರೊಡನೆ ಸೇರಿಕೊಂಡರು. ಅಲ್ಲಿಂದ ಹತ್ತಿರದಲ್ಲಿಯೇ ಇದ್ದ ಒಂದು ಹಳ್ಳಿಗೆ ಹೋಗಿ ತಂದಿದ್ದು ಮಧ್ಯ ರೂತಿಯಲ್ಲಿ ರೈಲು ಕಂಬಿ ಕಿತ್ತುಹಾಕಬೇ ಕೆಂದು ತೀವ್ರಾನಿಸಿಕೊಂಡರು. ಹಾಗೆ ಮಾಡಿಯೇ ಬಿಟ್ಟರು. ಕೆಲಸ ಪೂರ್ಣಿಸಿಕೊಂಡು ಹಿಂದಿರುಗಿ ಬೆಂಗಳೂರಿಗೆ ಬಂದು ಸೇರಿಕೊಂಡರು.

ಆದಿನ ದಿನಾವಳಿ ಬೆಂಗಳೂರು ಮೇಯಲಾಗಾಡಿ ಮಂಗಳಿಕೊಂಡಿ ತೆಂದೂ ರೈಲುಗಾಡ್‌ ನೋಡಲಾಗಿ ಗ್ರಾಜನ ಸತ್ತುಹೋದರೆಂದೂ ಅನೇಕ ಜನರಿಗೆ ಗಾಯಗಳಾಗಿನೆಯೆಂದೂ ಬೆಂಗಳೂರಿಗೆ ಸಮಾಜಾರ ಬಂದಿತು. ಕೆಲವರು ಹನ್ನೆರಡೇ ಜನವೇ ಸತ್ತಿರುವುದು? ಇರಲಾರದು. ಇನ್ನೂ ಹೆಚ್ಚು ಮಂದಿ ಸತ್ತಿರಬೇಕು; ಸರ್ಕಾರದವರು ನಿಜ ಹೇಳುವುದಿಲ್ಲ; ಎಂದು ಆಡಿಕೊಂಡರು. ನಾರಾಯಣನೂ ಅವನ ಒಡನಾಡಿಗಳೂ ಇನ್ನೇನು ಸ್ವರಾಜ್ಯವೇ ಸಿಕ್ಕಿ ಬಿಟ್ಟತೆಂದು ಹೆಚ್ಚುಪ್ಪಟಿರು. ಇದೆಲ್ಲಾ ಗ್ರಾಜು ನೇ ವರ್ಷದ ಲೀಲಾವಿನೋ ದಗಳು.

ಭ

ರಾಮರಾಯರೂ ಸೀತಮೃನವರೂ ದಿವಾಖಾಲಿಗೆ ಅಳಯ ಬರುವನೆಂದು ಎಲ್ಲಾ ಏರಾಡುಗಳನ್ನೂ ಬಹು ಸಂಭ್ರಮದಿಂದ ಮಾಡಿಕೊಂಡಿದ್ದರು. ಬೀಗಿ ಕ್ರಿಗೆ ಮನಸ್ಸಿಲ್ಲದೆ ಬೀಗನು ನುಡುವೆ ನೆರವೇರಿಸಿದ್ದರಿಂದ ಈಗ ಚೈನಾನ್ನಿಗಿ ಅಳಯ ನಿಗೆ ಉಪಚಾರವಾಡದಿದ್ದರೆ ಹೇಗೋ ಏನೋ ಎಂಬ ಭಯದಿಂದ ವಿಚಾರನ್ನು ಗಮನಿಸಿದೆ ಎಲ್ಲಾ ಏರಾಡು ಮಾಡಿದ್ದರು. ಸಾಲಮಾಡಿಯೇ ಇದೆಲ್ಲಾ ನಡೆಯಿತೆಂದು ಹೇಳಬೇಕಾದ್ದೇ ಇಲ್ಲ. ಐಲಿತಿ ದಿವಾಖಾಲಿ ಯಾವಾಗ ಒಡುತ್ತು

ದೇಯೋ, ಗಂಡ ಯಾವಾಗ ಬರುತ್ತಾನೋ ಎಂದು ಎದುರು ನೋಡುತ್ತಿದ್ದಳು. ಪತಿದೇವನು ಬರುವ ಸಮಯದಲ್ಲಿ ಎಲ್ಲಿ ನಿಂತುಕೊಂಡು ಅವನನ್ನು ನೋಡೆ ಬೇಕು, ಯಾವ ಸೀರೆಯುಟ್ಟುಕೊಳ್ಳಬೇಕು, ಹೊಪ್ಪ ಹೇಗೆ ಮುಡಿದುಕೊಳ್ಳುವುದು, ಹಣೆಯಲ್ಲಿ ಸಾದು ಇಟ್ಟುಕೊಳ್ಳುವುದೋ ಅಥವಾ ಕುಂಕುಮವೋ, ಹೇಗೆ ಅಲಂಕಾರಮಾಡಿಕೊಂಡರೆ ಗಂಡನಿಗೆ ಮೆಚ್ಚಿಗೆಯಾಗುತ್ತದೆ ; ಹೀಗೆಲ್ಲಾ ಯೋಚಿಸುವುದರಲ್ಲೇ ಲಲಿತೆಗೆ ಹೊತ್ತು ಕಳಿಯುತ್ತಿತ್ತು.

ದೀಪಾವಳಿಗೆ ಹಿಂದಿನ ದಿನವೇ ಅಳಯ ಬರುತ್ತಾನೆಂದು ನಿರೀಕ್ಷಿಸಿದ್ದರು. ಅದರೆ ಮೊದಲು ಬರಲು ಸಾಧ್ಯವಾಗಲಿಲ್ಲವೆಂದೂ ದೀಪಾವಳಿ ದಿನವೇ ಬರುವ ದಾಗಿಯೂ ಗೋಪಾಲಕೃಷ್ಣನು ಎಕ್ಕಾಪ್ಪೇಸಾ ಟೆಲಿಗ್ರಾಂ ಕಳುಹಿಸಿದ್ದ ಬಂತು. ಅದನ್ನು ಓದಿಕೊಂಡು ಲಲಿತೆ ಮೊದಲು ದಿನ ಬರಲಿಲ್ಲವೆಂಂದು ನಿಟ್ಟಿಸಿರು ಬಿಟ್ಟಳು.

“ ರಜಾ ದೋತ್ತಿರಭಾರದು. ಅದಕ್ಕೇ ಈ ದಿನ ಬರಲಿಲ್ಲ ” ಎಂದರು ರಾಮರಾಯರು.

ಕೆಲಸದಲ್ಲಿರುವವರಿಗೆ ರಜಾ ನೊರಕುವುದು ಕಷ್ಟವೆಂದು ಕೆಲವರು ತಜಿ ಕೊಳ್ಳುತ್ತಿದ್ದುದನ್ನು ಸೀತಮ್ಮನವರು ಕೇಳಿದ್ದರು. ಈಗ ತಮ್ಮ ಅಳಯನಿಗೆ ರಜಾ ಸಿಕ್ಕಲಿಲ್ಲವೆಂಬುದೇ ಅವರಿಗೆ ಒಂದು ವಿಧವಾದ ದೋತ್ತಿಕೆಯಾಯಿತು. ಅಳಯನು ಕೆಲಸದಲ್ಲಿರುವನೇ ಅವರಿಗೆ ಹೆಮ್ಮೆ.

ಮಾರನೆ ದಿನ ರಾಮರಾಯರು ಸ್ನೇಹನ್ನಿಗೆ ಹೋದರು. ಅಳಯ ಬರುವುದಕ್ಕೆ ಬದಲು, ಸೈಲು ಬಿದ್ದುಬಿಟ್ಟು ಕೆಲವರು ಸತ್ತದ್ವಾ, ಕೆಲವರು ಫಾಯಗೊಂಡು ಆಸ್ತ್ರತ್ರೀಗೆ ಸಾಗಿಸಲ್ಪಟ್ಟಿದೂ ಗೊತ್ತಾಯಿತು. ರಾಯರ ಚಿಂತಾಕುಲರಾಗಿ ಮನೆಗೆ ಹಿಂತಿರುಗಿದರು.

೩೬

ರಾಮರಾಯರು ಸಮಾಜಾರ ತಿಳಿಸಿದೊಡನೆಯೇ ಸೀತಮ್ಮನವರು ಅಯ್ಯೋ ! ಎಂದು ಕೂಗಿಕೊಂಡು ಅತ್ತರು. ಈ ಹಾಳು ನಾರಾಯಣ ಕೂಡ ಆ ದಿನದಿಂದ ಮನೆ ಸೇರಿಲ್ಲ ಎಂದು ಗೋಳಾಡಿದರು.

“ ಯಾರಿದ್ದೀನು ನಾಡುವರು ? ” ಎಂದು ಬದಲಿತ್ತರು ರಾಮಾಯರು.

“ ಇದೆಲ್ಲಾ ಆ ಹಾಳು ಕಾಂಗ್ರೆಸ್‌ನವರ ಕೆಲಸ. ದರಿದ್ರ ಸ್ವರಾಜ್ಯ, ಯಾರಿಗೆ ಬೇಕೋ ” ಎಂದರು ಸಂಕಟಪಡುತ್ತಾ ಸೀತಮೃನವರು.

“ ಇಂತಹ ತುಳ್ಳಾದ ಕೆಲಸಗಳನ್ನೆಲ್ಲ ಕಾಂಗ್ರೆಸ್‌ನವರು ಎಂದಿಗೂ ಮಾಡು. ಯಾರೋ ಪ್ರೇರಿ ಹುಡುಗರ ಕೆಲಸವಿಬೇಕು ಇದು ” ಎಂದರು ರಾಮಾಯರು.

“ ಯಾರಾದರೂ ಸರಿಯೆ. ಅಂತೂ ನನ್ನ ಹೊಟ್ಟಿಗೆ ಬೆಂಕಿ ಇಟ್ಟು ಬಿಟ್ಟರಲ್ಲಾ ” ಎಂದು ಸೀತಮೃನವರು ಗೋಳಾಡಿದರು.

ಆದನವೆಲ್ಲಾ ಬೇರಿ ಯಾವ ಸಮಾಜಾರ್ಥಕ ತಿಳಿಯಲಿಲ್ಲ. ವೃತ್ತಪತ್ರಿ ಕೆಗಳಲ್ಲಿ ಯಾವ ವಿಷಯವೂ ವಿಶದವಾಗಿ ವರದಿಯಾಗಿರಲಿಲ್ಲ. ಹೊಗಳನ್ನೆಲ್ಲಾ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಆಸ್ತ್ರತ್ರಯಲ್ಲಿ ವಿಚಾರಣೆಗಾಗಿ ಇಟ್ಟಿರುವ ದಾಗಿ ತಿಳಿಯಿತು. ಆದರೆ ಗೋವಾಲಕ್ಷಣ ಬರಲಿಲ್ಲ. ಬೆಂಗಳೂರಿಗೆ ಹೋಗಿ ದೇಹವನ್ನಾದರೂ ಒಂದು ಸಲ ಕಣ್ಣಲ್ಲಿ ನೋಡಿ ಬನ್ನಿ ಎಂದರು ಸೀತಮೃ ಅಳುತ್ತಾ. ದೇಹವೆಂಬ ಮಾತು ಕಿವಿಯಲ್ಲಿ ಬೀಳುತ್ತಲೇ ಹೋ ಎಂದು ತಲೆ ಚಚ್ಚಿಕೊಂಡು ಅಳುವುದಕ್ಕಾರಂಭಿಸಿದಳು ಲಲಿತೆ.

ಮಾರನೆ ದಿನ ಬೇಳಿಗ್ಗೆ ಒಂದು ಹಾಂಗಾ ಗಾಡಿ ಮನೆಯ ಮುಂದೆ ಒಂದು ನಿಂತ ಸದ್ದಾಯಿತು. ಒಡನೆಯೆ ಉಲಿತೆಯೂ ಸೀತಮೃನವರೂ ಹೊರಕೊಂಡಿ ಒಂದರು. ಅಳಿಯನನ್ನು ಕಂಡ ಒಡನೆಯೇ ಸೀತಮೃನವರು ತಬ್ಬಿಕೊಂಡು, ‘ನನ್ನ ಮಗನೇ ಒಡುಕಿ ಒಂದೆಯಾ ’ ಎಂದು ಅನಂದದಿಂದ ಅತ್ಯರ್ಥ.

“ ಆ ತರಹ ಏನೂ ನಮಗೆ ಕೆಡುಕಾಗುವುದಿಲ್ಲ. ಜಾತಕದಲ್ಲಿ ಯಾವ ದೋಷವೂ ಇರಲಿಲ್ಲವಾದ್ದರಿಂದ ನಾನು ಧ್ಯೇಯವಾಗಿದ್ದೆ ” ಎಂದರು ರಾಮರಾಯರು ಸಂತೋಷದಿಂದ.

ಹಾಂಗಾವನನು ಸಾಮಾನುಗಳನ್ನು ತಂದಿಟ್ಟಿ. ಅವನಿಗೆ ಕೊಡಬೇಕಾದ ಬಾಡಿಗೆಯನ್ನು ಲಲಿತೆಯೆ ವಿಚಾರಿಸಿ ಕೊಟ್ಟಿ ಕೆಳುಹಿಸಿದಳು. ಹೊಸ ಸೀರಿ ರವಿಕೆ, ಹೊವು, ಸಾದು ಎಲ್ಲ ಅಲಂಕಾರಗಳನ್ನೂ ಮರೆತು ಸ್ವಲ್ಪವೂ ಸಂಕೋಚ

ಪದದೆ ಗಂಡನೆಯಂಗೆ ಓಡಾಡಿಕೊಂಡಿದ್ದಳು. ಗೋಪಾಲಕೃಷ್ಣನೂ ತನ್ನ ಕಥೆ ಹೇಳಿದ.

“ ಆ ಹಣದ ಚೀಲ ಕಡ್ಡ ಕಳ್ಳ ನೂರು ಕಾಲ ಬದುಕಿರಲಿ. ಅವನು ಅ, ದಿನ ನಿನ್ನ ಹಣ ಕದಿಯದಿದ್ದರೆ, ನೀನು ರೈಲು ಹತ್ತಿ ಭಿಡುತ್ತಿದ್ದೆಯಲ್ಲ ! ಜಾತಕ ಹೇಗಿದ್ದರೇನು, ಆ ಕಳ್ಳನೇ ನನ್ನ ಮಗಳ ಮಾಂಗಲ್ಯ ಕಾಪಾಡಿನ ವನು ” ಎಂದರು ಸೀತಮ್ಮ, “ಆ ಬೆಕ್ಕಿಗೂ ಅಮ್ಮ ಆಶೀರ್ವಾದ ಮಾಡಬೇಕು ” ಎಂದಳು ಲಲಿತೆ ತನ್ನ ಮಾಂಗಲ್ಯವನ್ನು ಕೈಯಲ್ಲಿಲಾಳಿಸುತ್ತಾ. ‘ ನಾನ ! ಆ ಬೆಕ್ಕಿನು ಮಾಡಿತು ? ಅಡ್ಡಲಾಗಿ ಹೋದರೆ ಈಗನ ಕಾಲದವರು ಶಾಸ್ತ್ರಗ ಳಲ್ಲಿ ನಂಬಿಕೆಯಿಟ್ಟು ರೈಲಿಗೆ ಹೋಗದೆ ಹೀಂತಿರುಗುತ್ತಾರೆಯೋ ಇಲ್ಲವೋ ನೋಡೋಣ ಎಂದುಕೊಂಡಿತ್ತು. ಅದರಲ್ಲಿ ನಂಬಿಕೆಯಿಟ್ಟು ಹಾಗೆಯೇ ಹೀಂತಿ ರುಗಿದ್ದರೆ ಹಣವೂ ಉಳಿಯತ್ತಾ, ವಿವರ್ತನೂ ಇಲ್ಲದಿರುತ್ತಿತ್ತು. ಬೆಕ್ಕಿ, ಕಳ್ಳ ಎಲ್ಲಾ ಅವನೇ ಆ ಬೆಕ್ಕಿಗಳ ಕೃಷ್ಣ ” ಎಂದರು ಸೀತಮ್ಮ.

‘ ಹಾಗಾದರೆ ಸರಿ ! ಮುಂದಿರ ಹಣ ದೀಪಾವಳಿ ಹಬ್ಬಕ್ಕೆ ಬರುವಾಗ ಬೆಕ್ಕಿ ಅಡ್ಡ ಬಂದರೆ ಸ್ವರ್ಯಾಳ ಮಾಡುವುದೇ ಇಲ್ಲ ’ ಎಂದ ಗೋಪಾಲಕೃಷ್ಣ ಹೆಂಡತೆ ಮುಖ ನೋಡಿ ಸಗುತ್ತಾ.

‘ ಹಾಗೆಲ್ಲಾ ಅವಶಕುನ ನುಡಿಯಬೇಡ. ರಾಷ್ಟ್ರಿ ಕುಡಿಮು ಬಿಟ್ಟು ಎಣ್ಣೆ ನೀರು ಹಾಕಿಕೊ ’ ಎಂದರು ಸೀತಮ್ಮನರು.

ಲಲಿತೆ ಚಿಗರ ಮುಚ್ಚಿಂತೆ ಓಡಿದಳು ಅಡಿಗಿಯ ಮನೆಗೆ. ಗಂಡನಿಗೆ ಸ್ನೇಹಲ್ ರಾಷ್ಟ್ರಿ ಕರುವುದಕ್ಕಾಗಿ.

* వీణాఏ భవాని.

८

రాత్రి ఒంభత్తు ఫంటి. ఆకాశదల్లి కావోఇడ కెవిదుకోండి ద్వారా. మళియూ స్వల్ప స్వల్ప తూరికోండిత్తు. బీదియ దీపగళూ మంచాగిద్దవు. ఆకాశవన్న నోఇదిది యావుదొలో దుఃఖదింద కణ్ణీరు సురిసువంతి తోరుత్తు. ఇదన్న నోఇది సహసరారది మనియోళక్కే బంచు బిట్టి. నన్న మనస్సు తోకదిందలే కూడిద్దితు. గాళ ఒళక్కే సుగ్గ దీపవన్న ఆరిసుషుదల్లు ఎందు కిటకిగళన్నే ల్లూ కాశిది. దీప దొడ్డుదు మాడి, మనస్సిన తోకవన్న మరియులోసుగ ఒందు కథి పుస్తక తేగెదుకోండు ఓచలనువాది.

తోక తోక ఎందు హేళుత్తే నెల్ల కారణవేనేందు వాళికరు కేళ ఒకమా. ఈ ప్రపంచచెల్లి దుఃఖక్కే కడిమేయీ, సాలదుక్కే సాయం కాల పత్రికేయల్లి ఒంద సమాజార నన్న మనస్సినల్లిద్ద అప్ప శ్రీల్లి ఉత్సుకేవన్న హేగలాడిసి బిట్టితు. ఆదు తరింకేరియల్లి ఆక్రీలు అనాముకద సమాజార. నిన్న రాత్రి అనాముకవాగి ర్యోలు మోగణి కొందు అనేకరిగి విపత్తిల్లదిగిత్తు. ఇతర విషయగళు ఇన్నాళ్ళి తిళదిరల్ల. అనేకరు అనేక విధవాగి పూతనాడికోళ్ళత్తున్నదు. సత్కావర సంఖీగంతూ లేక్కచే ఇల్ల. సూరు, ఇన్నారు మంది సత్కావరిందు కేళదాగ కూడ నన్న మనస్సిగి అష్ట వ్యాఖ్యియాగలిల్ల. ఆవరి పత్రికేయల్లి ఒంద సత్కావర హేసరుగళన్న ఓదిధాగ-ఆదరల్లూ గేంతాడ వర హేసరిందు కాణుత్తులు-ర్యోలు గాడియు నన్న మేలే బిడ్డంతి తోరితు.

అరసింకేరి శేషాచారుఁదన్న కండు కేళదపరే ఇల్ల. ఆవరు కథిగళన్న హేళుపుదరల్లి హేసరువాసి. సత్కావర హేసరుగళ పైకి శేషా

ಚಾಯರ್ ಹೆಸರನ್ನು ಕಂಡಿದ್ದರಿಂದಲೇ ನನಗನ್ನು ಮನೋವೇದನೆಯುಂಟೂ ಯಿತು. ಅವರು ನನ್ನ ಆಪ್ತಸ್ವೇಹಿತರು. ಅವರ ಮರಣವಾರ್ತೆಯನ್ನು ಕೇಳಿ, ಭಗವಂತನು ನನ್ನನ್ನು ಏಕೆ ಈ ಪ್ರಪಂಚದಲ್ಲಿ ಉಳಿಸಿ ಬಿಟ್ಟನೋ ಎಂದು ಒಕ್ಕು ವ್ಯಾಖ್ಯಾಯಿತು. ಯಾವುದಾದರೂ ದೇಶದಲ್ಲಿ ಹತ್ತಿಪ್ಪತ್ತು ಸಾವಿರ ಮಂದಿ ಸತ್ಯರೀಂಬ ಸುದ್ದಿ ನಮ್ಮನ್ನು ಅಪ್ಪಾಗಿ ಕೆಳಕುವುತ್ತಿಲ್ಲ. ಆದರೆ ನಮಗೆ ತಿಳಿದವರೊಬ್ಬರ ಮರಣವಾರ್ತೆ ನಮ್ಮನ್ನು ಏನೋ ಮಾಡಬಿಡುತ್ತದೆ.

“ ಅಹಾ ! ಶೇಷಾಚಾರ್ಯರಿಗೆ ಇಂತಹ ಸಾವೇ ? ಎಂತಹ ಮನುಷ್ಯ ? ಎಷ್ಟು ಮೇರಿಂದಿಕ್ಕಿ ? ಕಂಡವರೆಂದರೆ ಎಷ್ಟು ಅಭಿಮಾನ ? ಎಂತಹ ನಡತೆ ? ಎಷ್ಟು ರಸಿಕತನ ? ” ಹೀಗೆಲ್ಲಾ ಯೋಚಿಸುತ್ತಿರುವಾಗ ಬಾಗಿಲಲ್ಲಿ ಕುದುರೆ ಬಂಡಿಯೊಂದು ಬಂದು ಸಿಂತ ಶಬ್ದವಾಯಿತು.

“ ಇಷ್ಟ ಹೊತ್ತಿನಲ್ಲಿ ಬರುವವರು ಯಾರು ? ” ಎಂದುಕೊಂಡೆ ನನ್ನ ಮನಸ್ಸಿತಿಯಲ್ಲಿ ನನಗೆ ಯಾರನ್ನಾದರೂ ನೋಡುವುದಕ್ಕಾಗಲೀ, ಮಾತನಾಡುವುದಕ್ಕಾಗಲೀ ಮನಸ್ಸಿರಲಿಲ್ಲ. ಮೂರು ನಿಮಿಷಕ್ಕೆ ಬಾಗಿಲು ತೆರೆಯಿತು. ಅಡಾಲ್, ಹಿಟ್ಟಿರೋ, ಜನರಲ್ ಟೋಜ್ಜೋನ್‌ನೊ ಬಾಗಿಲ ಹತ್ತಿರ ಸಿಂತಿದ್ದಗೆ ಕೂಡ ನನಗನ್ನು ದಿಗಿಲುಂಟಾಗುತ್ತಿರಲಿಲ್ಲ. ಅಲ್ಲಿ ನಿಂತಿದ್ದವರು ಬೇರೆ ಯಾರೂ ಅಲ್ಲ. ಸಾಕ್ಷಾತ್ ಶೇಷಾಚಾಯರೆ !

“ ಭಯ ಪಡಬೇಡ. ನಾನೇ ಬಂದಿದ್ದೇನೇ ನನ್ನ ಭೂತವಲ್ಲ ” ಎಂದು ಶೇಷಾಚಾಯರ ಕಂತಸ್ವರ ಕಿವಿಯಲ್ಲಿ ಬೀಳುತ್ತಲೂ ನನ್ನ ದಿಗಲೆಲ್ಲಾ ಮಾಯ ವಾಗಿ ಮನಸ್ಸಿಗೆ ಬಂದು ವಿಧವಾದ ಸಂತೋಷವುಂಟಾಯಿತು. ಅವರ ಕ್ಕೆ ಹಿಡಿದು ಕರೆದುಕೊಂಡು ಬಂದು ಕುಶ್ಚಿರಿಸಿ ಕೊಂಡೆ. ಏನು ಸುದ್ದಿ ಏನು ಸಮಾಜಾರ. ರೈಲು ಅನಾಹುತದಿಂದ ಹೇಗೆ ತಪ್ಪಿಸಿಕೊಂಡಿರ. ಈಗ ತಾನೇ ಪತ್ತಿ ಕೆಯಲ್ಲಿ ನಿಮ್ಮ ಹೆಸರನ್ನು ಓದಿ ನನಗಾದ ಸಂಕಟ ಹೇಳಲಾರೆ. ಅದು ಹೇಗೆ ತಪ್ಪು ಸುದ್ದಿ ಪ್ರಚಾರವಾಯಿತು ? ಎಂದು ಒಂದೇ ಸಮನೇ ಪ್ರಶ್ನೆ ಹಾಕಿದೆ

“ ನಾನು ನಿನ್ನ ರಾತ್ರಿ ಹೊರಡಬೇಕಾಗಿತ್ತು. ಸೀಟ್ ರಿಸರ್ವ್ ಮಾಡಿ ಸಿದ್ದಿ. ಕೆಲವು ಸಮಾನು ಕೂಡ ಕಳುಹಿಸಿದೆ. ಆದರೆ ಕಾರಣಾಂತರದಿಂದ ನನಗೆ ರೈಲು ಹೊತ್ತಿಗೆ ಹೋಗುವುದಕ್ಕಾಗಲಿಲ್ಲ. ಒಳ್ಳೆಯ ವೇಳೆಯಾದ್ದರಿಂದ..”

“ ನೀವು ಸಿಟ್ಟಾ ರಿಜರ್ವ್ ಮೊಟ್ಟಿಸಿದ್ದಿರಂದ ನಿಮ್ಮ ಹೆಸರನ್ನು ಸಾಮಾ ನುಗಳನ್ನೂ ನೋಡಿ, ಪತ್ತಿಕೆಯವರು ನಿಮ್ಮ ಹೆಸರನ್ನು ಹಾಕಿರಬಹುದು ”.

“ ಇರಬೇಕು, ಹಾಗೆಯೇ ಅಗಿರಬೇಕು. ”

“ ನಿಮ್ಮ ಮನೆಯವರೆಲ್ಲ ಎನ್ನು ಕಾತರಗೊಂಡಿರುವರೇ ! ಇವತ್ತು ಯಾಕೆ ಉಂಗಿ ಹೋಗಲಿಲ್ಲ ? ” ಎಂದು ಕೇಳಿದೆ.

“ ಉಂಗಿ ತಂತಿ ಕಳುಹಿಸಿ ಬಿಟ್ಟೇ. ನಿನ್ನನ್ನೂ ಸ್ಥಳ್ಯ ಭಯಪಡಿಸಿ ಹೋಗೋಣವೆಂದು ಬಂದೆ. ”

“ ನನ್ನನ್ನೇ ಭಯಪಡಿಸುವುದು ? ”

“ ಹೌದು ; ಆ ದಿನ ಮುಕುಟಪತಿಯ ಕಥೆ ಕೇಳಿ, ಅಣ್ಣನ ದೀಪ್ಪ ಎದು ರಿಗೆ ಬಂದು ನಿಂತಿದೆಯೆಂದು ಹೇಳಿ ನನ್ನನ್ನೆಲ್ಲ ನಿನ್ನ ಭಯಪಡಿಸಲಿಲ್ಲವೇ ? ಅದಕ್ಕೆ ಪ್ರತಿಯಾಗಿ ಈಗ ”

“ ಅದೆಲ್ಲ ಕಥೆಯಲ್ಲಿ ನಡೆಯುತ್ತೀ. ಅದರೆ ನಿಜವಾಗಿ ಹಾಗೆ ನಡೆಯುತ್ತದೆಯೇ ” ಎಂದೆ.

“ ಅಯ್ಯೋ ! ನಿನುಗೆ ಶಿಳಂಯದು. ನನ್ನ ಅನುಭವದಲ್ಲಿ ನಿಜವಾಗಿ ಹಾಗೆ ನಡಿದಿದೆ ”

“ ಹೇಗೆ ? ”

“ ಸತ್ತುಹೋದರೆಂದು ತಿಳಿದುಕೊಂಡಿದ್ದ ನುನುಷ್ಟಿರೊಬ್ಬರು, ಘಟ್ಟನೆ ಶಾಖೆಸಿಕೊಂಡಿದ್ದಿರಂದ ವಿಷತ್ತೊಂದಿತು. ”

“ ನನು ವಿಷತ್ತು ? ”

“ ಪ್ರಾಣಕ್ಕೆ ವಿಷತ್ತು. ”

ಯಾವುದೋ ಒಂದು ರಸಭರಿತವಾದ ಕಥೆ ಹೇಳುವುದಕ್ಕಾಗಿಯೇ ಶೇಷಾ ಯಾರು ಬಂದಿದಾರೆಂದು ಆಗ ತಿಳಿದುಕೊಂಡೆ.

“ ಸರಿ ! ಸ್ವಾರಸ್ಯವಾದ ಕಥೆಯನ್ನು ದರ್ಶಾ ಹೇಳಿ ನನ್ನ ಮನೋವ್ಯಧಿ ಯನ್ನು ಹೋಗಲಾಡಿಸಿ. ಏಕೋ ಇವತ್ತು ನನ್ನ ಮನಸ್ಸೇ ಸರಿಯಾಗಿಲ್ಲ ” ಎಂದೆ.

“ನಾನು ಹೇಳುವ ಕಥೆ ಉತ್ಸಾಹವನ್ನು ಒಟ್ಟುಮಾಡುವಂತಹುದ್ದು. ಬಹಳ ಶೋಕಭರಿತವಾದ್ದು. ಚೇಳಾದರೆ ಇನ್ನೊಂದು ದಿನ.....”

“ಚೇಡ ! ಚೇಡ ! ಇವತ್ತೀ ಹೇಳಿ. ಮನಸ್ಸಿನಲ್ಲಿ ಉತ್ಸಾಹವಿಲ್ಲದಿರುವಾಗಲೇ ಶೋಕಭರಿತವಾದ ಕಥೆಯನ್ನು ಕೇಳಬೇಕೆನ್ನು ಸುಶ್ರದ್ದದೆ ಹೇಳಿ.” ಎಂತು ಬಲಾತ್ಮಕರಿಸಿದೆ.

೩

ಶೇಷಾಚಾರ್ಯರು ಕಥೆ ಹೇಳುವುದಕ್ಕಾರಂಭಿಸಿದರೆ ಕೇಳುವವರಿಗೆ ಒಂದು ವಿಧವಾದ ಉತ್ಸಾಹವುಂಟಾಗುತ್ತದೆ ಹಾಗೆಯೇ ಅವರು ಈ ಸಲ ಕಥೆಯನ್ನಾರಂಭಿಸಿದೊಡನೇಯೇ ನಾನು ಕುತ್ತಾರುತ್ತಿರುತ್ತಾನಾಗ ಕುಳಿತುಕೊಂಡೆ. “ಹೂವಿನ ಶೋಟದ ಭವಾನಿಯನ್ನು ಕೇಳಿದ ಜ್ಞಾಪಕವುಂಟಿಂದೇ” ಎಂದು ಕೇಳಿದರು.

ಆ ಹೇಸರನ್ನು ಪೂರ್ತುಜ್ಞಾದಲ್ಲಿ ಎಲ್ಲಿನ್ನೂ ಕೇಳಿದ ಹಾಗೆ ಜ್ಞಾಪಕ ಬಂತು. ಒಂದೆರಡು ಗಾರುಮಘೋನ್ ಪ್ಲೇಟ್ ಕೂಡ ಕೇಳಿದ ಹಾಗೆ ಜ್ಞಾಪಕ ಬಂತು. ಅದರೆ ನಾನು ಜ್ಞಾಪಿಸಿಕೊಂಡು ಹೇಳುವವರಿಗೆ ಶೇಷಾಚಾರ್ಯರು ಕಾಯಲಿಲ್ಲ. ಅವರ ಪಾಡಿಗೆ ಕಥೆಯನ್ನು ಹೊಡಲು ಮಾಡಿಯೇ ಬಿಟ್ಟಿರು.

“ಮೂವತ್ತು ವರ್ಷ ಹಿಂದೆ ಹೂವಿನ ಶೋಟದ ಭವಾನಿಯ ಹೇಸರು ಬಹಳ ಪ್ರಸಿದ್ಧಿಯಾಗಿತ್ತು. ವೀಣೆ ‘ಭಾವಾನಿ’ ಎಂದೂ ಕರೆವುದುಂಟು. ವೀಣೆ ಹಿಡಿದು ನುಡಿಸತ್ತೊಡಗಿದಳಿಂದರೆ ಸಾಕ್ಷಾತ್ ಸರಸ್ವತಿಯ ಅವತಾರವೇ ! ಅವಳ ಕೊರಳಿಗೆ ಉಪನಾನ ಹೇಳಬೇಕಾದರೆ ಅವಳು ವೀಣೆಯ ತಂತ್ಯಿಯನ್ನು ಮಿಂಟುವಾಗ ಉಂಟಾಗುವ ನಾದಕ್ಕೆ ಸಮನ್ವಿತುತ್ತು ಅವಳ ಮಧುರ ಸ್ವರ. ಆ ವೀಣೆಯ ನಾದಕ್ಕೆ ಉಪನಾನ ಅವಳ ಕಂಠಸ್ವರ ಒಂದಲ್ಲಿದೆ ಬೇರೆಯಿಲ್ಲ. ಸಾವಿರಾರು ಜನಗಳು ಸೇರಿರುವ ಸಭಿಗಳಲ್ಲಿ ಅವಳ ಕಥೆಗಳಿಗೆ ನಡೆಯುವುದುಂಟು. ಜನಗಳು ನಿಶ್ಚಯಿಸಿದ್ದ ಹೇಳುವರು ; ಪರವಶರಾಗುವರು. ದೇವಸ್ಥಾನಗಳಲ್ಲಿ, ಅದರಲ್ಲಿ ಮುಖ್ಯವಾಗಿ, ಬೇಲೂರು ಕೇಶವಸ್ಥಾಮಿ ದೇವಾಲಯದಲ್ಲಿ ಉತ್ಸವ ಸಮಯದಲ್ಲಿ ಅವಳ ಕಥೆಗಳಿಗೆ ಅಗಾಗ ನಡೆಯುವುದುಂಟು. ಈಗಿನ ಕಾಲದಲ್ಲಿ ನಾಸ್ತಿಕರ ಸಂಖ್ಯೆ ಬೆಳೆಯುತ್ತಾ ಇದೆ. ಉತ್ಸವಗಳನ್ನು ಶ್ರದ್ಧೆಯಿಂದ ನಡೆಸುವವರೇ ಬಹಳ ಕಡಿಮೆ. ಸಾಲದ್ದುಕ್ಕೆ ಸಿಸಿಮಾ, ನಾಟಕ ಬಂದು ಪ್ರಪಂ

ಜವೇ ಕೆಟ್ಟ ಹೋಗಿದೆ. ಅಗಿನ ಕಾಲದಲ್ಲಿ ಜನರಿಗೆ ದೇವರು, ಹಿರಿಯರು, ಉತ್ಸವ ಇವುಗಳಲ್ಲಿಲ್ಲಾ ಬಹು ಶ್ರದ್ಧಾಭಕ್ತಿ. ಒಂದು ದೇವಾಲಯದಲ್ಲಿ ಉತ್ಸವವೆಂಬ ವಾರ್ತೆ ತಿಳಿದರೆ ಸುತ್ತಾ ಮುತ್ತಾ ಇರುವ ಉರುಗಳ ಜನರೆಲ್ಲಾ ಬಂದು ಸೇರುವರು.

ಇಂತಹ ಉತ್ಸವ ಕಾಲಗಳಲ್ಲಿ ದೇವಾಲಯದ ಕಲ್ಪಣ ಮಂಟಪದಲ್ಲಿ ಸಂಗೀತ ಕಳ್ಳೀರಿ ನಡೆಯುತ್ತವೆ. ಒಂದೊಂದು ಕಳ್ಳೀರಿಗೂ ಅಸಾಧ್ಯ ಜನಸಂ ದಣೆ. ಅದರಲ್ಲೂ ಹೂವಿನ ತೋಟದ ಭವಾನಿಯ ಕಳ್ಳೀರಿಯೆಂದರೆ ಹೇಳಬೇಕಾನ್ನೇ ಇಲ್ಲ. ಆ ಕಾಲದಲ್ಲಿ ಎಲ್ಲಾದರೂ ಗುಂಪು ಕೂಡಿದ್ದರೆ ಹೂವಿನ ತೋಟದ ಭವಾನಿಯ ಸಂಗೀತಕ್ಕೆ ಬಂದ ಹಾಗೆ ಜನ ಸೇರಿದ್ದಾರೆ ಎಂದು ಹೇಳಿಕೊಳ್ಳುವುದುಂಟು. ಅಪ್ಪು ಪ್ರಸಿದ್ಧಿ ಅವಳ ಸಂಗೀತ. ಅವಳ ಕಳ್ಳೀರಿಗೆ ಬಂದು ಸೇರುವ ಸಾವಿರಾರು ಜನರು ಒಂದೇ ಸಮನ್ವಯ ಮಾತನಾಡುತ್ತಿದ್ದರೆ ಗಲಾಟಿಗೆ ಕಡಿಮೆಯೆ? ಅದರೆ ಭವಾನಿ ವೀಕ್ಣಿಯ ತಂತ ವಿಜಾಪಿ, ತನ್ನ ಕೋಕೆಲ ಕಂತ ವನ್ನು ತೋರಿ ಶೃಂತಿಗೆ ಸರಿಯಾಗಿ ಹಾಡುವುದಕ್ಕಾರಂಭಿಸುವುದೊಂದೇ ತಡ; ಜನ ನಿಶ್ಚಯಿತವಾಗಿ ಅಲಿಸತ್ತೊಡಗುವರು. ಭವಾನಿಯ ಶಾರೀರವೂ, ವೀಕ್ಣಿಯ ಸಾದವೂ ಕೂಡಿತೆಂದರೆ ಇಂದ್ರಜಾಲದ ಹಾಗೆ ತೋರಿವುದು ಕೇಳುವರಿಗೆ.

ಭವಾನಿಯ ಕಳ್ಳೀರಿ ನಡೆದರೆ ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮದುವೇ ಗಳಲ್ಲಿ ಉತ್ಸವಗಳಲ್ಲಿ ಆಗಾಗ ಭವಾನಿಯ ಕಳ್ಳೀರಿಯು ನಡೆಯುವುದುಂಟು. ಈ ಸಂದರ್ಭಗಳನ್ನು ನಾನು ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಅವಳ ಸಂಗೀತ ಕೇಳುತ್ತಿರುವಾಗ ನನಗೆ ಅಡಿಗಿದಿಗೆ ಕಣ್ಣೀರು ಸುರಿಯುವುದು. ಅದಕ್ಕೆ ಕಾರಣವೇನಿಂದು ಕೇಳುವಿರಾ? ಅದೇ ನನಗೆ ತಿಳಿಯದು. ಸಂಗೀತ ಕೇಳುವಾಗ ಒಂದು ವಿಧವಾದ ಅನಂದವುಂಟಾಗಿ ಅನಂದ ಭಾಸ್ಯ ಸುರಿಯುತ್ತ ಹೆಂದು ತಿಳಿಯುತ್ತೇನೆ. ಕಳ್ಳೀರಿ ಮುಗಿದ ಕೂಡಲೆ ನಾನು ಭವಾನಿಯನ್ನು ಹೋಗಿ ನೋಡುವೆನ್ನು. “ತಂಗಿ, ಅಮೃತಿಗೆ ಹೇಳಿ ದೃಷ್ಟಿ ತಿಗಿಸಿಕೊಳ್ಳುಮ್ಮು” ಎನ್ನುವೆನ್ನು. ಭವಾನಿಯ ತಾಯಿ ಕೂಡ ಮಗಳನ್ನು ಎಪ್ಪೋ ಕಣ್ಣಾಗಿ, ಕಾವಲಾಗಿ ಕಾಸಾಡುತ್ತಾ ಬಂದಳು. ಅದರೂ ಕೊನೆಗೆ ದೃಷ್ಟಿ ತಗಲಿಯೇ ಬಿಟ್ಟುತು.

ಭವಾನಿಯ ತಾಯಿಗೆ ಹೂವಿನ ತೋಟದ ಬೃಹದಾಂವಿ ಎಂದು ಹೇಸರು. ಅವಳು ಆಗಭ್ರ ಶ್ರಿಮಂತಿನಿ. ಗುಣಶಾಲಿಯೆಂದು ಹೇಸರು ಪಡೆದವಳು. ಒಬ್ಬ

ದೊಡ್ಡ ಮನುಷ್ಯನಲ್ಲಿ ಸ್ವೀಕರಿಟ್ಟು ಅತನ ಧರ್ಮದಲ್ಲಿ ತಾನೂ ನಿರತಳಾಗಿದ್ದು, ಅತನ ಸೇನೆಯನ್ನು ಬಿಟ್ಟು ಬೇರೆ ಯಾರನ್ನೂ ಕಣ್ಣಿತ್ತಿ ಕೂಡ ನೋಡದವರು. ಅತನ ಕಾಲಾನಂತರ ಭಗವಂತನಲ್ಲಿ ತನ್ನ ಸೇವೆ ಸಲ್ಲಿಸತ್ತೊಡಗಿ ಬಹಳ ಭಕ್ತಿ ಯಿಂದಿರುತ್ತಿದ್ದಳು.

ತಾಯಿಯ ಸ್ವಭಾವವೇ ಮಗಳಿಗೂ ಇತ್ತು. ಹಣಿಯಲ್ಲಿ ದಿನವಾಗಿ ನಿಖಳ ಶಯಿಟ್ಟು ಕೊಳ್ಳುವರು. ಈಂದಿಗಳಲ್ಲಿ ಭಕ್ತಿಪರ ರಾಜುಗಳನ್ನೇ ರಾಜುವರು. ಮನೆಯಲ್ಲಿ ಪ್ರತಿದಿನಪೂ ಸ್ವಾನ, ಪೂಜೆ ಎಲ್ಲವೂ ವಿಶೇಷವಾಗಿ ಸದೆಯವುದು. ಇದನ್ನೇ ಲಾಲ್ನ ನೋಡಿದ ಜರು “ ಭವಾನಿಗೆ ದೇವರ ಹುಳ್ಳು ಹಿಡಿದಿನೆ ” ಎಂದಾ ಡಿಕೊಳ್ಳುವರು.

ಬ್ರಹ್ಮದಾಂಬಿಗೆ ತನ್ನ ಮಗಳನ್ನು ಒಬ್ಬ ಯೋಗ್ಯವರನಿಗೆ ಕೊಟ್ಟು ಮದು ನೆಮಾಡಬೇಕೆಂದು ಇಷ್ಟು. ಅದರಿಂದ ಭವಾನಿ ತಾನು ದೇವರನ್ನೇ ಮದುವೆನೊಡಿ ಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದಳು. ಅವರಿಬ್ಬರ ಇಚ್ಛೆಯೂ ನೇರವೇರಲಿಲ್ಲ. ಯಾರೋ ಒಬ್ಬರು ಘುತ್ತಿಂಬುರಲ್ಲಿ ಒಂದು ಮಾತನ್ನು ಹೇಳಿದ ಶಾರಣದಿಂದ ದೃಷ್ಟಿ ತಗಲಿವೇ ಬಿಟ್ಟುತ್ತು.

ಒಂದು ಸಲ ಬೇಲೂರು ದೇವಾಲಯದಲ್ಲಿ ಕಳೀರಿ ಮುಗಿಸಿಕೊಂಡು ಭವಾನಿ ಹೊರಗೆ ಒಂದು ಗಾಡಿಯಲ್ಲಿ ಕುಲತುಕೊಳ್ಳುವ ಸಮಯದಲ್ಲಿ, ಒಬ್ಬ ಮನುಷ್ಯ ತನ್ನ ಸ್ನೇಹಿತನೊಡನೆ ಹೇಳುತ್ತಿದ್ದ ಒಂದು ಮಾತು ಅವಳ ಕಿವಿಯಲ್ಲಿ ಬಿಡ್ಡಿತ್ತು. “ ರಾತ್ರು, ರಾತ್ರು ಎನ್ನುವೆಯಲ್ಲ. ರಾತ್ರು ಇರಲಿ ! ಅವಳ ಮುನುಷ್ಯ ಇವನ್ನು ಕೇಳಿದೊಡನೆಯೇ ಭವಾನಿ ಗಟ್ಟಿಯಾಗಿ ನಕ್ಕು ಬಿಟ್ಟುಳು. ನಗುವನ ರಾರೆಂದು ಆ ಮನುಷ್ಯರು ತಿರುಗಿ ನೋಡಿದರೆ ಭವಾನಿ. ಭವಾನಿಯು ಭಟ್ಟಿಂದು ಗಾಡಿಯಲ್ಲಿ ಕುಲತುಕೊಂಡು ಮನೆಗೆ ಹೋಗಿ ಬಿಟ್ಟುಳು. ಅವರೂ ಹೊರಟ್ಟು ಹೋದರು.

ವಿಧಿಯೆಂದು ಹೇಳುವರಲ್ಲಾ ಇದು ಕಾನೇ ವಿಧಿ ! ಅಷ್ಟೇಂದು ಗುಂಪಿನ ಮಧ್ಯ, ಕತ್ತಲೆಯಲ್ಲಿ, ಆ ಮನುಷ್ಯ ಆ ಮಾತನ್ನು ಭವಾನಿಯು ಗಾಡಿಯೇ ರುವ ಸಮಯದಲ್ಲಿ ಹೇಳಲೇಕೆ ? ಆದು ಭವಾನಿಯ ಕಿವಿಯಲ್ಲಿ ಬೀಳಲೇಕೆ ?

ಭವಾನಿ ಮನೆಗೆ ಹೋದ ಕೂಡಲೇ “ ಅಮಾತ್ರ ಈ ದಿನ ಕರವಸ್ತುವನ್ನೇ ಈದ ಲಿಲ್ಲ ? ” ಎಂದು ಕೇಳಿದಳಂತೆ. ಅವರೆಮ್ಮನು ಇದೇನು ಮಹಾ ಎಂದು ಸುಮ್ಮ ನಿದ್ದ ಳಂತೆ. ಭವಾನಿಯು “ ಕೇಳಮಾತ್ರ ! ಮಂಟಪದಲ್ಲಿರುವುದು ಅಸಾಧ್ಯ. ಬೆವರು ಮಂಬಿದಲ್ಲಿ ಸುರಿಯುತ್ತಲೇ ಇತ್ತು. ಇದನ್ನು ನೋಡಿ ಒಬ್ಬ ಮನು ಷ್ಯರು ಕಳಿ ಸುರಿಯುತ್ತಿದೆ ಎಂದು ಹೇಳಿಕೊಂಡು ಹೋದರು ಎಂದು ನೆಕ್ಕಳಂತೆ. ಇದನ್ನೇ ಲ್ಲಾ ಭವಾನಿಯೂ, ಅವಳ ತಾಯಿಯೂ ನನಗೆ ಹೇಳಿದರು. ಹೀಗೆ ಹಾಸ್ಯ, ನಗೆ ಇವುಗಳಿಂದನೆ ಆರಂಭವಾಗಿದ್ದು ವಿವರೀತವಾಗಿ ಕೊನೆಗಂಡಿತು.

ಇ

ಆ ಮನುಷ್ಯರೂ ನನಗೆ ತಿಳಿದವರೇ. ತುಂಬೇವರದ ಗೋಪಾಲಸ್ವಾಮಿ ಎಂಮು ಅವರ ಹೇಸರು. ಅವರು ಜವಿಾನುದಾರರು. ಚಿಕ್ಕ ವಯಸ್ಸು. ಅವರ ಮದುವೆಗೆ ಕೂಡ ನಾನು ಹೋಗಿದ್ದೆ. ಅವರ ಮದುವೆಯಾಗಿ ಆ ಶಾಲಕ್ಕೆ ಇಂತ ವರುಷಗಳ ಮೇಲೂಗಿರಬಹುದು. ಅವರಿಗೆ ಮಕ್ಕಳೂ ಇದ್ದರು. ಅವರಿಗೂ ಭವಾನಿಗೂ ವಿಧಿವಿಲಾಸದಿಂದ ಸ್ನೇಹವುತ್ತನ್ನಾಯಿತು. ಅವರಿಂದೂ ಮತ್ತೆ ಎಲ್ಲಿ ಸಂದಿಸಿವರೋ, ಸ್ನೇಹವು ಹೇಗೆ ಬೆಳೆಯಿತೋ ನನಗೆ ತಿಳಿಯದು. ವಿಧಿಯಿರುವಾಗ ಹೇಗಾದರೂ ಮಾರ್ಗವೇರ್ಪಡುತ್ತದೆ. ಭವಾನಿಗೆ ಹಿಡಿದಿದ್ದ ದೇವರ ಹುಚ್ಚು ಮಾಯವಾಯಿತೆಂಬ ವಾರ್ತೆ ಉರೀಲ್ಲಾ ಹರಡಿತು. ಅದರ ಜೊತೆಯಲ್ಲಿ ತುಂಬೇವರದ ಗೋಪಾಲಸ್ವಾಮಿಯ ಹೇಸರೂ ಹೊರ ಹೊರಟಿತು.

ನನಗೆ ಈ ವಿಷಯಗಳು ಅನ್ನು ನೆಮ್ಮದಿಯನ್ನು ಒಟ್ಟುಮಾಡಲಿಲ್ಲ. ಈ ತೆರನಾದ ಒಂದು ಜಾತಿಯು ಮತ್ತೊಂದು ಜಾತಿಯಲ್ಲಿ ಸ್ನೇಹ ಬೆಳೆಸುವುದು ನನಗಿಷ್ಟವಿಲ್ಲವೇಂಬುದು ನಿನಗೆ ತಿಳಿದೇ ಇದೆ. ಕೊನೆಗೆ ಹೀಗಾಗಬೇಕೆ ? ಯಾರಾದರೂ ಒಬ್ಬ ಯೋಗ್ಯವರನನ್ನು ಮದುವೆಯಾಗಬಾರದಾಗಿತ್ತೇ ಎಂದು ಮರುಗಿದೆ. ಗೋಪಾಲಸ್ವಾಮಿಯ ಹೆಂಡತ, ಮಕ್ಕಳನ್ನು ನೆನೆದು ಪರಿತಾಪಗೊಂಡೆ. ಇವೆಲ್ಲದರ ಜೊತೆಗೆ, ಭವಾನಿಯ ದೃವಿಕವಾದ ಸಂಗೀತಕ್ಕ ಕೇಂದು ಬರದೇ ಇರಬೇಕಲ್ಲಾ ಎಂದು ಭಯಪಟ್ಟಿ.

ದೇವರ ಕೃನೆಯಿಂದ ಹಾಗೇನೂ ಆಗಲಿಲ್ಲ. ಗೋಪಾಲಸ್ವಾಮಿಯು ಸಂಗೀತಪ್ರೇಮಿ. ಭವಾನಿ ಹಾಡುವುದು ಅವರಿಗೆ ಒಂದು ಹೆನ್ನೆಯ ವಿಷಯವಾ

ಗತ್ತು. ಅವರು ಒಂದು ಸಲ ನನ್ನೊಡನೆ ಹೇಳಿದ ಮಾತ್ರ ನನಗೆ ಚಿನ್ನಾಗಿ. ಜ್ಞಾಪಕವಿದೆ. “ ಬೇರೆ ಮನುಷ್ಯರನ್ನ ಸೃಷ್ಟಿಸಿದ ಹಾಗೆ ಬ್ರಹ್ಮನು ಭವಾನಿ ಯನ್ನ ಸೃಷ್ಟಿಸಿಲ್ಲ ; ಕಲ್ಯಾಣ ರಾಗವನ್ನೂ, ಮೋಹನವನ್ನೂ, ಕೇದಾರ ಗೌಳ ವನ್ನೂ, ಜಂಜೂಟಿಯನ್ನೂ ಸೇರಿಸಿ ಸೃಷ್ಟಿಸಿದಾನೆ ! ನೀವು ಬೇಕಾದರೆ, ನೋಡಿ ! ಭವಾನಿ ಸಾಯಿವಾಗ ಅವಳ ದೇಹವು ಹಾಗೆಯೇ ಕರಗಿ ರಾಗಗಳಾಗಿ ಹೋಗಿ ಬಿಡುತ್ತದೆ ” ಎಂದು ಗೋಪಾಲಸ್ವಾಮಿಯು ಹೇಳಿದಾಗ, ‘ ಇರಬಹುದು ; ಅದರೆ ನಾನೂ ನೀವು ಅವನ್ನು ನೋಡಲಾರಿವೆ. ನಮ್ಮಿಬ್ರಹ್ಮರ ನಂತರ ಬಹು ಕಾಲ ಭವಾನಿ ಹಾಡಿಕೊಂಡಿರುವಳು ’ ಎಂದೆ. ಅದರೆ ಮುಂದೆ ಆಗುವುದನ್ನು ತಿಳಿದುಕೊಳ್ಳುವ ಶಕ್ತಿಯನ್ನು ದೇವರು ನಮಗೆ ಕರುಣಿಸಲಿಲ್ಲ ! ಆ ಶಕ್ತಿಯಿದ್ದ ದ್ವರೆ ಪ್ರಪಂಚವು ಹೇಗಿರುತ್ತಿತ್ತೋ !

ಭವಾನಿಯ ಸಂಗೀತ ದಿನೇ ದಿನೇ ಅಭಿವೃದ್ಧಿ ಹೊಂಮತ್ತಿತ್ತಾ. ಅವರೆ ಪಳಗಿದ ನನ್ನ ಕಿವಿಗಳಿಗೆ ಅದರಲ್ಲಿ ಎಷ್ಟೇನ್ನೋ ಬವಲಾವಣೆ ಕಂಡು ಬಂದವು. ಒಂದು ಕಭೀರಿಯಂತೆ ಮತ್ತೊಂದಿರಮು. ಒಂದು ದಿನ ಅವಳ ಹಾಡಿನಲ್ಲಿ ಕುತೂಹಲ ಉಕ್ಕುವುದು ; ಪ್ರಾರ್ಥಿಕಾಲದಲ್ಲಿ ಸೂರ್ಯದೇವನನ್ನು ಸ್ವಾಗತಿಸು ತ್ತಿರುವ ನವಲುಗಳ ಕಂಡದಲ್ಲಿ ತೋರುವ ಆನಂದವು, ಹೊಳೆಮಿಯಂದು ಹೀಳಿದಿಂಗಳನ್ನು ಕಂಡು ಉಕ್ಕುವ ಸಮುದ್ರರಾಜನ ಉತ್ತಾಹವು ತೋರುವುದು. ಮತ್ತೊಂದು ಕಭೀರಿಯಲ್ಲಿ, ಅವಳು ಹಡನ್ನ ಕೇಳುವಾಗ, ಯಾವ ಕಾರ ಓವು ಇಲ್ಲದ ತೋರುವುಂಟಾಗುವುದು. ತಾಯಿಯನ್ನು ಗಲಿದ ಮಗುವಿನ ಬೈನ್ಯ ಸ್ವರವನ್ನು, ದೇವರನ್ನು ಗಲಿದ ಭಕ್ತನ ತಾಃಕವನ್ನು ಅವಳ ಹಾಡಿನಲ್ಲಿ ಕೇಳುವ ಹಾಗೆ ತೋರುವುದು. ಅವಳು ವೀಕ್ಷಿಸುವಾಗ ಕೈಯಲ್ಲಿರುವ ವಾದ್ಯ ತಂತಿಗಳನ್ನು ವಿಾಟುತ್ತಿರುವಳೋ, ಅಥವಾ, ಕೇಳುವವರ ಹೃದಯ ವೀಕ್ಷಿಯ ತಂತಿಗಳನ್ನು ವಿಾಟುತ್ತಿರುವಳೋ ಎಂಬ ಸಂದೇಹವುಂಟಾಗುವುದು.

ಮೊದ ಮೊದಲು ನನಗೆ ಇನೆಲ್ಲಾ ಒಂದು ವಿನೋದದಂತಿದ್ದಿತು. ಬಿಡಿಸ ಲಾರದ ಸಮಸ್ಯೆಯಾಗಿತ್ತು ; ಕೊನೆಗೆ ಒಂದು ವಿಷಯ ತಿಳಿಯತು. ಸೈನು, ಪ್ರಣಯ ಎಂದು ಹೇಳುತ್ತಾರಲ್ಲ, ಅದು ಬಹು ಅತಿಕೆಯವಾದ್ದು. ಅದರಲ್ಲಿ ಜನಗಳಿಗುಂಟಾಗುವುದೇನು ? ದುಃಖವೇ ? ಸುಖವೇ ? ಹೇಳಲಾರದಂಥಕ್ಕೆ ಅನಂದವೋ. ಭವಾನಿಯ ಮತ್ತು ಗೋಪಾಲ ಸ್ವಾಮಿಯ ವಿವರಗಳಾಗಿ ನಾನು

శేఖర్ ద్దీల్లు ననగి ఈ రీతి సందేశ కుట్టిసికు. అనరు సంతోషవాగిద్ద కాలవు కేచ్చిప్పా ఆధవా జగళవాడి మనోహేదనేయన్న ఆనుభవిసికొండిద్ద కాలవు కేచ్చిప్పా ఎందు హేళలాగుత్తిరలిల్ల. ‘ ఈ కుముగిగి ఏనో హడిదిదే శేషప్పా ! ’ ఎందు ఆనళ తాయియు హేళువరు. ఒండొందు సల భవానియు ఎల్లర మేలూ ఉరిదు బీళువళంతి. ఛిక్కుచిక్కు కేలసగళల్లిల్ల రగళిమాదువళంతి. తలే తలే హొడిదుకొళ్ళవళంతి ముఖవన్న కొడ తొళిదుకొళ్ళది పితాజి హుడిదవళ దాగి శుమ్మనే కుళితు బిడువళంతి. ఇన్నోందు సల ఇదక్కే వృత్తింక్తువాగి బహు ఉత్సాహభరితభాగి చెస్తుగి ఆలంకార మాడికొళ్ళవళంతి. సదా నగుత్తలా కుతూహలభరితభాగియూ ఇరువళంతి. ఇదన్నే ల్లు కేళద మేలే, భవానియు సంగీతదల్లి కండు ఒంద చంపలావణిగి కారణవు ఇదే ఎందు తిఱుచోండి. “ యారాదరూ మంత్రవాడిగళిగి తోరిసలే. ” ఎందు బ్యాహదాంబియు కేళిద్దచ్చే “ మంత్రపూ బేడ, మాయపూ బేడ, దినసళు కళియుత్తూ తానే సరికోఁగువళు. ” ఎందు హేళబిట్టు ఒంచే.

థ

ఎరదు, మూరువస్త కళిదవు. ఈ కాలదల్లి గోవాలస్యామియు స్టోత కేలసగళు బజళ కెట్టుహోదవు. అవంగి విరోధిగళు హేళ్ళు దరు. భవానియు మేలే మనస్సిట్టిద్ద ఎష్టో జన హినంతరిగి గోవాలస్యామియు విషయవాగి వైరపుంటాయితు. సరి. అవేల్లు సేరి గోవాలస్యామిగి హేగాదరూ కేడకుమాడబేశిందు నిధరిసిదరు. హొదలు ఒందు దేవాలయద పంచాయితియ విషయవాగి హొఖిద్దమే హూడిదరు. దేవాలయద మూరు జన ధముదర్శిగళల్లి గోవాలస్యామియూ ఒబ్బరు. ఇబ్బరు ధముదర్శిగళు గోవాలస్యామియన్న బిట్టు బిట్టు దేవాలయద కాయిగళస్నేల్లా తావే నడిసికొందు ఒందిదల్లదే దేవర ఉత్సవ కాలదల్లి గోవాలస్యామిగి ఆవహానవాడిదరు. ఇదరింద కొఁపగొందు గోవాలస్యామి హొఖిద్దమే కూడి

ಹರೆ. ಇಮು ಪ್ರಾರಂಭವಾಗಿ ಸಿನಿಲ್ ಮತ್ತು ಕ್ರಿಸ್ತಿನಲ್ ಮೊಕದ್ವೆಗಳು ಕಡೆದು ಇದ್ದವು. ಗೋಪಾಲಸ್ವಾಮಿಯವರ ಜವಿಾನಿನ ಅಕ್ಷಪಕ್ಷದ ಜವಿಾ ಮದಾರರೆಲ್ಲ ಅವರನ್ನು ಮೊದಲು ನಾಶಗೊಳಿಸಿ, ಅನ್ವತರ ಬೇರೆಯ ಕೆಲಸ ಮಾಡುತ್ತೀರೆವೆಂದು ಪ್ರತಿಜ್ಞೆಮಾಡಿಕೊಂಡರು. ಇದರ ಫಲವಾಗಿ ಗೋಪಾಲ ಸ್ವಾಮಿಗೆ ದಿನೇ ದಿನೇ ಸಾಲವೇರಿತು. ಪ್ರತಿ ವರುಷವೂ ಸ್ವಲ್ಪ ಸ್ವಲ್ಪ ಭಾವ ಮಾರತ್ತಿಂಬಿದೆ.

ಒಂದು ಸಲ ತುಂಬೇವನದ ದೇವಾಲಯದ ಉತ್ತರ ಕಾಲದಲ್ಲಿ ಗೋಪಾಲಸ್ವಾಮಿಯ ಮನೆಗೆ ಹೊಗಿದ್ದೆ. ಅವರ ಹೆಂಡತಿ —ನಮೂರಿನವಕ್ಕಿಂ. ಪಾಪ ! ದುಃಖದಲ್ಲಿ ಮುಳುಗಿ ಹೊಗಿದ್ದಳು. ನನ್ನನ್ನ ಕಂಡೊಡನೆ ಅಳುತ್ತಾ “ತೀವ್ರಪ್ರಪ್ರಾ ಇಡೆಲ್ಲಾ ಆ ಹೂವಿನ ತೋಟದ ಮೂರ್ವೇವಿಯಂದಾದ್ದು” ಎಂದಳು. ನನ್ನ ಮನಸ್ಸು ಕಳವಳಗೊಂಡಿತು. ಇಂಥ ಜಾತಿ ದೇವರು ಏಕೆ ಶೈಷಿಸಿದನೋ ಎಂದು ನೋಂದೆ. ಇನ್ನೊಂದು ಸಲ ಬೇಲೂರಿಗೆ ಹೊಂದಾಗ ನನ್ನ ಕೋಪವನ್ನೇ ಲ್ಲಾ ಭವಾನಿಯ ಮೇಲೆ ತೀರಿಸಿಬಿಡುಪುನೆಂದು ತೀವ್ರಾನಿಸಿದೆ. ಆದರೆ ಅಲ್ಲಿ ಹೊಗಿ ಭವಾನಿಯ ಸ್ಥಿತಿಯನ್ನ ನೋಡುತ್ತಲೂ, ನನ್ನ ಕೋಪವೆಲ್ಲಾ ಮಾಯವಾಗಿ ಹೊರಿಯತು. ಅವಳೂ ಶೋಕದಲ್ಲಿ ಮುಳುಗಿದ್ದಳು. “ನನ್ನಿಂದ ಅವರಿಗೆ ಇಪ್ಪು ಕಷ್ಟವಾಯಿತಲ್ಲಾ !” ಎಂದು ಹೇಳಿಕೊಂಡು ಅತ್ತಳು. ನಾನೇ ಅವಳಿಗೆ “ತಂಗಿ, ಇದರಲ್ಲಿ ನಿನ್ನ ತಪ್ಪೇನು ? ನೀನೇನು ಮಾಡಿದೆ ? ಸುಮ್ಮನ್ನೆ ಅಳಬೇಡಮಾತ್ರ” ಎಂದು ಸಮಾಧಾನ ಹೇಳಬೇಕಾಯಿತು.

“ಅಣ್ಣಾ ! ಅವರನ್ನು ಇಲ್ಲಿಯೇ ಬಂದು ಇದ್ದು ಬಿಡುವಂತೆ ಎಷ್ಟೋ ಹೇಳಿದೆ.. ಕೇಳುವುದಿಲ್ಲ. ನಿರ್ವಾದರೂ ಹೇಳಿ ಒಪ್ಪಿಸಿ. ಬೆಳಗಾದರಿ ಕೋಟಿಗೆ ಹೊಗುವುದೇ ಅವರ ಕೆಲಸವಾಗಿದೆ. ಸ್ವಲ್ಪಕ್ಕೆಲ್ಲಾ ಜಗತ್ವಾದಬೇಕೇಕೆ ? ಇಲ್ಲಿ ಮೂರು ನಾಲ್ಕು ಸಂಸಾರ ನಿರ್ವಹಿಸುವಷ್ಟು ಅಸ್ತುಯಿದೆ. ಇದನ್ನು ಲ್ಲಾ ಯಾರು ಕಟ್ಟಿಕೊಂಡು ಹೊಗಬೇಕು ? ” ಎಂದಳು.

“ಅದು ಅಗುವ ಕೆಲಸವೇ ತಂಗಿ ? ಗಂಡಸಲ್ಪನೇ ? ರೋಷವಿಲ್ಲವೇ ? ಇದಕ್ಕೆಲ್ಲಾ ಭಯಸಷ್ಟಿ ಉರುಬಿಟ್ಟು ಬರುತ್ತಾರೆಯೇ ? ಅದರಲ್ಲಿ ಇಲ್ಲಿಗೆ ? ಒಂದುವೇಳೆ ಅವರು ಒಪ್ಪಿದ್ದೂ ಹೆಂಡತಿ ಮಕ್ಕಳರುವರಲ್ಲಾ ? ” ಎಂದೆ.

ಭಾಷಾನಿಯ ತಾಯ ಹತ್ತಿರವೂ ಈ ವಿಷಯವಾಗಿ ನಾತಾಡಿದೆ. “ಅಕ್ಕಾ, ನಮಗೇ ಏಕೆ ಈ ಕೆಟ್ಟಿ ಹೊಸರು? ಭಾಷಾನಿಯಿಂದ ಒಂದು ದೊಡ್ಡ ಸಂಸಾರವೇ ಕೆಟ್ಟಿ ಹೋಯಿತು ಎಂದು ಈ ದೇಶವೇ ಅಡಿಕೊಳ್ಳುವುದಲ್ಲ,” ಎಂದೆ.

‘ಯಾರು ಏಸಾದರೂ ಹೇಳಿಕೊಳ್ಳಲಿ ತೇಸಪ್ಪಾ! ಅವರಿಂದನ್ನು ಅಗ ಲಿಖಿಸುವುದು ಜಾಪ. ಅಗಲಿಸಿದರೆ ನನ್ನ ಮಗಳೂ ಬದುಕಿರಲಾರಳು ಎಂದಳು, ಬ್ಯಾಹದಾಂಬ.

‘ಹೀಗೆ ಎನ್ನೋ ಇನ ಹೇಳಿರುವುದನ್ನು ನಾವು ಕೇಳಿಲ್ಲವೇ ಅಕ್ಕಾ? ’ ‘ನಿನಗೆ ಭಾಷಾನಿ ಸಮಾಚಾರ ತಿಳಿಯದಷ್ಟು! ಎಲ್ಲರ ಹಾಗೆಂದು ಅವಳು’ ಎಂದಳು.

“ಆಗ ಅವರಿಂದರೂ ಹೇಗಿದ್ದಾರೆ? ಹೊದಲಿನ ಹಾಗೇ ಸಿಡಿನಿಡಿಯೋ? ಹೇಗೆ? ” ಎಂದು ಕೇಳಿದೆ.

‘ಭಾಷಾನಿಯ ಗುಣ ಪೂರ್ವ ಬದಲಾಯಿಸಿದೆ; ಆಗ ಅವಳು ಶಾಂತಮೂರ್ತಿ; ಇದಕ್ಕೆ ಪ್ರತಿಯಾಗಿ ಆಗ ಗೋಪಾಲಸ್ವಾಮಿರುದ್ರಮಂತ್ರಯಾಗುತ್ತಿದ್ದಾಗ್ನಿಂದು ಗೊತ್ತಾಯಿತು. ಇದರಿಂದ ಅರು ಭಾಷಾನಿಯ ವಿಷಯವಲ್ಲಿ ಸಂಶಯಪಡಲಾ ರಂಭಿಸಿದರಂತೆ. ಮನುಷ್ಯ ಸ್ವಭಾವವೇ ವಿಚಿತ್ರವಾದದ್ದು. ಭಾಷಾನಿ ಅವರ ನ್ನೇಕೆ ಪ್ರೀತಿಸಬೇಕು? ನಿಬಂಧವೇ? ಕಷ್ಟೀನಿದಿ? ಮನಸಾರ ಒಪ್ಪಿ ಅವರನ್ನೇ ಸ್ನೇಹವೆಂದು ನಂಬಿರುವವರು ಮೇಲೂ ಸಂಶಯವೇ? ’ ಎಂದು ಕೊಂಡೆ. ನನ್ನ ಮೈ ಪಾದರಸವಾಯಿತು. ಅದರೆ ನನಗೇಕೆ? ಎಂದುಕೊಂಡು, ಮಾತಾಡನಿ ಹೊರಟು ಹೋದೆ.

ಇನು ನಡೆದ ಒಂದು ವರುಷದವರಿಗೂ ನನಗೇ ಬೇಳೂರಿಗೆ ಹೋಗಲಾಗಲಿಲ್ಲ. ಭಾಷಾನಿಯ ತಾಯಿ ಸತ್ತ ಸುದ್ದಿ ಕೇಳಿದಾಗ ಹೋಗಿದ್ದೆ. ಅದಾದನಂತರ ಅಲ್ಲಿಗೆ ಹೋಗುವುದನ್ನೋ ನಿಲ್ಲಿಸಿಬಿಟ್ಟೆ. “ನಮಗೇಕೆ ಒಬ್ಬರ ತಂಬಿ? ” ಎಂದುಕೊಂಡು ಸುಮೃಸಿದ್ದ ಬಿಟ್ಟೆ!

ಗೋಪಾಲಸ್ವಾಮಿಯ ಕೆಲಸ ಬರಬರಾಕ್ತ ಕೆಡಿಕ್ಕಿನೆಯೆಂದು ಮಾತ್ರ ಆಗಾಗ ಕಿನಿಯಲ್ಲಿ ಬೀಳುತ್ತಿತ್ತು. ಬೆಂಗಳೂರು ಹೈಕೋಟಿನಲ್ಲಿ ಅವರ ಕೇಸೊಂದು ನಡೆಯುತ್ತಿರುವುದಾಗಿಯೂ, ಅದರಲ್ಲಿ ಸೋತಾಹೋದರೆ ಆಸಾನಿ ದಿವಾಳಿಯಾವಂತೆಯೇ ಎಂದೂ ಕೇಳಿದೆ.

ಹೀಗಿರುವಾಗ ಒಂದು ಭಯಂಕರ ರೈಲ್‌ಪ್ರೈಸ್ ಅನಾಹತವಾಯಿತು. ಹೊಂಗಳೂ ರಿಗೂ ಅರಸೀಕರಿಗೂ ಮರ್ಹ್ಯೆ ಇಗಾಡಿ ಬಿದ್ದು ಬಿಟ್ಟಿವೆಂದೂ, ಉಂ-ಇಂ ಜನ ಸತ್ತುಹೋದರೆಂದೂ ತಿಳಿಯಿತು. ನನಗೆ ಪತ್ರಿಕೆ ಓದುವುದರಲ್ಲಿ ತುಂಬಾ ಆಶಿ; ಅದರಲ್ಲೂ, ಈ ಭಯಂಕರ ರೈಲ್‌ಪ್ರೈಸ್ ಅನಾಹತ! ಅದರ ವಿವರ ತಿಳಿಯುವ ಸಲು ವಾಗಿ, ಕುತ್ತಾಹಲದಿಂದ ಪತ್ರಿಕೆ ಓದಿದೆ. ಅದರಲ್ಲಿ ಸತ್ತುಹೋದವರ ಹೆಸರಿನ ಪಟ್ಟಿಯಿತ್ತು. ಆ ಪಟ್ಟಿಯಲ್ಲಿ, ತುಂಬೇನವನದ ಗೋಪಾಲಸ್ವಾಮಿ ಹೆಸರನ್ನು ನೋಡುತ್ತಲೂ ನನ್ನ ಮನಸ್ಸು ಹೇಗಾಯಿತೇಂಬುದನ್ನು ಹೇಳಲಸಾಧ್ಯ. ತಕ್ಷಣವೇ ಭವಾನಿಯತ್ತ ಹೋಯಿತು ನನ್ನ ಜ್ಞಾನ. ಪಾಪ! ಆ ಹುದುಗಿ ಒಂದೇ ವರ್ಷದಲ್ಲಿ ತಾಯಿಯನ್ನೂ ನಲ್ಲಿನನ್ನೂ ಕಳೆದುಕೊಂಡಳಳ್ಳಾ. ಇನ್ನು ಮುಂದೆ ಅವಳ ಜೀವನದ ಗತಿ ಏನು ಎಂದು ಮರುಗಿದೆ.

ಗೋಪಾಲಸ್ವಾಮಿಯ ಹೆಂಡತಿ ಮಕ್ಕಳ ಯೋಚನೆಯೂ ಬಂದಿತು. ಪಾಪ! ಅವರ ಆಸ್ತಿಪಾಸ್ತಿಯೆಲ್ಲ ಕೋಟ್ಟು ವ್ಯವಹಾರದಲ್ಲಿ ಕರಗಿತ್ತು. ಇನ್ನು ಮೇಲೆ ಉಟಕ್ಕೆ ಕೂಡ ಕಷ್ಟಬಂದು ಬಿಟ್ಟಿರಬಹುದು. ಅವರನ್ನು ಒಂದು ಸಲು ನೋಡಿ ಬರೋಣವೆಂದು ಹೋದಿ. ಪಾಪ! ಅವರ ಪತ್ರಿಯ ದುಃಖ ಅಳುವನ್ನು, ತಂದೆಯಿಲ್ಲದ ಮಕ್ಕಳ ಗೋಳು ನೋಡಲಾಗಲಿಲ್ಲ. ಅವರ ಆಜಿ ಆಜ್ಞೆ ಬಂದು ಮಕ್ಕಳನ್ನು ನೋಡಿಕೊಂಡು, ಮಗಳನ್ನು ಕವರಾಧಾನಮಾಡಿದ್ದರು. ನಾನೂ ನನಗೆ ತೋರಿದ ಸಫೂರಾನ ಹೇಳಿ ಬಂದೆ.

ಇವರನ್ನು ನೋಡಿದ ಮೇಲೆ, ಭವಾನಿಇನ್ನೂ ನೋಡಬೇಕೆನ್ನಿಸಿತು. ಅಲ್ಲಿಂದ ನೇರವಾಗಿ ಹೊರಟು ಬೇಲೂರನ್ನು ನೇರಿದೆ. ಅವಳ ಮನಸೆಗೆ ಹೋಗು ವಾಗ ಮನಸ್ಸು ಕಾಶರವಾಗಿತ್ತು. ಅಯ್ಯೋ ಪಾಪ! ಒಂದೇ ಸಮನೆ ಅಳುತ್ತಾ ಹೋ? ಏನೋ? ಅವಳನ್ನು ನೋಡುವುದಾದರೂ ಹೇಗೆ? ಅವಳ ಕೈಲ್ಲ ಹೇಗೆ ವಾತನಾಡಲಿ? ಹೇಗೆ ಸಮಾಧಾನ ಮಾಡಲಿ ಎಂಬ ಚಿಂತೆ ನನಗೆ. ಅದರೆ ಮನೆಯಿಳಗಿ ಹೋಗಿ ಭವಾನಿಯನ್ನು ನೋಡಿದ ಕೂಡಲೇ ನನ್ನ ಯೋಚನೆಗಳಿಲ್ಲ ಮಾಯವಾದವು. ನಾನು ಯೋಚಿಸಿದ್ದಂತೆ ಕಣ್ಣಿಗೆ ರು ಸುರಿಸುತ್ತಾ ಮಲಗಿರಲಿಲ್ಲ; ಕಂಡಾಗ ಅಳಲಿಲ್ಲ! ಎಂದಿನ ಭವಾನಿಯೇ! “ಭಾಅಣಾ! ಕುಳಿತುಕೊ” ಎಂದು ಪ್ರಿತಯಿಂದ ಕರೆದಳು. ಇವಳನ್ನು ನೋಡಿದ ನನ್ನ ಮನಸ್ಸಿನಲ್ಲಿ ಏನೇನೋ ಯೋಚನೆಗಳು. ‘ಎಷ್ಟುದರೂ ವೇಶ್ಯೆ. ಕೈಹಿಡಿದ

ಹೆಂಡತಿ ಅಲ್ಲಿ ಪದುತ್ತಿರುವ ದುಃಖಕ್ಕೂ ಇವಳು ಎಂದಿನಂತೆ ಬಂದವರನ್ನು ‘ಬಾ’ ಎಂದು ಕರೆದುಕೊಂಡಿರುವುದು ; ಎನ್ನು ವ್ಯತ್ಯಾಸ ? ’ ಇದನ್ನೇ ಲಾಲ್ ನಾನು ಹೊರಗಿ ತೋರಿಸಿಕೊಳ್ಳಲಿಲ್ಲ. ಸುಮ್ಮನೆ ಎರಡು ಒಟ್ಟೆ ಮಾತಾಡಿ ಹೊರಡಲ ನುವಾದೆ. ಹೊರಡುವಾಗ ಭವಾನಿ “ಅಣ್ಣಾ ! ನವರಾತ್ರಿ ದುರ್ಗಾಷ್ಟಮಿ ದಿನ, ದೇವರ ಸನ್ನಿಧಿಯಲ್ಲಿ ಕಭೇರಿ ನಡೆಸಲು ಹೋಗುತ್ತೇನೆ ; ನಿಃನೂ ಖಂಡಿತವಾಗಿಯೂ ಬರಬೇಕು ” ಎಂದಳು. ಇದನ್ನು ಕೇಳಿ ನನಗೆ ಹೇಗೆಂಬೇ ಆಯಿತು ! ಇಷ್ಟರಲ್ಲೀ ಸಂಗಿತ. “ ತಂಗಿ ! ಈ ನರ್ಸ ಸಂಗಿತ ಕಭೇರಿ ಯಾಕಮಾತ್ರ ? ಮುಂದಿನ ವರ್ಷ ಆಗದೆ ? ” ಎಂದೆ.

‘ ಇಲ್ಲ ಅಣ್ಣಾ ! ಕಭೇರಿಗೆ ನೋದಲೇ ಒಪ್ಪಿಗೆ ಕೊಟ್ಟಬಿಟ್ಟುದ್ದೇನೆ. ಉತ್ತರವ ಪತ್ರಿಕೆಯಲ್ಲಿ ಕೂಡ ಹೇಸರು ಬಂಪುಬಿಟ್ಟಿದೆ. ಅದನ್ನು ಬದಲಾಯಿಸುವ ಇಷ್ಟ ನಿಲ್ಲಿ ’ ಎಂದಳು.

“ ಅನುಕೂಲವಾದರೆ ಬರುತ್ತೀನಮಾತ್ರ ತಂಗಿ ” ಎಂದೆ. ನನಗೆ ಅವಳ ಮೇಲೆ, ದೇವಾಲಯದ ಧರ್ಮದರ್ಶಿಗಳ ಮೇಲೆ ಸಿಟ್ಟು ಬಂತು.

“ ಹಾಗೆ ಹೇಳಬಾರದು, ಅಣ್ಣಾ ? ಬಂದು ನೇಳಿ ಇದೇ ನನ್ನ ಕೊನೆಯ ಕಭೇರಿಯಾಗಬಹುದು. ನೀವು ಖಂಡಿತ ತಪ್ಪಿಸಿಕೊಳ್ಳಬಾಡು ” ಎಂದಳು.

ಇದನ್ನು ಕೇಳಿ ನನ್ನ ಮನಸ್ಸು ಕರಗಿ ಹೋಯಿತು. ‘ ಯಾಕಮಾತ್ರ, ಹಾಗೆ ಹೇಳುತ್ತೀ ? ಯಾವುದು ದೇಗಾದ್ದೂ ಹೋಗಲಿ. ನಿನ್ನ ಸಂಗಿತ ಮಾತ್ರ ಬೆಳೆಯಬೇಕಮ್ಮು ’ ಎಂದು ಮತ್ತೆ ನವರಾತ್ರಿಯಲ್ಲಿ ಖಂಡಿತ ಬರುವುದಾಗಿ ಮಾತುಕೊಟ್ಟು, ಹೊಡಟು ಬಂದೆ.

ಭವಾನಿಗೆ ಮಾತುಕೊಟ್ಟಂತೆ ದಾಗಾವು, ಮಿಯ ದಿನ ಚೀಲಿರಿಗೆ ಹೋದೆ. ಅವಳ ಮನಸ್ಸಿಗೆ ಕೋಡಾಗ ಅವಳು ಕಭೇರಿಗೆ ಹೊರಡಿಸಿದ್ದ ಸಮಯ. ಅವಳನ್ನು ನೋಡಿ ನಾನು ಭರಮಿಸಿಹೋದೆ. ಅವಳು ಆಫರಾ ಅಲಂಕಾರ ಮಾಡಿಕೊಂಡು ಮದುವೆಯ ದೇಹ್ನೇ ಸಂತಿದ್ದು ಇಲ್ಲ. ಭವಾನಿ ಪೋದಲೇ ರೋಪವತ್ತಿ; ಈಗ ಭೂಲೋಕಕ್ಕೆ ಇಳಿದು ಬಂದ ರೆಂಜಿಯೋ, ಉರ್ಧುಂಬಿಯೋ, ಮೇನಕೆಂಬೋ ಎನ್ನ ವಂತಿದ್ದಿಲ್ಲ. ನನ್ನ ಮನಸ್ಸಿನಲ್ಲಿ ದ ಪೇರಾನೆ ಹೇಳಿಕೀರದು.

ನನ್ನನ್ನ ಕಂಡೊಡನೆ ಭವಾನಿ ‘ ಬಂದಿರಾ ಅಣ್ಣಾ ’ ಎಂದಳು ಸುಸಂಗುತ್ತಿ.

ನನಗೆ ಹೊಟ್ಟೆ ಉರಿಯತ್ತೊಡಗತು. ಅದರೂ ‘ಮೂನಪ್ಪಾ; ಒಂದೆ’ ಎಂದು ಸಾವಧಾನವಾಗಿ ಉತ್ತರವಿತ್ತೆ.

“ಆಹ್ಯಾ! ಬೆಳಗಿನಿಂದ ನಿಮ್ಮನ್ನೇ ಇದಿರು ನೋಡುತ್ತಿದ್ದೆ. ಕಳೆಂದು ಮುಗದ ಕೂಡಲೇ ಇಲ್ಲಿಗೇ ಬರಬೇಕು. ಮುಖ್ಯವಾದ ಕೆಲಸನಿದೆ; ತನ್ನ ಕೂಡದು ಎಂದಳು.

“ಆಗಲಪ್ಪಾ” ಎಂದೆ.

“ನಿಮ್ಮಾಗೇ; ಖಂಡಿತ ಬರಬೇಕು” ಎಂದು ಹೇಳಿ ಗಾಡಿಯಲ್ಲಿ ಕುಳಿತು ಕೊಂಡೆಳು.

ಭವಾನಿ ಹೀಗೆ ಮಾತಾಡಿದ್ದ ನಾನು ಕೇಳಿ ಇರಲಿಲ್ಲ. ಏನೋ ವಿಶೇಷ ವಿರಬೇಕು. ಎಲ್ಲಾ ಈ ರಾತ್ರಿ ತಿಳಿಯತ್ತದೆ ಎಂದುಕೊಂಡು ದೇವಾಲಯಕ್ಕೆ ಹೋದೆ.

ನನ್ನ ಜೀವನಾನದಲ್ಲಿ ನಾನೂ ಎಷ್ಟೋ ಜನರ ಸಂಗೀತ ಕೇಳಿದ್ದೇನೆ. ಅದರೆ ಆ ದುರ್ಗಾಪ್ತಿವಿಯಂದು ಭವಾನಿ ಹಾಡಿದ ಸಂಗೀತದಂಥದನ್ನು ಮಾತ್ರ ಎಂದೂ ಇಲ್ಲ. ಅವಳ ಕಂಠ ಅಂದು ಬಹು ಮೃದುವಾಗಿತ್ತು. ವಿಶೇಯ ತಂತಿ ವಿಾಟಿದಾಗ ಅವರಿಂದ ಅಮೃತವಾಣಿ ಚಿನ್ಮೂಲು. ಇನ್ನೆಲ್ಲರ ಜೊತೆಗೆ ಅಂದು ಅವಳ ಹಾಡಿರಲ್ಲಿ ಕೇಳುವವರಲ್ಲಿ ಹಣ್ಣಮಾಡಿಕುವ ಏನೋ ಒಂದು ಬಗೆಯ ಅವ್ಯಕ್ತ ಮಾರ್ಧುರ್ಥ ವಿಶ್ಲೇಷಣೆ.

ಸಬ್ಬಿ ನಿಶ್ಚಯಿಸಿದ್ದಾಗಿ ಉಸಿರಿನಕಬ್ಬಿ ಕೂಡ ಕೇಳಿ ಬರುತ್ತಿರಲಿಲ್ಲ. ‘ಆಹ್ಯಾ’ ‘ಭೀಷಣ’ ‘ಶಾಬಾಸ್’ ಕೂಗುಗಳೂ ಇಲ್ಲ. ಎಲ್ಲರೂ ಮಂತ್ರಶಕ್ತಿಯಿಂದ ಮೋಹಿತರಾದವರಂತೆ, ಆ ದೃವಿಕ ಸಂಗೀತ ಸವಿಯುತ್ತಿದ್ದರು ಕೊನೆಯಲ್ಲಿ ಅವಳು ಕಾಂಭೋದಿ ರಾಗದ ದೇವರನಾಮ ಹಾಡಿದಾಗ ನಾನು ಗಭರ್ಗಸುಡಿಯಲ್ಲಿ ರುವ ಅಮೃತವರ ವಿಗ್ರಹ ನೋಡಿದೆ. ಈ ಹಾಡನ್ನು ಕೇಳಿಯೂ ಕೂಡ ಆ ವಿಗ್ರಹ, ಕರಗಿ ಸೀರಾಗಲಿಲ್ಲವಲ್ಲಾ ಎನಿಸಿತು. ಅದರೆ ಒಂದು ಸಲ ಮಾತ್ರ ನೀರು ತುಳುಕಾಡಿದ ಹಾಗೆ ತೋರಿತು. ಇನ್ನೆನು ಭುಮೆ ಎಂದುಕೊಂಡು ನನ್ನ ಕಣ್ಣು ಒಸ್ಸಿಕೊಂಡು ಸುತ್ತಲಿದ್ದ ಜನರನ್ನು ನೋಡಿದೆ. ಎಲ್ಲರ ಕಣ್ಣು ಭವಾನಿಯ ಮೇಲೆ. ಒಂದು ಮೂಲೆಯಲ್ಲಿ ನಿಂತಿದ್ದ ಒಬ್ಬ ಮನವ್ಯನ ಮೇಲೆ ನನ್ನ ದೃಷ್ಟಿ ಬಿಡಿದ್ದು. ಅರ್ಥ ಹಣಿ ಮುಚ್ಚಿವಂಥ ದೊಡ್ಡ ಪೇಟ್ಟಾ. ಕಣ್ಣಿಗೆ

ಬಿಸಿಲು ಕನ್ನಡಕ ಅವರನ್ನು ಮತ್ತೆ ಮತ್ತೆ ಸೋಡಬೇಕೆನ್ನಿಸಿತು. ಎಲ್ಲೋ ಸೋಡಿದ ಮುಖ ? ಯಾರಿರಬಹುದು ? ಇದ್ದ ಕ್ಷೀದ್ದ ಹಾಗೆ ಹೊಳೆಯಿತು ; ಮೈ ಬೀವರಿತು. ಏನೋ ವಿವರಿತ ನಡೆಯುವುದು ನಿಜ ಎಂದುಕೊಂಡು ಅವರ ಹತ್ತಿರ ಹೊಗಿ ನಿಂತೆ.

ಕಭೀರಿಯೂ ಮುಗಿಯಿತು ! ಎಲ್ಲರಿಗಂತ ನಮಂಚೆ ಅವರು ಹೊರಟು ಬಿಟ್ಟರು. ನಾನೂ ಹಿಂಬಾಲಿಸಿದೆ. ಸ್ವಲ್ಪ ದೂರ ಹೋಗುತ್ತಲೂ ನಾನು ಅವರ ಕ್ಷೀ ಹುಡಿದುಕೊಂಡು ‘ತಮಾತ್ತು ಇದೇನು ವೇಷ ?’ ಎಂದೆ. ಹುಡಿದ ಕ್ಷೀ ಯನ್ನು ಒದರಿ ತುಂಬಿನದ ಗೊಪಾಲಸ್ವಾಮಿ “ಯಾರು ಶೇಷಾಚಾರ್ಯರೇ ? ಹೊದು ಹೊದು ವೇಷವೇ. ಈ ಪ್ರಸಂಜವೇ ಒಂದು ವೇಷ ; ಸೋಡಿದಿರೋ ಇಲ್ಲವೋ ನಿವೃತ್ತಿ ತಂಗಿ ಹಾಕಿದ ವೇಷ ? ವೊದಲು ಹಾಕಿದ್ದ ಒಂದು ವೇಷ. ಈಗ ಇನ್ನೊಂದು ವೇಷ .” ಎಂದು ಏನೇನೋ ಹೇಳಲುಪಕ್ರಮಿಸಿದರು. ಮಾತಿನಲ್ಲಿ ತುಂಬಾ ಕೇರ್ಲೋಧವಿತ್ತು.

‘ಇಲ್ಲ ತಮಾತ್ತು ! ನಿನಗೆ ಎಲ್ಲಾ ವಿಷಯ ತಿಳಿದಿಲ್ಲ. ಭಾಷಾನಿ ಈ ದಿನ ನಡೆಸಿದ ಕಭೀರಿ ಕೊನೆಯ ಕಭೀರಿ. ಆದ್ದರಿಂದಲೇ ಈ ದಿನ ಅಷ್ಟ ಅವೇತ ದಿಂದ ಹಾಡಿದ್ದು ’ ಎಂದು ಸಮಾಧಾನ ಹೇಳಿದೆ.

‘ಶೇಷವ್ವಾ ! ಯಾರ ಹತ್ತಿರ ಮಾತನಾಡುತ್ತಿರುವಿರಿ ? ನನ್ನನ್ನು ಹೆಚು ಕೂಸೆಂದು ತಿಳಿದಿರಾ ? ಹಾಡಂತೆ ಹಾಡು ! ಕಭೀರಿಯಂತೆ ಕಭೀರಿ ! ಮನಸ್ಸು ಬಂತಲ್ಲಾ ! ನನಗೆ ಬುದ್ಧಿ ಕಲಿಸುವುದಕ್ಕಾಗೇ ದೇವರು ಈ ರೈಲು ಅನಾಹುತ ತಂದಿಟ್ಟು.

ಮಾತನ್ನು ಬದಲಾಯಿಸುವುದಕ್ಕಾಗಿ ನಾನು, ‘ಹಾಡು ತಮಾತ್ತು ! ನೀನು ಸುಖವಾಗಿ ಇಲ್ಲಿಗೆ ಬಂದ ಸೇರಿದ್ದ ದೇವರ ದಯೆಯೇ ! ಆ ಸಮಾಜಾರ ಸ್ವಲ್ಪ ಹೇಳು ! ಪತ್ರಿಕೆಯಲ್ಲಿ ಹೇಗೆ ತಪ್ಪು ಸುದ್ದಿ ಬಂತು ? ನೀನು ಹೇಗೆ ಬದುಕಿ ಬಂದೆ ? ಇಷ್ಟು ದಿನ ಎಲ್ಲಿದ್ದಿ ? ” ಎಂದು ಕೇಳಿದೆ.

“ಅವನ್ನೆಲ್ಲಾ ಆ ಮೇಲೆ ಹೇಳಿತ್ತೇನೆ. ಅದರ ಮೇಲೆ ದೊಡ್ಡ ಕಥೆ ಯನ್ನೋ ಬರೆಯಬಹುದು. ಏನೋ ದೇವರ ಕೃಪೆಯಿಂದ ಸತ್ತವನು ಬದುಕಿ ಬಂದೆ. ಹತ್ತು ದಿನ ಪ್ರಕ್ಷೇಯಲ್ಲದೆ ಆಸ್ಪತ್ರೀಯಲ್ಲಿ ಬಿದ್ದಿದೆ. ಆಮೇಲೆ ಹಳೆ

ಪತ್ರಿಕೆಯೊಂದರಲ್ಲಿ ಸತ್ಯಹೋದವರ ಹೆಸರುಗಳ ಷ್ಟೇಕೆ ನನ್ನ ಹೆಸರು ಇತ್ತು. ಸಂ ! ನಾನು ಸತ್ಯಹೋದರೆ ನನ್ನ ಜೊತೆಗೇ ತಾವು ಚಿತ್ತೆಯೇರುವುದಾಗಿ ಹೇಳಿಕೊಳ್ಳುತ್ತಿದ್ದವರೆಲ್ಲಾ ಈಗ ಹೇಗಿದ್ದಾರೋ ನೋಡಿಕೊಣವೇನ್ನುಸಿತು. ಅದ ಕ್ಷಾಗಿ ಈ ವೇಷ ಧರಿಸಿದೆ ” ಎಂದರು. ನಾವಿಬ್ಬರೂ ವಾತನಾಡುತ್ತಾ ಹೋಗುತ್ತಿದ್ದಿವು. ‘ ಇದೆಲ್ಲಾ ಇರಲಿ ತವಾರು ! ಈಗ ಎಲ್ಲಿಗೆ ಹೋಗಬೇಕೆಂದಿರುವಿ ? ” ಎಂವೆ.

“ ಅಲ್ಲಿಗೇ ಹೋಗುತ್ತೇನೆ. ಅವನ್ನು ಹೊಡಿಯಲಿಕ್ಕಿಣಿ, ಕೊಲ್ಲಲ್ಲಿ ಕ್ಕೆಲ್ಲಿ ; ಕಳೀವಿ ತುಂಬಾ ಚೆನ್ನಾಗಿತ್ತೇಂದು ಹೇಳಿ ಹೋಗಿ ಬಿಡುತ್ತೇನೆ. ಅಷ್ಟೇ ; ಬೇಕಾವರೆ ನೀನೂ ಜೊತೆಯಲ್ಲಿ ಬಾ ” ಎಂದರು.

ಇಬ್ಬರೂ ಭವಾನಿ ಮನೆ ಸೇರಿದಿವು. ಭವಾನಿ ಗಾಡಿಯಾಲ್ಲಿ ಬಂದಿನ್ನರಿಂದ ಅವೇಳಿಗಾಗಲೇ ಮನೆ ಸೇರಿದ್ದಳು. ಮೊದಲು ಅವಳನ್ನು ನೋಡಿ ವಿವರು ಹೇಳಬೇಕೆಂದಿದೆ. ಅವರೆ ಗೋವಾಲಸ್ಸಾಮು ಅವಕಾಶ ಕೊಡಲಿಬ್ಬ. ನನ್ನನ್ನು ಹಿಂದೆ ಬಿಟ್ಟು ತಾವು ಭವಾನಿಯ ಕೋಕೆಗೆ ನುಗ್ಗಿ ಬಿಟ್ಟರು. ನಾವು ಹೋದಾಗ ಭವಾನಿ ಒಂದು ಲೋಟಿದಲ್ಲಿ ಕಾಲೋಂ ನೀರೋಂ ಏನೋಂ ಕುಡಿಯುತ್ತಿದ್ದಳು. ಹೆಸರು ಕನ್ನಡಕ, ದಪ್ಪ ರುಮಾಲು ನೋಡಿ ಭವಾನಿ ಒಂದು ಸಿವಿಷ ಹಿನ್ನೆತ್ತಿದಳು. ಗೋವಾಲಸ್ಸಾಮು ಕನ್ನಡಕ ರುಮಾಲು ತೆಗೆದು ಹಾಕುತ್ತಲೂ ಅವ ಇ ಮುಖದಲ್ಲಿ ಮೂಡಿದ ಭಯಂಕರ ಬವಲಾವಣಿ ನೋಡಿ ನನ್ನ ಹೃದಯ ಬಡಿ ದೊಳ್ಳಲಾರಂಭಿಸಿತು.

ಎಷ್ಟು ಹೋತ್ತು ಹೀಗೆ ಮೂರು ಜನ ಸ್ತುಂಭಿತರಾಗಿದ್ದಿವೆನೆಂದು ತಿಳಿಯದು. ಭವಾನಿಯು ಧಡಿಕೆರೆಂದು ನೆಲಕ್ಕೆ ಬಿದ್ದಾಗಲೇ ನನಗೆ ಜ್ಞಾನ ಬಂದಿದ್ದು. ನನ ಗಿಂತ ಮುಂಚೆ ಗೋವಾಲಸ್ಸಾಮು ಓಡಿಹೋಗಿ ಅವಳನ್ನು ತೊಡಿಯ ಮೇಲೆ ಮಲಗಿಸಿಕೊಂಡರು. ನಾನು ಡಾಕ್ಟರನ್ನು ಕರೀತರಲು ಓಡಿದೆ. ಡಾಕ್ಟರನ್ನು ಕರೀದು ಕೊಂಡು ಬರುವ ವೇಳೆಗೆ ಭವಾನಿಯ ಪ್ರತ್ಯಾಣ ಈ ಪ್ರಪಂಚವನ್ನು ಬಿಟ್ಟು ಹೋಗಿ ಆರ್ಥಗಂಟಿಯ ಮೇಲಾಗಿತ್ತು.

६

ಶೀಷಾಚಾರ್ಯರು ಕಥೆ ನಿಲ್ಲಿಸಿದರು. ‘ ಧಡಿಕೆರೆಂದು ಕಾಣಿಸಿಕೊಂಡ ಗೋವಾಲಸ್ಸಾಮುಯನ್ನು - ಕಂಡು ಭೂತವೆಂದು ಹೇಬರಿ ಪ್ರತ್ಯಾಣ ಬಿಟ್ಟುಹೋ

ಎನೋ ಎಂದೆ ನಾನು “ ಆ ಮೇಲೆ ”. “ ಆ ಮೇಲೆ ಇನ್ನೇನು ? ಡಾಕ್ಟರ ಕೈಲಿ ಭಯದಿಂದ ಸ್ವಯಂಕೃತಿಯಿನಿಂತು ಮುತಳಾದಕ್ಕಿಂದು ಬರೆಹಿಕೊಂಡೆ. ನಾನೂ ಗೋಪಾಲಸ್ವಾಮಿಯೂ ಮುಂದಿನ ಕೆಲಸಗಳನ್ನೇಲ್ಲಾ ಪೂಡಿ ಮುಗಿಸಿದೆವು. ಪಾಪ ! ಅವರು ಪಟ್ಟಿ ದುಃಖ ಹೇಳತ್ತಿರುವು. ”

“ ಭವಾನಿಯದು ಕಳಂಕರಹಿತ ಮನಸ್ಸು ಎಂದು ಗೋಪಾಲಸ್ವಾಮಿಗೆ ತಿಳಿಯಿತೆ ? ಅವರಲ್ಲಿ ಅವಳಿಗಿಂದ ಪ್ರೇಮ ಎಷ್ಟರು ಪಟ್ಟಿನದೆಂಬುದು ಅವರು ಕೊನೆಗಾದರೂ ತಿಳಿದುಕೊಂಡರೆ ? ” ಎಂದು ಕೇಳಿದೆ.

“ ಅದು ಹೇಗೆ ತಿಳಿಯುತ್ತೆ ? ಅವರಿಗೆ ಒಂದು ಕಡೆ ಪಶ್ಚಾತ್ತಾಪನಿ ದ್ವಿರೂ ಕೂಡ, ಭವಾನಿ ತನ್ನ ಹೊರ್ತಿಹವು ಬಹುಳಾಯಿತಲ್ಲಿ ಎಂಬ ಭಯು ದಿಂದ ಸತ್ತುಹೊರ್ತಿಹಿಂದಿಂದೇ ತಿಳಿದುಕೊಂಡಿರುವು. ಆವರೆ ಕೆಲವು ದಿನಗಳ ನಂತರ ಹೊರಕ್ಕೆ ಬಂದ ಒಂದು ವಿಷಯದಿಂದ ಅವರಿಗೆ ಭವಾನಿಯ ಮೇಲಿನ ಅಪನಂ ಬಿಕೆ ಬಹುಮಟ್ಟಿಗೆ ಕಡಿಮೆಯಾಯಿತು. ಭವಾನಿಯು ತನ್ನ ಆಸ್ತಿಯೊಲ್ಲವನನ್ನೂ ಗೋಪಾಲಸ್ವಾಮಿಯ ನಕ್ಕಳ ಹೆಸರಿಗೆ ಬರಿದಿಟ್ಟಿದ್ದಳು. ಉಯಿಲು ವಕೀಲರ ಹತ್ತಿರವಿತ್ತು ” ಎಂದರು ಶೇಷಾಚಾರ್ಯರು. ಅವರ ಮುಖನನ್ನು ನೋಡಿದರೆ ಇನ್ನೂ ಏನೋ ಸಿಹಂಯವಿರುವ ಹಾಗೆ ತೋರಿತು.

‘ ಅದೆಲ್ಲಾ ಸರಿಯೆ. ಡಾಕ್ಟರ ಹತ್ತಿರ ಸಟ್ಟಿಫಿಕೇಟ್‌ ಏಕೆ ತೇಗೆದುಕೊಂಡಿರಿ ? ’ ಎಂದು ಕೇಳಿದೆ

“ ಈ ತರಹ ದಿಧಿರೆಂದು ಸತ್ತುಹೊರ್ತಿ ಪ್ರೇರಿಸಿವರು ತರಲೆನ್ನಾಗಿಯಾರಲ್ಲಾ ಎಂತ ! ಅದ್ದರಿಂದ ಡಾಕ್ಟರ ಕೈಲಿ ಸಟ್ಟಿಫಿಕೇಟ್ ಬರೆಹಿಕೊಂಡೆ. ಇದರ ರಹಸ್ಯ ನನಗೂ ಡಾಕ್ಟರಿಗೂ ಇಬ್ಬರಿಗೇ ಗೊತ್ತು. ಇವನ್ನು ನಾನು ಗೋಪಾಲಸ್ವಾಮಿಗೆ ಕೂಡ ಹೇಳಲಿಲ್ಲ ” ಎಂದರು.

‘ ಏನೋ ಇನ್ನೂ ಬಾಕಿಯಿರುವಹಾಗಿದೆ. ಅದೆನು ? ’ ಎಂದೆ.

“ ಇದು ನಡೆದು ಗಂ ವರ್ಷಗಳಾಗಿಹೊಯಿತು. ಇನ್ನು ಮೇಲೆ ಹೇಳಿದರೆ ತಾನೆ ಏನು ? ಭವಾನಿ ನೆಲಕ್ಕೆ ಬೀಳುತ್ತಿಲೂ ನಾನು ಗೋಪಾಲಸ್ವಾಮಿಯ ಹಿಂದೆಯೇ ಓಡಿ ಹೊದೆ. ಭವಾನಿ ಹಾಲು ಕುಡಿದಿಟ್ಟಿದ್ದ ಬಟ್ಟಲ ಪಕ್ಕದಲ್ಲಿ ಒಂದು ಕಾಗದ. ಅದರ ಮೇಲೆ ನನ್ನ ವಿಳಾಸವಿತ್ತು. ತಕ್ಕಣವೇ ಅದನ್ನು

ತೆಗೆದುಕೊಂಡು ಗೋಪಾಲಸ್ವಾಮಿಗೆ ಕಾಗದ ಹಾಗೆ ಓದಿಕೊಂಡೆ ” ಎಂದು ಹೇಳಿ ಶೈವಾಚಾರ್ಯರು ಒಂದು ಕಾಗದ ಜೀಬಿನಿಂದ ತೆಗೆದು “ಇದೇ ಆ ಕಾಗದ ” ಎಂದು ಹೇಳಿ ನನ್ನ ಕೈಗೆ ಕೊಟ್ಟು ರು. ಆ ಕಾಗದ ತೋರಿಸಿ ಹಿಂದಿನದಾದ್ದು ರಿಂದ ಬಹಳ ಜೀರ್ಣವಾಗಿ ಹೋಗಿತ್ತು ; ಮೆಲ್ಲಿಗೆ ಬಿಚ್ಚಿದೆ. ಅದರೊಳಗೆ ದುಂಡಾವ ಅಕ್ಷರದಲ್ಲಿ ಹೀಗೆ ಬರೆದಿತ್ತು :—

‘ ಸ್ವೀತಿಷಾತ್ರಾದ ಶೈವಾಚಾರ್ಯರಿಗೆ ಅವರ ಸ್ವೀತಿಯ ತಂಗಿ ಭವಾನಿಯ ವಿಜ್ಞಾಪನೆ. ನನ್ನ ಪ್ರಾಣೀಶ್ವರನನ್ನ ಕಳಿದುಕೊಂಡು ನಾನು ಬಹುಕೀರಳಾರೆ. ಈ ದಿನ ನಾನು ನಡೆಸುವ ಕಭೀರಿಯೇ ಕೊನೆಯದು. ಅವರು ನಂಗೆ ಸ್ವೀತಿಯಿಂದ ತೆಗೆದುಕೊಟ್ಟಿದ್ದ ವಜ್ರಮಂಗುರದಿಂದ ವಿಷ ತಯಾರಿಸಿಟ್ಟಿದ್ದೇನೆ. ಕಭೀರಿಯಿಂದ ಬಂದ ಕೂಡಲೇ ಕುಡಿಯುತ್ತೇನೆ. ನನ್ನ ಆಸ್ತಿಯಲ್ಲಿ ಅಧ್ಯವನನ್ನ ಕೇಳವಸ್ತಾಮಿ ದೇವಾಲಯಕ್ಕೂ, ಅಧ್ಯವನನ್ನ ಗೋಪಾಲಸ್ವಾಮಿಯ ಮತ್ತು ಇಗೂ ಬರೆದಿದೆನೆ. ಖಾಯಿಲು ವಕೀಲ ಶಂಕರರಾಯರ ಹತ್ತಿರವಿದೆ. ನಾನು ನೂಡಿರುವ ಕೆಲವ ತಪ್ಪಾಗಿದ್ದರೆ ದಯವಿಟ್ಟು ಕೈನಿಸಿ. ಅವರನ್ನ ಗಲಿಬದುಕಿರುವುದು ನನ್ನಿಂದಾಗದ :

ಉತಿ,

“ ಭವಾನಿ ”

ಈ ಕಾಗದವನ್ನು ಅ-ಇ ಸಲ ಓದಿ ಬಿಟ್ಟು ‘ ಇದನ್ನು ಗೋಪಾಲಸ್ವಾಮಿಗೆ ಏಕೆ ತಿಳಿಸಲಿಲ್ಲ ? ’ ಎಂದು ಹೇಳಿದೆ. ।

“ ಹೇಳಿ ಏನು ಲಾಭ ? ನೊದಲೇ ಅವರಿಗೆ ತುಂಬಾ ದುಃಖವಾಗಿತ್ತು. ಇದು ತಿಳಿದಿದ್ದರೆ ಅವರೂ ಪ್ರಾಣತ್ಯಾಗ ನೂಡುತ್ತಿದ್ದರೀ ಏನೋ ? ಅಭ್ಯಾಸ ಅವರ ಹೆಂಡತಿ ಮತ್ತು ಮೇಲೆ ಸ್ವೀತಿ ಹೋಗಿಬಿಟ್ಟಿರೂ ಬಿಡಬಹುದು. ಅದ್ದಿಂದ ಒಂದು ಸಂಸಾರವನ್ನು ಅನ್ವಯವಾಗಿ ಕೆಡಿಸಬಾರದೆಂದು ಇದನ್ನೀಲ್ಲ ಹೇಳಲಿಲ್ಲ ” ಎಂದರು. ಸ್ವಲ್ಪ ಹೊತ್ತು ಮನ್ಮಹಿಂದ್ರಿಯವನ್ನು ನಾನು ಬರುತ್ತೀನಪ್ಪಾ ! ಎಂದು ಶೈವಾಚಾರ್ಯರು ಎದ್ದು ನಿಂತರು. ಕಾಗದ ಅವರ ಕೈಗೆಕೊಟ್ಟಿ.

ಬಾಗಿಲು ತೆಗೆದುಕೊಂಡು ಅವರು ಹೋರಿಗೆ ಹೋರಿಟು ಹೋದರು. ಭಿಲ್ಲಿಂದು ಚೆಳಿಗಾಳಿ ಒಳಗೆ ಚಿನ್ಮೂತು. ಮಳೆಯೂ ಸಣ್ಣಗೆ ಹನಿಯುತ್ತಿತ್ತು.

* “ ಮೂರು ತಿಂಗಳ ತುರಂಗವಾನ್ ”

· ಇನನೆನ್ನೂಡನೆ ಬರಬೇಕು !

“ ನಿಮ್ಮನ್ನು ಭಾರತ ರಕ್ಷಣಾ ಶಾಸನದ ಪ್ರಕಾರ ಬಂಧಿಸುವೆನು ; ನನೆನ್ನೂಡನೆ ಬರಬೇಕು ! ”

ಹೀಗೆ ಹೇಳಿದವರು ಮಾಯಾವರದ ಶೋಲೀಸ್ ಸರ್ಕಾರ್ ಇನ್ನೊಂದುಕ್ಕೂರ್. ಈ ಮಾತು ಕಿವಿಯಲ್ಲಿ ಬೀಳುತ್ತಲೂ ಬಂದು ಅದ್ವಿತ್ವಾದ, ಆನಂದವಾದ ಕನಿಸಿಂದ ಎಚ್ಚಿತ್ತಿ. ಎತ್ತರವಾದ ಮೇಜಿನ ಮೇರ್ಚೆ ನಿಂತಿದ್ದವನು ಮೆಲ್ಲನೆ ಕೆಳಕ್ಕಿಳಿದೆ. ಸುತ್ತಲೂ ಕುಳಿತ್ತಿದ್ದ ಸಾವಿರಾರು ಜನರು ಸ್ವಲ್ಪ ಹೊತ್ತು ಏಳಿದೇ ಇರಬೇಕಲ್ಲಾ, ಎದ್ದು ಬಿಟ್ಟರೆ ಅಲೊಲ್ಲಿಲ ಕಲೊಲ್ಲಿಲವಾಗಿ ಬಿಡುವುದಲ್ಲಾ ಎಂದು ನನ್ನು ಎಡಿ ಬಂದು ಹೈಣ ನಡುಗಿತು. ಸದ್ಯ, ಒಬ್ಬರೂ ಏಳಿಲಿಲ್ಲ. ಸರ್ಕಾರ್ ಇನ್ನೊಂದುಕ್ಕೂರ್ ಹೊಡನೆ ನಿದ್ದೆಯಲ್ಲಿ ನಡೆಯುವ ಹಾಗೆ ನಡೆದುಕೊಂಡು ಹೊರಟಿ. ಗುಂಪನ್ನೆಲ್ಲಾ ದಾಟ ಅಟಿಗೆ ಹೋಗುತ್ತಲೇ, ಅಲ್ಲಿ ನಿಂತಿದ್ದ ಜಟಿ ಕಾಗಾಡಿಯೊಂದರಲ್ಲಿ ನನ್ನನ್ನು ಕುಳಿತುಕೊಳ್ಳುವಂತೆ ಹೇಳಿದರು. ಕುಳಿತುಕೊಂಡಿ ; ಇನ್ನೊಂದುಕ್ಕೂರ್ ಹತ್ತಿ ಕುಳಿತರು. ಗಾಡಿಯು ಹೊರಟಿತು.

ಆಗ ಗುಂಪಿನಿಂದ ದೊಡ್ಡ ಜಯಫೋನವು ಹೊರಟಿತು. ಅಷ್ಟು ಹೊತ್ತೊತ್ತಿಗೆ ಗಂಭೀರವಾಗಿ ಕುಳಿತ್ತಿದ್ದ ಜನ ಎದ್ದು ನಿಂತರು. ಏಳಿಂಟು ಸಾವಿರ ಕಂಠಗಳಿಂದ “ಮಹಾತ್ಮಾ ಗಾಂಧಿರೆಕೇ ಜೈ ! ” ಎಂಬ ಜಯಫೋನವು ಒಂದೇ ಸಲ ಹೊರಟಿತು. ಅದರಿ ಅವರು ಯಾರೂ ಗಾಡಿಯನ್ನು ಹಿಂಬಾಲಿಸಲಿಲ್ಲ.

“ ಅಹಾ ನಿಮ್ಮ ಜನಗಳು ಎಷ್ಟುರಮಟ್ಟಿಗೆ ಶಿಸ್ತು ಕಲಿತುಬಿಟ್ಟರು ? ” ಎಂದುಕೊಂಡಿ. ಅವರ ಜಯಫೋನದಿಂದ ಕಳಿದ ಅರ್ಥ ಗಂಟಿಯಲ್ಲಿ ನಾನು ಅನುಭವಿಸಿದ ಆಶ್ಚರ್ಯವಾದ—ಅದ್ವಿತ್ವಾದ ಅನುಭವಗಳೆಲ್ಲವೂ ಕನಸಲ್ಲದೆ ನಿಜ ವೆಂಬ ಭಾವನೆಯುಂಟಾಯಿತು.

ಹಾದು ; ಕಳಿದ ಅರ್ಥ ಗಂಟಿಗೆ ಮುಂಚಿಯೇ ನನಗೆ ಅಷ್ಟೂವರ್ ಅನುಭವವುಂಟಾಗಿದ್ದು. ಮಾಯಾವರದ ದೊಡ್ಡ ಬೀರಿಯಲ್ಲಿರುವ ಶ್ವೇತರೊಬ್ಬರ

* [ರಾ. ಕೇ. ಯವರ ತಮಿಳು ಲೇಖನದ ಅನುವಾದ]

ಮನೆಯಿಂದ ಚಿಕ್ಕ ಅಂಗಡಿ ಬೀದಿಯ ಮಾರ್ಗವಾಗಿ ಹೊರಟಿ-ಕಾಲ್ವಿಡಿಗೆಯಿಂದೆ. ನಾನು ಹೊರಟಿ ಮಾರ್ಗದಲ್ಲಿಯೇ ಮಿಶ್ರರು ಕೆಲವರು ಕೂಡಿದ್ದರು. ಮುಂದಕ್ಕೆ ಹೋಗುತ್ತಾ ಹೋಗುತ್ತಾ ಗುಂಪು ಜಾಸ್ತಿಯಾಗುತ್ತತ್ತು. ದಾರಿಯಲ್ಲಿದ್ದ ವಿನಾಯಕ ದೇವಾಲಯದ ಬಳಿ ಸ್ವಲ್ಪ ಹೊತ್ತು ನಿಂತೆ. ಅರ್ಚಕರು ಮಂಗಳಾರತಿ ಮಾಡಿದ್ದು. “ಭಗವನ್ತಾ; ನನ್ನನ್ನ ಹೆಚ್ಚಾಗಿ ಶಿಕ್ಷಿಸಕೂಡು. ಇಂದಿನ ರಾತ್ರಿ ಉಟಿ ಸರ್ಕಾರದ ಖಚಿತನಲ್ಲಿ ಆಗಬೇಕು” ಎಂದು ಬೇಡಿಕೊಂಡೆ. ನಾನು ಚಿಕ್ಕ ಅಂಗಡಿ ಬೀದಿ ಕೇರನೆ ಮುಟ್ಟಿನ ನೇಳಿಗೆ, ಸಾವಿರಾರು ಜನರು ಸೇರಿಬಿಟ್ಟಿರು. ಅವರುಗಳ ಮಧ್ಯ ದಾರಿಮಾಡಿಕೊಂಡು ನಿರ್ದಿಷ್ಟ ಸ್ಥಳಕ್ಕೆ ಹೋಗಿ ಸೇರುವುದು ಬಹಳ ಪ್ರಯಾಸವಾಗಿ ಬಿಟ್ಟತು. ಹೋಗಿ ಸೇರಿದ ಮೇಲೆ ತಾನೆ ಏನು? ಅನ್ವಯಿಂದ ಜನರು ಸೇರಿಕೊಂಡು ಕೂಗಾಡುತ್ತಿರುವಾಗ ನಾನು ಮಾತನಾಡಿದರೆ ಯಾರಿಗೆ ಕೇಳಿಸಬೇಕು? “ಹೇಗವ್ವ ಈ ಗಲಾಟಿ ತಡೆಯುವುದು” ಎಂದು ಒದ್ದಾಡಿದೆ. ಆಗ ನನ್ನ ಮಿಶ್ರರು ಶ್ರೀ ನಾರಾಯಣಸ್ವಾಮಿ ನಾಯಕುವರು ನನ್ನ ಸಹಾಯಕ್ಕೆ ಬಂದರು. ಒಂದು ಎತ್ತರವಾದ ಮೇಜನ್ನು ಎಲ್ಲಿಂದಲೋ ತಂದು ಹಾಕಿದರು. ಅದರ ಮೇಲೆ ನಿಂತುಕೊಳ್ಳುವಂತೆ ನನಗೆ ಹೇಳಿದರು.

ಮೇಜಿನ ಮೇಲೆ ಹೆತ್ತಿ ನಿಂತು ಆ ಜನ ಸಂದರ್ಭಿಯನ್ನು ನೋಡಿ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಬದಲಾವಣೆಯಂಟಾಯಿತು. ಅಷ್ಟು ಜನರ ಹೈದರಾಬಾದು ನನ್ನ ಪ್ರದರ್ಶನಿಯನ್ನೇ ಸೇರಿರುವ ಹಾಗೆ ತೋರಿತು. “ದೀಹ ಗಳು ಬೇರೆ ಬೇರೆಯಾದರೂ ಅದರಲ್ಲಿ ವಾಸಿಸುವ ಆತ್ಮವು ಒಂದೇ” ಎಂಬ ವೇದ ವಾಕ್ಯವು ನೇನಿಗೆ ಬಂದಿತು. ಸತ್ಯಾಗ್ರಹವನ್ನು ನಾನು ಮಾತ್ರ ಮಾಡುತ್ತಿಲ್ಲ; ಇಲ್ಲಿ ಸೇರಿರುವ ಒಂದು ಸಾವಿರ ಜನರೂ ನನ್ನ ಮೂಲಕ ಸತ್ಯಾಗ್ರಹ ಮಾಡುತ್ತಿರುವರು ಎಂಬ ಭಾವನೆ ತೋರಿತು. ಗುಂಪಿನಲ್ಲಿ ಅನೇಕ ಜನರ ಕಂಗಳಲ್ಲಿ ನೀರು ತುಂಬಿಕೊಂಡಿರುವುದನ್ನು ನೋಡಿದೆ; ಎಂದೂ ಇಲ್ಲದ್ದು ನನ್ನ ಕಣಳಲ್ಲಿಯೂ ನೀರು ತುಂಬಿ ಬಂದಿತು. ದುಃಖದಿಂದ ಗಂಟೆಲು ಕಟ್ಟಿಕೊಂಡಿತು. ನಾನು ಹೇಳಿಬೇಕೆಂದಿರುವುದನ್ನೇ ಲಾಲ್ ಹೇಳಲಾಗುತ್ತದೆಯೋ ಇಲ್ಲವೇ ಎಂದು ಒಂದು ಪ್ರಣಿ ದಿಗಿಲುಬಿದ್ದೆ. ಹೀಗಾಗೆಬಹುದೆಂದೆಣಿಸಿ ನೋಡಲೇ ನಾನು ಹೇಳಿಬೇಕಾದ ಮಾತುಗಳನ್ನು ಒಂದು ಚೇಟಿಯಲ್ಲಿ ಬರೆದುಕೊಂಡು ತಂದಿದೆ.

ಆದರೆ ಈಗ ನನ್ನ ಕೈ ಚೀಲದಲ್ಲಿ ಹೋಡಿದರೆ ಆ ಕಾಗದವೇ ಇಲ್ಲ. ಆ ಗುಂಪಿನಲ್ಲಿ ಎಲ್ಲಿಯೋ ಬಿಡ್ಡು ಹೋಗಿರಬೇಕು. ಪಕ್ಕದಲ್ಲಿದ್ದ ಮಿತ್ರರಿಂದ ಒಂದು ಕಾಗದವನ್ನು ಪೆನ್ನನನ್ನು ತೆಗೆದುಕೊಂಡೆ. ಅವಸರ ಅವಸರವಾಗಿ ಮಾತುಗಳನ್ನು ಜ್ಞಾಪಕವಾಡಿಕೊಂಡು ಕಾಗದಲ್ಲಿ ಬರೆದೆ. ಬೆರಳು ನಡುಗಿದವು; ಪೆನ್ನ ಆಲ್ಟಾ ಡಿತು; ಹೇಗೋ ಬರೆದು ಮುಗಿಸಿದೆ. ಆ ವೇಳಿಗೆ ಶ್ರೀ ನಾರಾಯಣಸ್ವಾಮಿನಾಯದುರವರು ತಮ್ಮದಪ್ಪ ಗಂಟಲಿನಲ್ಲಿ ಬೇಡಿಕೊಂಡು ಅಷ್ಟು ಜನರನ್ನು ಕುಳ್ಳಿರಿಸಿದರು. ಕಾಗದದಲ್ಲಿ ಬೆಡಿದನ್ನು ಬಹು ಪ್ರಯಾಸದಿಂದ ಓದಿ ಮುಗಿಸಿದೆ. ಓದುವಾಗಲೇ, “ ದೇವರ ಕೃಷ್ಣ ! ಗಂಟಲು ಕಟ್ಟಿಕೊಳ್ಳಬೇಕಾಗಿ ಮಾತುನಡುಗದೆ ಸ್ವಷ್ಟವಾಗಿ ಉಚ್ಚಾರವಾಗುತ್ತಿದೆಯಲ್ಲ ” ಎಂಬ ಸಂತೋಷವು, “ ಆಹಾ ! ಜನರು ಎಷ್ಟು ನಿಶ್ಚಯವಾಗಿರುವರು ” ಎಂಬ ಹೆನ್ನೆಯೂ ಉಂಟಾಯಿತು. ಆ ನಾಲ್ಕೆಪ್ರಥಮ ವಾಕ್ಯಗಳನ್ನು ಓದಿ ಮುಗಿಸಿದ ಕೂಡಲೇ ಒಂದು ಪರೇ ಹೈಯಲ್ಲಿ ತೇಗ್ರದೆ ಹೊಂದಿದಂತಾಯಿತು.

ಮೇಲೆ ಹೇಳಿದಂತೆ ಪ್ರೋಲೀಸಿನವರು ನನ್ನನ್ನು ಕರೆದುಕೊಂಡು ಹೋಗಿ ಜಟಿಕಾಗಾಡಿಯಲ್ಲಿ ಕುಳ್ಳಿರಸುವರಿಗೂ ಗುಂಪಿನ ಜನಗಳಲ್ಲಿ ಒಬ್ಬರಾದರೂ ಏಳಲಿಲ್ಲ. ಗಲಾಟಿಯನ್ನು ಮಾಡಲಿಲ್ಲ.

ಗಾಡಿಯಲ್ಲಿ ಪ್ರೋಲೀಸ್ ಸ್ಪೇಷನ್ ನನ್ನನ್ನು ಸೇರುವರಿಗೂ ಮೇಲೆ ಹೇಳಿದ ಆತ್ಮಾನುಭವವು ನನಗಿ ಪುನಃ ಪುನಃ ನೆನಸಿಗೆ ಒಂದು, ಆ ಸಮಯದಲ್ಲಿ ಮಹಾಜನಗಳಿಗೂ ನನಗೂ ಉಂಟಾಗಿದ್ದ ಏಕ್ಯ ಭಾವನೆಯನ್ನು ನೆನಸಿ ನೆನಸಿ ಆನಂದವುಕ್ಕುತ್ತಿತ್ತು. ಅಷ್ಟು ಜನರೂ ಹೇಳದಿಂದ ನನ್ನನ್ನು ಹಿಂಬಾಲಿಸಿ ಬರದಿದ್ದರೂ ಮನಸ್ಸಿನಿಂದ ನನ್ನನ್ನು ಹಿಂಬಾಲಿಸುತ್ತಿರುವರೆಂದೇ ನಾನು ಭಾವಿಸಿಕೊಂಡೆ.

ಪ್ರೋಲೀಸ್ ಸ್ಪೇಷನ್ ಬಂತು. ಇನ್ನೊಮೈಯಿರು ನನ್ನನ್ನು ಒಳಕ್ಕೆ ಕರಿದೊಯಿದು. ತಮ್ಮ ಮೇಜಿನ ಹತ್ತಿರವೇ ನನ್ನನ್ನು ಕುಳಿತುಕೊಳ್ಳಬೇಕಾಗಿ ಹೇಳಿದರು. ನನ್ನ ಅಂಗಾಂಗ ವಿವರಗಳನ್ನೇ ಲಾಲ್ ಗುರುತುಮಾಡಿಕೊಂಡರು. ಅ ಕಿವಿ, ಒಂದು ಮೂಗು, ಕೆನ್ನೆಗಳಲ್ಲಿ ಅ ಮಜ್ಜೆಗಳು, ಕತ್ತಿನಲ್ಲಿ ಒಂದು ಮಜ್ಜೆ, ಎಂದೆಲ್ಲಾ ಬರೆದುಕೊಂಡರು. ಆಮೇಲೆ ನನ್ನೊಡ್ಡದ್ದು ಸಾಮಾನುಗಳನ್ನೇ ಲಾಲ್ ಪಟ್ಟಿ ಬರೆಯ ಕೊಡಗಿದರು. ಒಂದು ಘಂಟೆ, ಒಂದು ಚೀಲ, ಒಂದು

ಅಂಗವಸ್ತು, ಒಂದು ಸ್ವದೇಶೀ ಹೊನಾಟನಾವೇನಾ, ಒಂದು ಜೂರು ಕಾಗದ (ತುದಿಯಲ್ಲಿ ಹರಿಮು ಹೋಗಿದ್ದ) ಈ ೧೧ ಒಂದು ಪಟ್ಟಿ ತಯಾರಿಸಿದರು.

“ವಿನ್ನಾರ್ಥ ವಾಡುವುದು ? ಅವೇಲೇ ಆ ಸಾಮಾನು ಇಲ್ಲ; ಈ ಸಾಮಾನು ಇಲ್ಲ ; ಎಂದು ಗಲಾಟಿವಾಡುತ್ತಾರೆ. ನಮ್ಮ ಪಾಡು ನಾಯಿವಾಡು” ಎಂದರು.

“ ನಿಜ, ನಿಜ, ಇನ್ನೇಪ್ಪಕ್ಕರೇ ! ಹಾಗಾದರೆ ನನ್ನ ಅಂಗವಸ್ತುದಲ್ಲಿರುವ ಇ ಗೆರೆಗಳನ್ನೂ ಪಟ್ಟಿಯಲ್ಲಿ ನೇರಿಸಿಕೊಳ್ಳ. ಅವೆಲ್ಲವನ್ನೂ ಸರಿಯಾಗಿ ವಾಪ್ಪಿನ ಮಾಡದಿದ್ದರೆ ಸುಮ್ಮನೆ ಬಿಡುವುದಿಲ್ಲ ” ಎಂದೆ.

ಇನ್ನೇಪ್ಪಕ್ಕರು ಇದನ್ನು ಗಮನಿಸದೆ ಬಾಗಿಲ ಕಡೆ ನೋಡುವುದನ್ನು ನೋಡಿದೆ. ಅಲ್ಲಿ ಕೆಲವರು ಈ ವೇಳಿಗೆ ಕೂಡಿಬಿಟ್ಟಿದ್ದರು. ಶ್ರೀ ಚಿನ್ನಯ್ಯ ಸಿಕ್ಕಿ ಗಾಡಿಯಿಂದ ಇಳಿಯುತ್ತಿದ್ದರು. ನಮ್ಮ ಜಟಕಾ ಹಿಂದೆಯೇ ಅವರೂ ಬಂದಿರಬೇಕು. “ ಅಯ್ಯೋ ! ಪ್ರೋಲೀಸ್ ಸ್ವೇಷನ್ನಿಗೆ ಕರೆದುಕೊಂಡು ಹೋಗುವರಲ್ಲಾ ! ಅಲ್ಲಿ ಬಬ್ಬನೇ ಇದ್ದರೆ ಭಯ ಪಟ್ಟಿ ಕೊಳ್ಳುತ್ತೇನೋ ” ಎಂದುಕೊಂಡು ಶ್ರೀ ಚಿನ್ನಯ್ಯ ಸಿಕ್ಕಿ, ಹಾಗೆ ಓಡಿ ಬಂದಿರುವರು. “ ಆಹಾ ! ಈ ಮಿತ್ರರ ಪ್ರೇಮಕ್ಕೆ ಏನು ಹೇಳಲಿ ? ” ಎಂದುಕೊಂಡೆ.

೨ ಪ್ರೀತಿಯೂ, ಆಶೀಯೂ

ನನ್ನನ್ನ ಸೆರೆವನೆಗೆ ಕಳುಹಿಸುವ ವಿಷಯವಾಗಿ ನನ್ನ ಸ್ವೇಹಿತರುಗಳು ತೋರಿಸಿದ ಅಪಾರ ದುಃಖವನ್ನು ನೆನಸಿಕೊಂಡರೆ ಈಗಲೂ ನನ್ನ ಹೃದಯ ಸಂತೋಷಹೊಂದುವುದು.

ಹೋದ ವರ್ಷ ಡಿಸೆಂಬರ್ ನಲ್ಲಿ ನನಗೆ ಒಂದು ಅಡ್ಡವ್ಯಾಪ್ತಿಯಾಯಿತು. ಅದೇನೆಂದರೆ:—ರಾಜಾಜಿ, ರಾಜೀಂದ್ರ ಪ್ರಸಾದ್, ಲಾಂಡ್ ಬೀವರ್ ಬ್ರಾಹ್ಮ ಮೊದಲಾದ ಪ್ರಮುಖರುಗಳಿಗೇ ಬಂದಂಥ ‘ ಅಸ್ತಮಾ ’, ಈ ಬಡವನನ್ನೂ ಹುಡುಕಿಕೊಂಡು ಬಂದಿತು. ಸ್ವಲ್ಪ ಕೆಮ್ಮುಕೆಲವು ದಿನ ಹಗಲು ರಾತ್ರಿ ಎಡಿಬಿಡದೆ ಹಿಂಸೆ ಕೊಟ್ಟಿತು. ಮಲಗಿಕೊಳ್ಳುವುದಕ್ಕೇ ಆಗದು ; ಸಿದ್ದಿಯೇ ಇಲ್ಲ. ಇತಕ ಸ್ಥಿತಿಯಲ್ಲಿ ನನ್ನನ್ನು ನೋಡಿದ್ದ ಆ ಪ್ರೀತಿಯಗೆಯ ರಾದರೂ, “ನಿನಗೆ ಮೈಯಲ್ಲೇ ಹುಣಾರಿಭವಲ್ಲಾ? ಈಗ ಸರೆಮನೆಗೆ ನೀನೇಡ

ಕ್ಷಾಗಿ ಹೋಗಬೇಕು' ಎಂದು ಕೇಳಬೇಕಲ್ಲಾ ? ಉತ್ತರ ಒಬ್ಬರೂ ಕೇಳಲಿಲ್ಲ ! ಹೇಗಾದರೂ ನನ್ನ ವೈಯನ್ನ ಸ್ವಸ್ಥಪಡಿಸಿ ನಿರ್ದಿಷ್ಟವಿನ ಸೆರಿನುನೇಗಿ ಕಳುಹಿಸಿಯೇ ಕಳುಹಿಸುವರೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು.

ಕೆಲವರು ಜೀವಧಿ ಹೇಳಿದರು: ಕೆಲವರು ಈ ವಾಯಧಿಯನ್ನ ಗುಣಪಡಿಸಲೊಂದು ಹೊಟ್ಟಿರುವ ವೈದ್ಯರ ಹೆಸರನ್ನ ಹೇಳಿದರು. ಇನ್ನೂ ಕೆಲವರು ವೈದ್ಯರನ್ನ ಕರೆದುಕೊಂಡು ಬಂದುಬಿಟ್ಟಿರು.

ಒಬ್ಬ ವಿತ್ತರು ಯಾವುದೋ ಒಂದು ಜೀವಧಿ ಬೇರಿನ ಹೆಸರನ್ನ ಹೇಳಿ, “ಅದನ್ನ ತರಿಸಿ ಸುಟ್ಟಬಿಟ್ಟು ಭಸ್ತುವಾಡಿ ಜೀನು ತುಪ್ಪದಲ್ಲಿ ಕಲೆಸಿ ಆ ಸಲ. ತಿಂದು ನೋಡಿ. ಕೆಮ್ಮುಕ್ಕಿಡಿಹೋಗುವುದೋ, ಇಳಿನೋ, ನೋಡಿ” ಎಂದರು ಮತ್ತು ರಹಸ್ಯವಾಗಿ ಕಿವಿಯಲ್ಲಿ, “ಈ ಜೀವಧಿಯನ್ನ ಇಟ್ಟುಕೊಂಡಿರುವುದರಿಂದಲೇ ಡಾಕ್ಟರ್ ಶೋಽಣಾಚಲಂ ಉರನ್ನೋ ಕೊಳ್ಳಿಹೋಡಿಯುತ್ತಿರುವುದು” ಎಂದರು.

ನನ್ನಲ್ಲಿ ಅತಿಶಯವಾದ ಪ್ರೀತಿಯಿಟ್ಟಿದ್ದ ವಿತ್ತರೊಬ್ಬರು ಪ್ರಸಿದ್ಧಹೋಂದಿದ್ದ ಮಲೆಯಾಳ ಆಯುವೇದ ವೈದ್ಯರೊಬ್ಬರನ್ನ ಜೊತೆಯಲ್ಲಿ ಕರೆದುಕೊಂಡು ಬಂದರು. ಆ ವೈದ್ಯರು ನನ್ನನ್ನ ನೋಡಿ, “ಈ ತಿಂಗಳ ಜೀವಧಿ ಸೇವಿಸಬೇಕು : ವಾರಕ್ಕೆ ಇ ಸಲ ತೈಲಸ್ಯಾನವಾದಬೇಕು ; ಜೆನ್ನಾಗಿ ಕುದಿದು ಅರಿಸಿದ ನೀರಲ್ಲಿ.....” ಎಂದು. ಎಂದು ಹೇಳಿತೋಡಿದರು, ಅಷ್ಟಕ್ಕೇ ಅವರನ್ನ ನಿಲ್ಲಿಸಿ ನನ್ನ ವಿತ್ತರು, “ ಜನವರಿ ಅಗ ನೇ ತಾ॥ ಇವರು ಜೀಲಿಗಿಹೋಗುತ್ತಾರೆ. ಅದರೊಳಗೆ ಗುಣವಾಗಬೇಕು.” ಎಂದರು.

“ ಹಾಗೋ ? ಮುಂಚೆಯೇ ಹೇಳುವುದಕ್ಕೆಲ್ಲವೇ ? ಮೂರೇ ದಿನಗಳಲ್ಲಿ ಗುಣಪಡಿಸುವ ಜೀವಧಿಯನ್ನ ಕಳಿಸುವೆನು ” ಎಂದರು ವೈದ್ಯರು.

ಇನ್ನೊಬ್ಬ ವಿತ್ತರು ತಿರುಜನಾಪಳ್ಳಿಗೆ ಟೆಲಿಫೋನ್ ಮಾಡಿ, ಅಲ್ಲಿಂದ “ಆಸ್ತಮಾ ಸ್ವಿವಲಿಸ್ಟ್ ” ಒಬ್ಬರನ್ನ ರಾತ್ರಿಯೇ ಹೊರಟೆ ಬರುವಂತೆ ಮಾಡಿದರು. ಡಾಕ್ಟರು ಬರುತ್ತಿರುವಾಗಲೇ, “ಇವೇ ತಾನೇ ? ಜನವರಿ ಅಗ ತಾ॥ ನ ದಿನ ಇವರನ್ನ ಜೀಲಿನೋಳಕ್ಕೆ ಸೇರಿಸುವ ಭಾರ ನನ್ನದು. ನೀವು ಸ್ವಲ್ಪಾನ್ಯಾಜನೆನ್ನಾಡಬೇಡಿ ? ಎಂದು ಹೇಳಿಕೊಂಡೇ ಇಂದರು,

ಇನ್ನುಕ್ಕೂ ಈ ಡಾಕ್ಟರು ನನಗೆ ಗುರುತೇ ಇಲ್ಲ. ಇವರಿಗೆ ಉಪಕಾರವಾಗಲೀ, ಅಪಕಾರವಾಗಲೀ, ನಾನು ಮಾಡಿದೇ ಇಲ್ಲ. ಮತ್ತು ಯಾತಕ್ಕಾಗಿ ಇವರು ನನ್ನನ್ನು ಜ್ಯೇಲಿಗೆ ಸೇರಿಸಲು ಇವು ಆತುರವುಳ್ಳವರಾಗಿರುವರು?

ನನ್ನನ್ನು ನೋಡಿದ್ದೇ ಅವರು. “ ಓಹೋ, ಆಸ್ತಮಾವೆಂದು ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಿರೋ! ಇದೆಲ್ಲಾ ನಡೆಯುವುದಿಲ್ಲ ಸಾರ್! ಅರು ಇನ್ ಜೀಕ್ಕೆನ್ನಾಗಳಲ್ಲಿ ನಿಮ್ಮನ್ನು ಸರಿಪಡಿಸಿ, ಜ್ಯೇಲೋಳಕ್ಕೆ ನಿಮ್ಮನ್ನು ನಿರ್ವಹಿಸಿದವಸದಲ್ಲಿ ಸೇರಿಸದೇ ಹೋದರಿ..... ” ಎಂದು ಹೇಳಿಕೊಂಡೇ ಸಾಜಿಯನ್ನೂ ಬೆಂಕೊಟ್ಟಣವನ್ನೂ ತೆಗೆದರು.

ನಾನು ಇದ್ದು ಮಸ್ತಿಷಿನಲ್ಲಿ; ಅವರು ತಿರುಚನಾಪಳ್ಳಿಯಲ್ಲಿದ್ದರು; ಮಾಯಾವರದಲ್ಲಿ ಅಗ ನೇ ತಾ॥ ಸತ್ಯಗ್ರಹ. ಬಾಕಿ ಇದ್ದ ದಿನಗಳು ಇಂ. ಇನ್ನರೋಳಗೆ ಉ ಇನ್ ಜೀಕ್ಕೆನ್ನು ಗಳನ್ನು ಕೊಡಬೇಕು. ಅಂತೂ ಹಟ್ಟಿದಂದ ಅವರು ಆ ಇಂ ದಿನಗಳಲ್ಲಿ ನನ್ನನ್ನು ಉ ಸಲ ಹಿಡಿದುಕೊಂಡು ಸಾಜಿಯನ್ನು ಚುಚ್ಚಿಯೇ ಬಿಟ್ಟರು. ಬ್ರಿಟಿಷ್ ಸರಕಾರದ ಮೇಲೆ ಅವರಿಗಿದ್ದ ಕೋಪವನ್ನೇಲ್ಲಾ ನನ್ನ ಮೈ ಚುಚ್ಚಿಪುದರಲ್ಲಿ ತೀರಿಸಿಕೊಂಡಂತೆ ತೋರಿತು. ಹೇಗೋ ಅಂತೂ ಅವರು ಮಾತುಕೊಟ್ಟಂತೆ ಅಗ ನೇ ತಾ॥ ನೋಳಗೆ ಕೆಮ್ಮೆಲನ್ನು ಹೋಗಲಾಡಿಸಿ ಅಗ ನೇ ಬೆಳಗ್ಗೇ ಸೆರಿಮನೆ ಬಾಗಿಲವರೆಗೆ ಬಂದು ನನ್ನನ್ನು ಒಳಗೆ ಕಳುಹಿಸಿ ಬಿಟ್ಟೇ ಹೋದರು!

ಮಾಯಾವರದ ಅಂಗಡಿ ಬೀದಿಯಲ್ಲಿ ಒಬ್ಬ ವಿಶ್ರವ ಮನೆಯಿಂದ ಸತ್ಯಗ್ರಹವನ್ನು ಮಾಡಲಿಕ್ಕೆ ಹೊರಟಿಸೆಂದು ಹೇಳಿದೆನಲ್ಲವೇ? ಅವರೂ ನಾನೂ ಆವರ್ಣಗಳಿಂದ ಸ್ವೀಕೃತರು. ಅವು ದಿನಗಳಿಂದ ಯಾವಾಗ ನನಗೆ ಕಷ್ಟ ಬಂದರೂ ಅವರನ್ನೇ ಮರಿ ಹೋಗುವುದು ನನ್ನ ವಾಡಿಕೆ. ಅವರೂ ಬಂದು ಸಲವೂ ನನ್ನ ಕೈ ಬಿಟ್ಟಿವರಲ್ಲ. ಇಂಥಾಗ ನೇ ವರ್ಣದಲ್ಲಿ ನಾನು ರಾಜಕೀಯ ಜಳವಳಿಯಲ್ಲಿ ಭಾಗವಹಿಸಿ ವ್ಯಾಸಂಗವನ್ನು ಬಿಟ್ಟಿದ್ದು ಅವರಿಗೆ ಸರಿಬೀಳಲಿಲ್ಲ. ಆಗ ನಾನು ಸಬ್ಬ ಜ್ಯೇಲಿನಲ್ಲಿರುವಾಗ ಅವರು ಬಂದು ಬೀಗ ಹಾಕಿರುವ ಕಂಬಿ ಬಾಗಿ ಲೋಳಗೆ ಇರುವ ನನ್ನನ್ನು ನೋಡಿ ಕಣ್ಣೀರು ಶುರಿಸುತ್ತೆ ನಿಂತಿದ್ದ ದೃಶ್ಯವು ಈಗಲೂ ನನ್ನ ಕಣ್ಣಿನುಂದೆ ಕಟ್ಟಿದೆ.

అంతకే మిత్రరు ఈ సల నన్నున్న తమ్మ మనేయిందలే సత్కాగ్ర
హస్త కచ్చుహిసికోట్టిరు. ఉత్సవదింద జీతణమాడిసి ఉపచరిసి, తాళ
మేళగళొడనే కచ్చుహిసికోట్టిరు !

స్వేధితరు మాత్రవల్ల ; నన్న మయాదేగూ భక్తిగూ తక్కువరాద
హిరియరూ కూడ నన్నున్న మనఃపూర్వకవాగి ఆతీవాదమాడి సేరిము
నేగి కచ్చుహిసలు ముందే బందరు. కాంగ్రెస్ ముఖండరింద ఆతీవాద
దొరకుపుదరల్లేనూ అతిశయ్యవిల్లవల్లా ! రాజకీయదల్లి హేచ్చు ఆసక్తి
యిల్లద హిరియరే తోరిసిద ప్రీతియూ ఆళ్ళయ్యవన్నుంటుమాడువం
తిత్తు.

శ్రీ కృష్ణ స్వామి ఆయ్యరవరు నన్నున్న ప్రేమదింద ఆలంగిసి
శోండు ఆనంద బాష్ప సురిసిద్దన్ను నాను ఒందు దినపూ మరియులారే.
“యావ విధవాద సకాయవు బేశాదరూ మగను తండేయ బళి కేళు
వంతే సందేహవిల్లది కేళబేశప్పా” ఎందు అవరు గద్దద కంతదల్లి హేళి
ద్వా నన్న కినియల్లి యావాగలూ ప్రతిధ్వనిసుత్తేలే ఇరువుదు. నాను
కేముక్కుత్తిరువుదన్ను అవరు సోఇడి, “ మైయల్లి హుషారిల్లవల్లా ఈగే
తక్కు జ్యేలిగి హోగబేశు ” ఎందు కేళబేశల్లా ! ఇల్ల. “ సాయం
కాల దేవర ప్రసాదవన్ను కచ్చుహిసుత్తేనే ; మై హుషారాగి బిడువుదు;
యావ కోరతియూ ఇల్ల ” ఎందు హేళ హోదరు. అదరంతియే ననగే
యావ విధవాద శోరతియూ ఉంటాగలిల్ల.

శ్రీ వి. వి. శ్రీనివాస్యేయుంగార్యరిగూ నన్నుల్లి ఎషోప్పీ ప్రేమ
వుంటు. ఆదరూ ఈ సమయదల్లి అవరన్ను సోఇడలు. ననగే విపరింత
భయ. అంతా ద్వేవవశాతా సత్కాగ్రహక్కు హోరడలు అ దిన ముంజే
నాను అవరన్ను సంధిసువంతాగి అవర హత్తిర ఈ సమాచారవన్ను హేళ
చెనోఇ ఇల్లప్పే “అయియో హుచ్చు !.....” ఎందు ఏనోఇ హేళ
హోరటిరు. ఆష్టరల్లే ఏను తోరితో ఏనోఇ, తిళయదు. హాగేయే
ఆ మాతన్న నిల్లిసి బిట్టు “ గితోఇదయనెంబ పుస్తకహైందన్ను బరెది
దేనే. గొత్తుదయో ? ” ఎందరు. “ ఓహో ! జెన్నూగి గొత్తు ”

ಎಂದೆ. ಆ ಪುಸ್ತಕದ ಒಂದು ಪ್ರತಿಯನ್ನು ತರಿಸಿಕೊಟ್ಟು, ‘ಇದನ್ನು ತೆಗೆದು ಕೊಂಡು ಹೋಗು’ ಎಂದರು. ನನಗೆ ಆ ಪುಸ್ತಕವನ್ನು ನೋಡಿ ಅನಂದ ಉಕ್ಕೆ ಉಕ್ಕೆ ಬಂದಿತು. ಕೃಷ್ಣ ಭಗವಾ ಸರೆಮನೆಯಲ್ಲಿ ಹುಟ್ಟಿದವನಲ್ಲವೇ? ಅವನ ಲೀಲಿಗಳನ್ನೊಳಗೊಂಡ ಪುಸ್ತಕವನ್ನು ಸರೆಮನೆಗೆ ತೆಗೆದುಕೊಂಡು ಹೋಗುವಂತೆ ಕೊಟ್ಟಿದ್ದ ಎಷ್ಟು ಹೆನ್ನೆಯ ವಿಷಯ? ಶ್ರೀ ವಿ. ವಿ. ಎಸ್‌ರವರ ಪೂರ್ವ ಆಶೀರ್ವಾದ ಆ ಪುಸ್ತಕದ ಮೂಲಕ ನನಗೆ ದೊರೆಯಿತೆಂದು ಬಹು ಸಂತೋಷ ಗೊಂಡೆ.

ಇ ದಂಡನೆ

ಮ್ಯಾಜಿಸ್ಟ್ರೇಟರು ಕುಳಿತಿದ್ದುಂತೆಯೇ ತೀಪ್ರ್ಯಂ ಬರೆಯುತ್ತಿದ್ದರು. ಅವರ ಮುಖದಲ್ಲಿದ್ದ ಸ್ವಾಭಾವಿಕವಾದ ಶೋಕಭಾವವು ಈಗ ಇನ್ನೂ ಹೆಚ್ಚಾಗಿ ಕಾಣುತ್ತತ್ತು. ಅವರು ತಮಗೆ ಮನಸ್ಸಿಲ್ಲದ ಕೆಲಸವನ್ನು ಮಾಡುತ್ತಿರುವ ಹಾಗೆ ಶೋರುತ್ತತ್ತು.

ಮ್ಯಾಜಿಸ್ಟ್ರೇಟರ ಹೇಸರು ಶ್ರೀ ಅವುಡ್ಡೆಯಪ್ಪ ಪಿಳ್ಳಿ. ದಿವಂಗತ ಸರ್ ಪಿ. ಶಿವಜ್ಞನಂ ಪಿಳ್ಳಿಯವರ ಕುಮಾರರೆಂದೂ, ಅವರು ಮಾಯಾವರಕ್ಕೆ ಬಂದು ಇ ವರ್ಷಗಳಾದವೆಂದೂ ತಿಳಿದು ಬಂತು. ಹಿಂದೆ ಇಲ್ಲಿಗೆ ಬಂದಿದ್ದ ಯಾವ ಡೆಪ್ಯುಟಿ ಕಲೆಕ್ಟರುಗಳಿಗೂ ದೊರೆಯಿದಂತ ‘ಡಿನ್‌ರಾ ವಾಟ್‌ಗಳು’ ಇವರಿಗೆ ದೊರೆತವಂತೆ. ಇಲ್ಲಿನ ಜನರ ಮೆಚ್ಚೆಯನ್ನು ಅಷ್ಟರಮಟ್ಟಿಗೆ ಸಂಪಾದಿಸಿ ಕೊಂಡು ಒಟ್ಟಿದ್ದರು. ಇಂತಹ ಬಳ್ಳಿಯ ಮನುಷ್ಯರಿಗೆ ಕಷ್ಟವನ್ನು ಕೊಡುತ್ತೀ ವಲಳ್ಳ ಎಂದು ನೆನ್ನು ಮನಸ್ಸು ತಲ್ಲಿಣಿಸಿತು.

ತಾಲ್ಲೂಕು ಕು ರಫೀರಿಯ ಪಕ್ಕದಲ್ಲಿದ್ದ ಸಭಾ ಜ್ಯೇಲಿನ ಒಂದು ಚಿಕ್ಕ ಕೋಣೆಯಲ್ಲಿ ವಿಚಾರಣೆ. ಮ್ಯಾಜಿಸ್ಟ್ರೇಟರಿಗೆ ಉನ್ನತಾಸನವಿಲ್ಲ. ಕೈದಿಗಳಿಗೂ ಸಾಕ್ಷಿಗಳಿಗೂ ಪ್ರತ್ಯೇಕ ಸ್ಥಳವಿಲ್ಲ. ಸಾಧಾರಣವಾದ ಒಂದು ಕುಚೀಯನ್ನು ಮ್ಯಾಜಿಸ್ಟ್ರೇಟರು ಉಲಂಕರಿಸಿದ್ದರು. ಅವರ ಎದುರಿದ್ದ ಒಂದು ಸೂಳಲಿನ ಮೇಲೆ ನಾನು ಕುಳಿತ್ತೇನೆ. ನೆನ್ನು ಸ್ನೇಹಿತರು ಇ-ಇ ಜನ ಒಂದು ಚಿಕ್ಕ ಬೆಂಚಿ ನಲ್ಲಿ ಇಕ್ಕಟ್ಟಾಗಿ ಕುಳಿತುಕೊಂಡಿದ್ದರು. ಕರ್ಫೀರಿಯ ಹೊರಗಡೆ ಅನೇಕರು ವಿಚಾರಣೆಯ ತೀಪ್ರ್ಯನ್ನು ತಿಳಿದುಕೊಳ್ಳುವುದಕ್ಕಾಗಿ ಕಾದುಕೊಂಡಿದ್ದರು.

మాయజిస్ట్స్‌ఎట్రలు తీఫ్స్ బరేయుత్తిద్దాగు, కోట్టిస్ట్స్‌నల్లి నిక్కబ్బవాగుత్తు, సుమారు ఏ వషట్క్షే ముండే గాత్తి నేఇ ఇశని మాట్ట తింగ లల్లి, ఇదే తరహ దేశసేవే మాడిద్దుక్కే నన్న మేలై నడిద విచారణే జ్ఞాపకచ్చే బంతు. 100 నేఇ విధి ప్రకార జామిసిన మేలై బిడుగడే యుంటు. ఆదూ, ఒందు వషట్ రాజూంగ దేఇవ ప్రచారస్సు మాడు పుదిల్లపేందు హేళిదరె జామాను మేలై బిడువుదాగి హేళిదరు నన్న విచారణే నడిసిద మాయజిస్ట్స్‌ఎట్రలు ఘరంగి ఐ. సి. ఎస్. డోరి; అవరు ఉళ్ళస్థానదల్లి మండిసిద్దరు; నాను కైదియ ప్రభదల్లి నింతిద్దే, కోఇ టిస్‌నల్లి ననగే తిళిదవరాగలి, ఒంధుగళాగలి, స్తోహితరాగలి, యారూ ఇరలిల్ల. అచచ్చే మొదలు నాను కోఇస్ట్స్‌న్ను నోఇద్దేఇ ఇల్ల, ప్రోలీఇ సరను కంచరేఇ భుయపడుత్తిద్దై కాలవాగత్తు, మనస్సు థభ థభ ఎందు కోడిమకోళ్ళాత్తిక్కు; ఆదరూ, భారత భూమియన్ను కాపాడువ భారతస్సు తలేయమేరే హోత్తుకోండిద్దేఇనేంబ భావనేయూ ఇద్దితు.

ఐ. సి. ఎస్. డోరిగలు చిక్కె వయస్సినవరు; అపరిగింత నాను చిక్కెవను. అవరు స్ట్రోక్స్‌టింగ్ ఇన్స్పెక్చరన్ను నోఇది, “అపరాధిగి సేషిపన్” ఎంచరే, ఎనేంచుదు తిళిదిద్దేయో ఇల్లపోయి. ” ఎందరు. అవరు కేళిపుదచ్చే ముంచియే నాను, ‘టమోఇ చెన్నాగి గొత్తు. కణిద ఒందు వషట్కాలదిందలూ ఆచేఇ కేలపనన్ను తానేఇ మ్యాడికోండిద్దేఇనే” ఎంచత్తరపిత్తే. నిజవన్ను హేళిద్దర ఫల: ఒందువషట్ సచూ.

ఆ హేళియ కథియన్ను నేనేమకోండిరువాగ, ‘తీఫ్స్ హేళాత్తారీ; ఎద్దుసిల్ల’ ఎందు పక్కదల్లిద్దవరింటిరు హేళిదరు. ఒడనే ఎద్దు సింకి. మాయజిస్ట్స్‌ఎట్రలు తీఫ్స్‌న్ను ఓదతోడగిదరు. శాసన సిబంధనేగాను కేలపన్ను హేళిచిట్టు కొనేగి నన్నన్ను నోఇది, “అద్దరింద భారత రక్షణా శాసన ప్రకార నిమ్మన్ను తిక్కిస్తానేను: ముందు తింగలు సజ్ఞా; కప్పిదరే అంఱ రూ.” ఎందరు.

“ నిమ్మన్ను తిక్కిసువేసు. ” ఎంద ఒడనే నన్న ఎచ్చియ థభథభనే కోడిమకోళ్ళలారంభిసితు. అవర బాయింద ఏను బరుత్తుదేయోఇ

ಎಂಬ ಹೆದರಿಕೆಯೇ ಈ ಎಡಿ ಬಡಿತಕ್ಕೆ ಕಾರಣ. ಸತ್ಯಾಗ್ರಹಿಗಳನ್ನು ಶಿಕ್ಷಿಸುವ ವಿಷಯದಲ್ಲಿ ಯಾವವ್ಯವಸ್ಥೆಯೂ ಇಲ್ಲವೆಂಬುದನ್ನು ತಿಳಿದುಕೊಂಡಿರುವೆಲ್ಲವೇ? ಒಬ್ಬ ಮಾರ್ಚಿಸ್ಟ್ ಐಟಾ, ಒಂದೇವಿಧವಾದ ಸತ್ಯಾಗ್ರಹ ಫೋನೆಪನನ್ನು ಮಾಡಿ ದ್ವಾಗಿ, ಉದಿನಗಳು ನಾಲ್ಕುರನ್ನು ವಿಚಾರಣೆ ಮಾಡಿದರು. ನೊದಲನೆಯ ದಿನ ಒಂದುವರ್ಷ ಸಚಾ ವಿಧಿಸಿದರು; ಮಾರನೇದಿನ ಇತಿಂಗಳು ಸಾಕೆಂದರು; ಮೂರ ನೆಯದಿನ ಗಜ ತಿಂಗಳು ನಿಧಿಸಿಬಿಟ್ಟಿರು; ನಾಲ್ಕುನೆಯ ದಿನ ದಾಖೀರೆಂದು ಕೆಳಕ್ಕಿಳಿದು, “ಉಂಡಿನಗಳ ಸಾದಾ ಸಜ” ಎಂದರು.

ಈ ತರಹ ವಿಚಿತ್ರಗಳಿಗೆ ಕಾರಣವೇನೋ ನಮಗೆ ತಿಳಿಯದು. ಅವರಾಧಗಳನ್ನು ಯಾವ ತಾತ್ತ್ವಿಕಸ್ಥಿತಿಯಲ್ಲಿ ಹೇಗೆ ತೂಗಬರೋ ಅವರಾಧವೆಂದರೆ ಫೋನೆಕಸಾಡಿದವರ ದೇಹವನ್ನು ಸುಸರಿಸುವುದೋ ಆಧವಾ ಅವರ ಕಂಠವನ್ನನು ಸರಿಸುವುದೋ ಆಧವಾ ಅವರು ಭಾವಣನಾಡುವಾಗ ಸೇರಿದ್ದ ಗುಂಪನ್ನನುಸರಿಸುವುದೋ, ಇದೂ ಅಲ್ಲದಿದ್ದರೆ ಮಾರ್ಚಿಸ್ಟ್ ಐಟಿರ ಮುಸಸ್ತು ಹೇಗೆ ಇದೆಯೋ ಹಾಗೋ, ಇದಾವುದೂ ನನಗೆ ತಿಳಿಯದು. ಬೇಕಾದ ಏರಾಡುಗಳನ್ನುಲ್ಲಾ ಮಾಡಿಟ್ಟು, ಒಂದು ವರ್ಷದ ಜ್ಯೇಷ್ಠ ವಾಸಕ್ಕೆ ತಯಾರಾಗಿ ಬಂದಿದೆ. ಆದರಿಂದ “ಇ ತಿಂಗಳು” ಎಂದವ್ಯಾದಿ ನನಗೆ ವಿಶೇಷ ಒಂದು ನಿಧಿವಾದ ಡೆವರ್ವಂ ಟಾಯಿತು. ಮಕ್ಕಳು ಸಹ ನನ್ನನ್ನು ನೋಡಿ ನಗು ಮುಖವನ್ನು ತಾಳಿದರು. ಅವರ ನಗುಮುಖಗಳಲ್ಲಿ ಕೂಡ ಒಂದು ವಿಶೇಷವಾದ ಪರಿಹಾಸವು ಕೂಡಿರುವಂತೆ ನನ್ನ ಮನಸ್ಸಿಗೆ ತೋರಿತು.

ಕಭೀರಿಯ ಹೊರಗಡೆ ನೇರಿದಿದ್ದ ಜನಗಳ ಮನಸ್ಸಿನಲ್ಲಿ ಯಾವ ವಿಧವಾದ ಭಾವನೆಯಿತ್ತೂ ತಿಳಿಯದು. ಇನ್ನೊಂದು ಆಭರಣವಾಗಿ ವಿಚಾರಣೆ ದಡೆಸಿ, ಕೊನೆಗೆ.. ‘ಇ ತಿಂಗಳ ದಂಡನೆ’ ಎಂದು ತಿಳಿದ ಕೂಡಲೇ ಅವರುಗಳಿಗೆ ಆಶ್ಚರ್ಯವೇ ಆಗಿರಬೇಕು. ಆದರೆ ಅವೊಂದು ಬಿಸಿಲಿನಲ್ಲಿ, ತೀರ್ಸಿತ್ತು ನಂತರವೂ ಬಳಳ ಹೊತ್ತು ಜನಗಳು ಸಬ್ಬ ಜ್ಯೇಷ್ಠನ ಹೊರಗಡೆ ನಿಂತುಕೊಂಡೇ ಇದ್ದರು. “ನಾವು ಜ್ಯೇಷ್ಠನಲ್ಲಿರುವವರಿಗೂ ಹೀಗೆಯೇ” ಎಂದುಕೊಂಡೆ; ಸಬ್ಬ ಜ್ಯೇಷ್ಠನ ಕೊರೆಡಿಗಳೆಲ್ಲಾಂದು ರಲ್ಲಿ ನನ್ನನ್ನು ಬಿಡುವುದಾಗಿ ಅಲ್ಲಿದ್ದ ಪ್ರೋಲೀಸ್ ಅಧಿಕಾರಿಯಿಂದ ತಿಳಿಯತು. ಹಾಗೆಯೇ ಒಂದು ಕೊರಡಿಯ ಬಗಿಲು ತೆಗೆದು ನನ್ನನ್ನು

ಒಳಕ್ಕೆ ಹೋಗುವಂತೆ ಹೇಳಿದರು. ನಾನು ನನ್ನ ಹಾಸಿಗೆಯನ್ನೂ, ನನ್ನ ಜೊತೆಯಲ್ಲಿ ತಂದಿದ್ದ ಪ್ರಸ್ತುಕಗಳನ್ನೂ ತೆಗೆದುಕೊಂಡು ಒಳಕ್ಕೆ ಹೋಗಿ ಹಾಸಿಗೆಯನ್ನೂ ಥಾಸಿಕೊಂಡು ಕುಳಿತುಕೊಂಡಿ. ಸಬ್ರಾ ಜೈಲಾಗಳಿಗೇ ವಿಾರಾಳಾದ ಒಂದು ತರಹ ವಾಸನೆಯು ಘಮಘಮವಂದು ಮಾಗನ್ನು ಒಡೆಯಲಾರಂ ಭಿಸಿತು.

ಉ. ಸಬ್ರಾ ಜೈಲಿನಲ್ಲಿ

ಬಾಗಿಲು ಬೀಗ ಹಾಕಲ್ಪಟ್ಟಮೇಲೆ ಏನನ್ನಾದರೂ ಓಡೊಣವೆಂದು, ಕೈಯಲ್ಲಿ ತಂದಿದ್ದ ಪ್ರಸ್ತುಕಗಳನ್ನು ಹೆಗೆದೆ ಅ ಪ್ರಸ್ತುಕಗಳ್ದ್ವಾಗಿ ಎಲ್ಲವೂ ಸ್ನೇಹಿತರಿಂದ ಸೇವೆಸೆಯಲ್ಲಿ ಓದುವುದಕ್ಕೆಂದು ಕೈಗೂದಲ್ಪಟ್ಟ ಪ್ರಸ್ತುಕಗಳು.

೧. ಕಂಬರಾಮಾಯಣ- ಅಯೋಧ್ಯಾಕಾಂಡ.
೨. ಡಾಕ್ಟರ್ ರವೀಂದ್ರನಾಥ್ ಶಾಕ್ಷಾರರ ಕವಿತೆಗಳೂ- ನಾಟಕಗಳೂ
೩. ವಾಲ್ಯೂಚಿ ರಾಮಾಯಣದ ಗ್ರಂಥ ವಿಮರ್ಶೆ.
೪. ಶ್ರೀ ವಿ. ವಿ ಶ್ರೀಸಿವಯ್ಂಗಾರ್ಥ, “ಗೀತೋದಯ.”

ಈ ನಾಲ್ಕು ಪ್ರಸ್ತುಕಗಳನ್ನೂ ಮುಂದಿಟ್ಟುಕೊಂಡು, ಯಾವುದನ್ನು ತೆರೆಯಲಿ ಎಂದು ಯೋಚಿಸಿದೆ; ಆದರೆ ಒಂದನ್ನಾದರೂ ತೆರೆಯಲು ಮನಸ್ಸು ಬರಲಿಲ್ಲ.

ಬಲಾತ್ಮಾರವಾಗಿ ಮಾಗನ್ನು ಒಡೆದುಕೊಂಡು ಬರುತ್ತಿದ್ದ ಸಬ್ರಾ ಜೈಲಿನ ವಾಸನೆಯು ಹಿಂದಿನ ಸಬ್ರಾ ಜೈಲಿನ ವಾಸನೆಯನ್ನು ನೆನಿಸಿಗೆತ್ತಂದು ಪ್ರಸ್ತುಕಗಳಲ್ಲಿ ಮನಸ್ಸು ನಿಲ್ಲಿದಹಾಗೆ ಮಾಡಿಬಿಟ್ಟಿತು.

ಮಾಯಾವರ ಎಲ್ಲಿದೆ? ಕರೂರ್ ಎಲ್ಲಿದೆ? ಮುಸರಿ ಇರುವುದೆಲ್ಲಿ? ಗಣಾಶಾ ಎಲ್ಲಿ? ಗಣಾಗ ಎಲ್ಲಿ? ಆದರೂ ಮೇಲೆ ಹೇಳಿದ ಅಷ್ಟುಷ್ಟು ಅಗಳಲ್ಲಿಯೂ ಸಬ್ರಾ ಜೈಲಿನ ವಾಸನೆಯು ಒಂದೇ ವಿಧವಾಗಿರುವುದು ಎಷ್ಟು ಅಶ್ವಧೃತರ? ಮುಸರಿ, ಕರೂರ್ ಸಬ್ರಾ ಜೈಲುಗಳಲ್ಲಿ ಗಣಾಶಾರಲ್ಲಿ ಒಟ್ಟು ಉಗ ದಿನಗಳು ಇದ್ದಿ. ನನ್ನನ್ನು ಕೈದುಮಾಡಿದ್ದ ಕರೂರಿನಲ್ಲಿ. ಅಗತಾನೇ ಹೋಸದಾಗಿ ಬಂದಿದ್ದೀ

ಎ. ಸಿ. ಎಸ್, ಸಚಾ ಕಲೆಕ್ಟರಿಗೆ ಮೊದಲನೇವರ್ಗದ ಮ್ಯಾಜಿಸ್ಟ್ರಾಟ್ ಪದ ವಿಯು ಇನ್ನೂ ಅಗರಲಿಲ್ಲ. ಈ ಕಾರಣದಿಂದ ನನ್ನನ್ನು ಮುಸರಿಗೆ ಕರೆದು ಕೊಂಡು ಹೋದರು. ಅದರೆ ಮುಸರಿಯಾಲ್ಲಿ ವಿಚಾರಣೆಯೇ ನಡೆಸದೆ ದಿನಗ ಇನ್ನು ತಳ್ಳಿಹಾಕಿಕೊಂಡು ಬಂದರು ಶ್ಲೋನ ಪೋಲೀಸಿನವರು. ಮುಸರಿ ಡೆಪ್ಯುಟಿ ಕಲೆಕ್ಟರ ನುಂದೆ ನನ್ನನ್ನು ಪೋಲೀಸಿನವರು ಮೊದಲು ಸಲ ಕರೆದು ಕೊಂಡು ಹೋದಾಗ, “ ಈ ಚಿಕ್ಕಹುದುಗನು ತಾನೇ ಬ್ರಿಟಿಷ್ ರಾಜ್ಯವನ್ನು ತಲೆಕೆಳಗು ಮಾಡಿಬಿಡುವನೆಂದು ಹಿಡಿದುಕೊಂಡು ಬಂದಿರುವಿರಿ? ” ಎಂದು ಅವರು ಪೋಲೀಸರನ್ನು ಕೇಳಿದರು. ಇದರಿಂದ ಪೋಲೀಸಿನವರು ಭಯ ಗೊಂಡರೋ ಏನೋ ವಿಚಾರಣೆಯನ್ನು ತಳ್ಳಿಹಾಕಿಕೊಂಡೇ ಇದ್ದರು. ಈ ತರಹ ಇಲ್ಲ ದಿನಗಳು ನುಸರಿ ಸಚಾ ಜ್ಯೇಶ್ವಲಿನಲ್ಲಿ ಇಟ್ಟಿ, ನಂತರ ಕರೂರಿಗೇ ಪುನಃ ಕರೆದುಕೊಂಡು ಹೋಗಿ ಅಲ್ಲಿ ಉದಿನಗಳು ಇಟ್ಟಿದ್ದು, ಈ ವೇಳೆಗೆ ಮೊದಲನೇ ವರ್ಗದ ಮ್ಯಾಜಿಸ್ಟ್ರಾಟ್ ಪದವಿಯನ್ನು ಕೊಂಡಿದ್ದ ಸಚಾ ಕಲೆಕ್ಟರ ನುಂದೆ ವಿಚಾರಣೆಗೆ ಕರೆದು ತಂದರು!

ಒಂದೊಂದು ತಾಲ್ಲೂಕಿನ ಮುಖ್ಯ ಪಟ್ಟಣಗಳಲ್ಲಿಯೂ, ತಾಲ್ಲೂಕು ಕಳ್ಳೇರಿಯ ಜೋತೆಗೆ ಒಂದೊಂದು ಸಚಾ ಜ್ಯೇಶ್ವಲು ಇರುವುದು. ಅದರ ಮೇಲ್ಮೈ ಚಾರಣೆಯ ಭಾರವು ಸಚಾ-ಮ್ಯಾಜಿಸ್ಟ್ರಾಟ್‌ರಿಗೆ ಸೇರಿದ್ದು. ಜ್ಯೇದಿಗಳನ್ನು ವಿಚಾರಣೆ ಮುಗಿಯುವವರಿಗೆ ಈ ಸಚಾ ಜ್ಯೇಶ್ವರಗಳಲ್ಲಿಟ್ಟಿರುವರು. ವಿಚಾರಣೆ ನುಗಿದು ದಂಡಿಸಿದನಂತರ, ಡಿಸ್ಟ್ರಿಕ್ಟ್ ಜ್ಯೇಶ್ವಲುಗಳಿಗೋ ಸೆಂಟ್ರುಲ್ ಜ್ಯೇಶ್ವಲುಗಳಿಗೋ ಕಳುಹಿಸುವರು.

ಸಚಾ ಜ್ಯೇಶ್ವಲುಗಳಲ್ಲಿ ಪ್ರತ್ಯೇಕ, ಪ್ರತ್ಯೇಕವಾದ ಕೊರಡಿಗಳಿನೆ ರಮ್ಯಾಂಡ್ ಕ್ರೆಡಿಗಳನ್ನು, ಒಂದೊಂದು ಕೊರಡಿಯಲ್ಲಿ ಒಬ್ಬಿಬ್ಬಿರಸ್ತೋ, ಇಬ್ಬಿರು ಮೂವರನ್ನೋ ಸೇರಿಸುವರು.

ಮುಸರಿ ಸಚಾ ಜ್ಯೇಶ್ವಲಿನಲ್ಲಿ ನನಗೆ ಪ್ರತ್ಯೇಕವಾದ ಕೊರಡಿಯಲ್ಲಿ ಇರುವ ಗಾರವ ಸಿಕ್ಕಿತ್ತು. ಜ್ಯೇಶ್ವಲು ಒಳಗಿನ ಮಾರ್ಗವಾಗಿ ನನ್ನ ಕೊರಡಿಗೆ ಹೋಗುವಾಗ ಅಲ್ಲಿದ್ದ ಕೊರಡಿಗಳನ್ನು ಇಣಿಕೊಡಿಸಿ. ಒಂದೊಂದು ಕೊರಡಿಯಲ್ಲಿಯೂ ಅಂತಿಮ ಜನಗಳನ್ನು ಕೊಡಿದ್ದರು. ಈ ತರಹ ಜನರೊಡನೆ ನನ್ನನ್ನು

ಕೂಡಿಬಿಡುವರೋ ಏನೋ ಎಂದು ಭಯಪಟ್ಟಿ. ಆದರೆ ಅದ್ವಷ್ಟವಶಾ ನನೇಷಿಬ್ಬನನ್ನೇ ಒಂದು ಕೊಡಿಯಲ್ಲಿ ಕೂಡಿದರು. ಕೂಡಿ ಬೀಗಹಾತೀ ಕೊಂಡು ಹೋದರು. ಕೊರಡಿಯ ಮೂಲೆಯಲ್ಲಿ ಒಂದು ಮಂಕೆ ಇಟ್ಟಿತ್ತು. ಇನ್ನೇನೂ ಸಾಮಾನುಗಳಿರಲಿಲ್ಲ. ಟಾರಿನ ವಾಸನೆ, ಲೋಷ್ಟ ವಾಸನೆ, ಜೆಣು ಕಂಬಳ ವಾಸನೆ, ತಿಗಟಿ ವಾಸನೆ, ಸೀಮೆಯೆಣ್ಣೆ ವಾಸನೆ ಇವೆಲ್ಲವರ ವಾಸನೆಯೂ ಕೂಡಿಕೊಂಡು ಒಂದು ವಿಧವಾದ ಕೊಳಕು ವಾಸನೆಯು ನಾಲ್ಕು ಕಡೆಗಳಿಂದಲೂ ಬರುತ್ತತ್ತು. ಪಕ್ಕದ ಕೊರಡಿಯಲ್ಲಿದ್ದ ಕೈಗಳು ತಮ್ಮ ಅಪೂರ್ವ ಭಾಷೆಯಲ್ಲಿ ಏನೇನೋ ಮಾತನಾಡಿಕೊಳ್ಳುತ್ತಿರುವುದು ಕೇಳಿಸುತ್ತತ್ತು. ದೂರದಲ್ಲಿ ಒಂದು ಲಾಂಡ್—ಮಾತಿಯಿಂದ ಮುಚ್ಚಿಕೊಂಡಿದ್ದ ಲಾಂಡ್—ಮಿಣಮಿಣನೆ ಉರಿಯುತ್ತತ್ತು. ಅಡಿಗಿಗಿ ಹಕರೆಯನ್ನರು ನರಾಂಡದಲ್ಲಿ ಒಂದು ಕಿರುಗಾಡಿಕೊಂಡು ಹೋಗುತ್ತಿದ್ದರು. ಘಂಟೆಗಳು ಒಂದಾದಮೇಲೊಂದು ಹೊಡಿಯುವ ರಬ್ಬಿ ಕೇಳಿ ಸಿತು. ಹತಕೆ ಬದಲಾಯಿಸಲು ಹೊಸದಾಗಿ ಒಂದವರನ್ನು ಹೊಡಿಯವನ್ನು “ಹೊ ಈಸಾ ದೇರ್” ಎಂದು ಘೋಜಿಸುವುದು ಭಯಂಕರವಾಗಿ ಕೇಳಿಸುತ್ತತ್ತು. ನಿದ್ದೆ ಬರಲಿಲ್ಲವೆಂದು ಹೇಳಬೇಕಾದ್ದೇ ಇಲ್ಲ. ಸ್ವಲ್ಪ ಕಣ್ಣು ಮುಚ್ಚಿವ ಪ್ರಯತ್ನ ಮಾಡಿದರೆ, ಒಡನೆ ಮೇಲ್ಯಂಡ ಕೂಗುಗಳಿಂದ ಧಡಕ್ಕನೇ ಎಚ್ಚರವಾಗಿ ದಿಗಿಲಿ ನಿಂದ ಎದ್ದುಬಿಡುವೆ. ಕೆಲವುವೇಳೆ ಈ ಕೂಗುಗಳ ಜೊತೆಗೆ, ಎಲ್ಲಿಯೋ ದೂರದಲ್ಲಿ ನ್ಯಂಗಕು ಕೂಗುವ ಕಬ್ಬವೂ ಸ್ಯಾರಿಕೊಳ್ಳುವುದು. ಮೈಯಿಲ್ಲಾ ಒಂದು ನಿಮಿಷ ನಡುಗಿ ಸ್ವಲ್ಪ ಹೊತ್ತುದ ಮೇಲೆ ಸಮಾಧಾನಕ್ಕೆ ಬರುವುದು. ಮುಸರಿ ಸಬಾ ಜೈಲನಲ್ಲಿ “ನಾನು ವಿಚಾರಣೆ ಕೈದಿಯಾಗಿರುವೆನಲ್ಲವೇ? ನಾಳಿ ಮನಸ್ಸಿ ಮಾಡಿದರೂ ಒಂದು ಪತ್ರವನ್ನು ಬರೆದುಕೊಟ್ಟು ಬಿಡುಗಡೆ ಹೊಂದಬಹುದಳ್ಳವೇ? ನಾನಾಗಿಯೇ ಬಂದಿರುವೆನಲ್ಲಾ! ಮತ್ತೇ ಕೀಭಯಾ? ” ಎಂದು ಹಲ್ಲು ಕಚ್ಚಿ ಕೊಂಡು ನಾನಸ್ಸು ದೃಢಪಡಿಸಿಕೊಳ್ಳುತ್ತಿದ್ದೆ.

ಸಬಾ ಜೈಲನಲ್ಲಿ ಸಾಧಾರಣವಾಗಿ ಅಳ ಘಂಟೆಗಳೂ ಕೊರಡಿಯಲ್ಲಿ ಬೀಗಹಾಕಾಕಿಯೇ ಇಟ್ಟಿರುವರು. ಬೆಳಗೆ ಗಳ ನಿಮಿಷವೂ, ಸೌಜೆ ಗಳ ನಿಮಿಷವೂ ಹೊರಕ್ಕೆ ಹೋಗಲು ಬಿಡುವರು: ಅಷ್ಟೇ.

“ಒಂದು ನಿಮಿಷ ಒಂದು ತಿಂಗಳ ಹಾಗೆ ಕಳೆಯಿಶು” ಎಂದು

ಪುಸ್ತಕಗಳಲ್ಲಿ ಓದಿದರೆ ಸಾಧಾರಣವಾಗಿ ಯಾರಿಗೂ ನಂಬಿಕೆಯಂಟಾಗುವುದಿಲ್ಲ. ಕಹಿಗಾರನ ಅಶಿಶಯೋಕ್ತೇ ಎಂದೇ ತಿಳಿದುಕೊಳ್ಳುವರು. ಅದರೆ ಸಬ್ರಾಹ್ಮಿಲಿನಲ್ಲಿ ಇದ್ದು ಅನುಭವಿಸಿದವರಿಗೆ ಇದರಲ್ಲಿ ಅವನಂಬಿಕೆಯಂಟಾಗಲಾರದು. ಕುಳಿತು ಕುಳಿತು ಸಾಕಾಗುವುದು; ಮಲಗಿ ಮಲಗಿ ಸೂಕಾಗುವುದು; ಕೊಡಿಯಲ್ಲಿ ತಿರುಗಿ ಬೇಜಾರು ಹಿಡಿದು ಹೋಗುವುದು.

ಆ ೧೦ ಅಡಿ ಕೊರಡಿಯಲ್ಲಿ ತಿರುಗಾಡಿಕೊಂಡೇ ಇರುವೆನು; ಕೊನೆಗೆ ತಲೆ ಸುತ್ತುವುದಕಷ್ಟರಂಭಿಸಿದಾಗ ಕುಳಿತುಕೊಳ್ಳುತ್ತಿದ್ದೇ! ಕುಳಿತುಕೊಂಡು ಇ ಸಿಮಿಷಕ್ಕೆಲ್ಲಾ ಎದ್ದು ತಿರುಗಾಡಲಾರಂಭಿಸುತ್ತಿದ್ದೆ.

ಆ ಕಾಲಪಲ್ಲಿ, ಮುಸರಿ ಸಬ್ರಾಹ್ಮಿ ವ್ಯಾಜಪ್ಪೀರಾಗಿದ್ದವರು ಬಹಳ ಒಟ್ಟೀಯ ರೂಪರು ಅವರ ಹೆಸರು ಮರಿತುಹೋಯಿತು ಅದರೆ ಅವರ ಮುಖವೂ ಸರಳವಾದ ನಾತುಗಳೂ ಮರೆಯಲಾಗುವುದಿಲ್ಲ.

ಅವರು ಶಡಿಗಡಿಗೆ ನನ್ನನ್ನು ಬಂದು ನೋಡಿಕೊಂಡು ಹೋಗುತ್ತಿದ್ದರು. ಒಂದು ದಿನ, “ ಯಾವುದಾದರೂ ಪುಸ್ತಕವಿದ್ದರೆ ಕೊಡುವಿರಾ? ” ಎಂದೆ. “ ಆಹಾ! ” ಎಂದು ಹೋಗಿ ಸ್ತ್ರೀಯಿಂದ ಬಂದು ಪುಸ್ತಕವನ್ನು ಕಳುಹಿಸಿ ಕೊಟ್ಟಿರು. ಅದು ಬಂದು ಇಗ್ಗೀಷ್ಟು ಕಢೆ ಪುಸ್ತಕ. ಈ ಪುಸ್ತಕವನ್ನು ನಾನು ಒಟ್ಟು ಸಲ ಓದಿದೆ! ಪುಸ್ತಕವು ಅಷ್ಟು ಚೆನ್ನಾಗಿತ್ತಿಂದಲ್ಲ; ಹೊತ್ತು ಹೋಗುವುದಕ್ಕಾಗಿ ಪುನಃ ಪುನಃ ಓದಿದೆ.

ಅವರೆ ಈಸಲ ಕೈಯಲ್ಲಿ ಉ ಪ್ರಿಯವಾದ ಪುಸ್ತಕಗಳು—ನಾಲ್ಕು ಸಲ ಓದಿ ತಿಳಿದುಕೊಳ್ಳುತ್ತೇಂಥ ಪುಸ್ತಕಗಳು—ಇದೂ ಅವನ್ನು ತೆಗೆದು ನೋಡುವುದಕ್ಕೆ ಸಹ ಮನಸ್ಸು ಬರಲಿಲ್ಲ. ಬೆಳಗ್ಗಿನಿಂದ ನಡೆದ ಸಂಭವಗಳಿಂದಲೂ, “ ಈ ರಾತ್ರಿ ನಾತ್ರು ಇಲ್ಲಿಂದಿಕಾದ್ದು; ನಾಳೆ ಬೆಳಗ್ಗೆ ತಿರುಜನಾವಳಿ ಜ್ಯೇಷ್ಠಗಿ ಕರೆಮ ಕೊಂಡು ಹೋಗಿಬಿಡುವರು; ಅಲ್ಲಿ ರಾಜಾಜಿಯನ್ನು ನೋಡಬಹುದು ” ಎಂದು ಮನಸ್ಸಿನಲ್ಲಿ ನೇನೆಡುಕೊಂಡು ಬಂದು ವಿಧವಾದ ಸಂತೋಷದಿಂದಲೂ ಮನಸ್ಸು ಕದಡಿಹೋಗಿತ್ತು. ಈ ಅನಂದ ಸಾಗರದಲ್ಲಿ ತೇಲುತ್ತಾ ರಾತ್ರಿ ೧೦ ಘಂಟೆಗೆ ಮಧ್ಯಾಹಿಕೊಂಡ ಒಡನೆ ನಿಡಿ, ಬಂದುಬಿಟ್ಟಿತು.

ಜಿ. ಸ್ವರ್ಗದ ಭಾಗಿಲು

ಬೆಳಗ್ಗೆ ಉಳಿಂಟಿ ಸುಮಾರಿಗೆ, “ಸಾರ್, ಸಾರ್” ಎಂಬ ಕೂಗನ್ನು ಕೇಳಿ ಧಡಕ್ಕೆಂದು ಎದ್ದು ಕುಳಿತೆ. ನಾನು ಈಗ ಕೈದಿ ಎಂಬುದೂ ಮೂರು ಕಿಂಗ್ಲ ಶಿಶ್ಯೆಯಲ್ಲಿ ಒಂದು ದಿನವನ್ನು ಕಳೆದದ್ದಾಯಿತೆಂಬುದೂ ಜ್ಞಾಪಕೆಯ್ತೆ ಬಂತು. ಇನ್ನು ಮಧ್ಯಾಹ್ನದೊಳಗೆ ತಿರುಚನಾದ್ಭೂಗೆ ಹೋಗಿ ಸ್ವೇಹಿತರನ್ನು ನೋಡುವೆನೆಂಬ ಸಂತೋಷವು ಮನಸ್ಸನ್ನಾವರಿಸಿತು.

ಕೊಡಿಯ ಬೀಗ ತಿಗಿದರು. ಅವಸರ ಅವಸರವಾಗಿ ಎದ್ದು ಹಾಸಿಗೆಯನ್ನು ಕಟ್ಟಿದೆ. ಇಬ್ಬರು ಹೋಲಿಸಿನವರು ಒಂದು ಲಾಂಛ್ರ ಹಿಡಿದು ಕೊಂಡು ನನ್ನನ್ನು ಬಾವಿಯ ಹತ್ತಿರ ಕರೆದುಕೊಂಡು ಹೋದರು. ದಿಸಾವಳಯ ದಿನದಂತೆ ದೀಪದ ಬೆಳಕಿನಲ್ಲಿ ಮುಖ ತೊಳಿದುಕೊಂಡೆ. ಭಾಗಿಲಿನಲ್ಲಿ ಗಾಡಿಯೊಂದು ಕಾದು ನೀಂತತ್ತು. ಅದರಲ್ಲಿ ಕುಳಿರಿಸಿದರು. ಇಬ್ಬರು ಹೋಲಿಸಿನವರೂ ಸಬ್ರಾ ಇಂಸ್‌ಕ್ರೆರೂ ನನ್ನ ಜೊತೆಯಲ್ಲಿ ಗಾಡಿಯನ್ನೇರಿದರು. ಬಂದೂಕೊಂಡು ಗಾಡಿಯಲ್ಲಿಡಲ್ಬಿಟ್ಟು. ನಿಜವಾದ ಬಂದೂಕು !

ನನ್ನನ್ನು ಬೆಳಗ್ಗಿನ ರೈಲಿನಲ್ಲಿ ಕರೆದುಕೊಂಡು ಹೋಗುವರೆಂದು ನೋಡಲೇ ತಿಳಿದುಕೊಂಡಿದ್ದ ಸ್ವೇಹಿತರು ಕೆಲವರು ಈ ವೇಳಿಗಾಗಲೇ ಸ್ವೇಷನ್ನಿಗೆ ಬಂದಿದ್ದರು. ನನ್ನ ಹಾಗೆ ಅವರು ಸಂತೋಷದಿಂದ ಮಲಗಿರಲಾರರು ! ನನ್ನನ್ನು ಎಬ್ಬಿಸುವ ಕೆಲಸವು ಬೇರೆಯವರದು ಎಂದು ಧೈರ್ಯವಾಗಿ ಮಲಗಿದ್ದೆ ! ಅವರು ಗಳಿಂತೇ, ರಾತ್ರಿಯೆಲ್ಲಾ ಮಧ್ಯ ಮಧ್ಯ ಎದ್ದು ಗಡಿಯಾರವನ್ನು ನೋಡಿಕೊಂಡೇ ಇದ್ದಿರಬೇಕು ! ಇಲ್ಲಿವಿದ್ದರೆ ಇಷ್ಟ ಬೀಗ ಬರಲಾಗುತ್ತಿರಲಿಲ್ಲ.

ಸಕಾರದ ಖಚಿತನಿಂದ ಇನ್ನೇ ತರಗತಿಯ ಪ್ರಯಾಣ ! ಆದರೆ ದೈಲ ಸಮಗ್ರೀಸುದ್ದ ಹೋಗುವುದೆ ? ಅದು ಹೋಗುವ ಹೋತ್ತಿಗೆ ತಾನೇ ನಾವು ಹೋಗಬೇಕು ? ರೈಲು ಹೋರಬಿತು ; ನೋಡಲಸಲದ ಹಾಗೆ ಸೆರಿವಾಸಕ್ಕೆ ಹೋಗುತ್ತೇನೆಂಬ ಹಾಗಿರಲಿಲ್ಲ. ಎಲ್ಲಿಯೋ ಸಂಚಾರಕ್ಕೆ ಹೋರಬಿಹಾಗಿತ್ತು.

ಸೆರಿಯೋಳಕ್ಕೆ ಕರೆದುಕೊಂಡು ಹೋಗಿ ನನ್ನನ್ನು ನೂಕಿಬಿಡುವರೆಂದು ತಿಳಿದುಕೊಂಡಿದ್ದ ಸ್ವೇಹಿತರಿಬ್ಬರು ನನ್ನ ಜೊತೆಯಲ್ಲಿ ಬಂದರು. ಸ್ಥಳಿ

ಹೊತ್ತಿಗೆಲ್ಲಾ ಪೋಮಲ್ಪೆ ಸೈಷ್ಟಣಿ ಬಂತು. ಗಣಪತಿ ದೇವಸ್ಥಾನ ಗೋಚರ ವಾಯಿತು. ಮೂರು ತಿಂಗಳ ತುರಂಗವಾಸ ಮುಗಿದ ಮೇಲೆ ಪುನಃ ಇದೇ ಶ್ರವಾಲಯವನ್ನು ದಕ್ಷಿಂಗಸನೆನೆಂಬ ಸಂತೋಷವುಂಟಾಯಿತು.

* ಪೋಮಲ್ಪೆ ಸೈಷ್ಟಣಿನಲ್ಲಿ ಇಳದೆವು. ಬಾಡಿಗೆ ಗಾಡಿಯೊಂದರಲ್ಲಿ ಹುಂದಕ್ಕೆ ಪ್ರಯಾಣ ಬೆಳಿಸಿದೆವು. ಕಣ್ಣಿ ಮುಚ್ಚಿ ತೆರಿಯುವುದರೊಳಗೆ ಸೀರೆ ಮನೆ ಬಾಗಿಲ ಬಳಿ ಬಂದುಬಿಟ್ಟೆವು; ಆದರೆ ಸ್ವರ್ಗದ ಬಾಗಿಲು ತೆರಿಯುವುದು ಸುಲಭಸಾಧ್ಯವಲ್ಲ; ಅಧರ ಘಂಟೆಯ ಹೊತ್ತು ಕಾದಿರಬೇಕಾಯಿತು.

* * *

ಇದೇ ತಿರುಚೆನಾಪೇಳಿ ಸೀರೆ ಮನೆಗೆ ಇಂ ವರ್ಷದ ಹಿಂದೆ ಒಂದಿದ್ದೆ. ಅದೇ ನೋಟ; ಅದೇ ಹುಟಿಸೆಯ ಮರಗಳು. ನಿನ್ನ ತಾನೇ ನಡಿದ ಹಾಗೆ ಕೆಲವು ಸಂಭವಗಳು ಮನಸ್ಸಿನಲ್ಲಿ ಮೂಡಿದುವು.

ಹೊನದಾಗಿ ಬಂದ ಕೈದಿಗಳನ್ನು ಒಡನೆ ಒಳಕ್ಕೆ ಕಳುಹಿಸುವ ಪದ್ಧತಿ ಯಿಲ್ಲ. ಹೊರಗೆ “ಕಾಶ್ವರೆಟ್ಟಿನಿ”ನಲ್ಲಿ ಗಂ ದಿನಗಳು ಇಟ್ಟಿದ್ದ ವ್ಯಾಧಿಗೆ ನೋಡಿ ಇಲ್ಲವೇ ಎಂದು ನೋಡಿ, ಅನಂತರ ಒಳಗೆ ಕಳುಹಿಸುವರು. ಕಾಶ್ವರೆಟ್ಟಿನಿನಲ್ಲಿ ಸಾಲಾಗಿ ಕೊರಡಿಗಳು ಕಟ್ಟಲ್ಪಟ್ಟವೇ. ಬೇದಿ ಬೇಗೆ ಕೊರಡಿಗಳ ಲಿಟ್ಟು ಬೀಗ ವಾಕೆಯಿಡುವರು ಉಟದ ಹೊತ್ತಿನಲ್ಲಿ ಮಾತ್ರ ಹೊರಗೆ ಬಿಡುವರು. ಇಷ್ಟು ಬಂದೋಬಸ್ತು ಮಾಡಿಯೂ ಕೈದಿಗಳು ತಪ್ಪಿಸಿಕೊಂಡು ಹೋಗದಿರುವುದಕ್ಕಾಗಿ ಎರಡು ಕಾಲುಗಳಲ್ಲಿಯೂ ಕಬ್ಜಿಣಿದ ಬಳಿಗಳನ್ನು ಹಾಕಿ, ಅವುಗಳಿಗೆ ಎರಡು ಕಬ್ಜಿಣಿದ ಚಿಲುಕಗಳನ್ನು ತಗುಲಿಸುವರು.

ತು ತರಹ ಕಬ್ಜಿಣಿದ ಬಳಿ, ಚಿಲಕಗಳೊಂದನೆ ಗಂ ದಿನಗಳನ್ನೇ. ಯಾವಾಗಲೂ ನನಗೆ ಒಡವೆಗಳನ್ನು ಕಂಡರಾಗದು; ಹಾಕಿಕೊಂಡಿರಬವರನ್ನು ಪರಿಷಾಸಮಾಚಾಪುದು ಸಂಸ್ತು ಪದ್ಧತಿ. ಇದಕ್ಕೆ ಪ್ರತಿಫಲವಾಗಿ ನನಗೆ ಈ ಬಳಿ ಸರಪಣಿಗಳನ್ನು ಹಾಕಿಕೊಳ್ಳುವಹಾಗಾಯಿತು. ನಡೆಯುವಾಗ ರುಣ್ಣ, ರುಣ್ಣ ಎಂಬ ಶಬ್ದ ಕೇಳಿಸುವುದು. ರಾತ್ರಿ ಮುಳಗುವದು ಬಹಳ ಕಷಟ್; ಬಂದುವೇಳಿ ನಿಷ್ಟೆ ಬಂದರೂ ಮಗ್ನಿಲಾಗುವಾಗ ರುಣ್ಣ, ರುಣ್ಣ ಎಂಬ ಶಬ್ದ ಬೆಚ್ಚುವಂತೆ ಮಾಡಿ ಎಳ್ಳಿಸುವುದು; ಇದರ ಹೊತ್ತಿಗೆ ಕಾಲಿಗೆ ಪೆಟ್ಟುತಗಲಿ ನೋಯುವುದು.

ಈ ತರಹ ಬಳಿ ಸರಪಟಿಗೆಣಿಂಡಿ ಕಾಪ್ರಾಟ್‌ಟಿನಿಸಿಂದ ಸುಷ್ಥಾಣ್‌ಗ್ರಾಫ್‌ಲ್ಯಾಂಗ್‌ನು ದೂರದಲ್ಲಿದ್ದ ಸೇರಿ ಬಾಗಿರಿಗೆ ಬಂದು ಚೆಲ್ಗೊಂಡಿರುತ್ತಿದ್ದು, ಮಧ್ಯಾಹ್ನ ವಾತ್ತು ಸಾಯಂಕಾಲ ಉಟವನನ್ನು ತೆಗೆದುಕೊಂಡು ಹೋಗದೀತು. ಮೇರಲ ದಿನ ಹೀಗೆ ನಾನು ಉಟವನನ್ನು ತೆಗೆದುಕೊಂಡು ಹೋಗಿತ್ತು ಬಂದಾಗ, ಒಬ್ಬ ಕೈದಿ ವಿಶ್ರಯ ಒಳಗ್ಗಿನಿಂದ ಉಟವನನ್ನು ತೆಗೆದುಕೊಂಡು ಬಂದರು. ಅನ್ನಕ್ಕೆ ಬಂದು ಬಾಯಿಗಲವಾದ ಗಡಿಗೆಯನ್ನೂ, ಸಾರಿಗೆ ಒಂದು ಬಾಯಿ ಚಿಕ್ಕದಾದ ಗಡಿಗೆಯನ್ನೂ ಕೊಟ್ಟಿದ್ದರು. ಅನ್ನ, ಸಾರಿನ್ನು ಅವುಗಳಲ್ಲಿ ಹಾಕಿದ ನಂತರ ಕುರುಮಬಲೂರು ನರ್ಮೀಶಯ್ಯಾರು ನನ್ನನ್ನು ಪರಂತಾಪದಿಂದ ಸೋಡಿದರು. ನಾನು ಅವರನ್ನು ಅಕ್ಷರ್ಯದಿಂದ ಸೋಡಿದೆ. ಏಕೆಂದರೆ ಅವರ ಬಂದು ಕಾಲಲ್ಲಿ ನಾತ್ರ ಕಬ್ಬಿಣದ ಬಳಿಯಿತ್ತು. ಇನ್ನೊಂದು ಕಾಲಿನಲ್ಲಿ ಏನೂ ಇರಲಿಲ್ಲ. ಅದರ ವಿಚಾರವಾಗಿ ಕೇಳಿದ್ದಕ್ಕೆ, ಕಾಪ್ರಾಟ್‌ಟಿನಿನಲ್ಲಿರುವರೀಗೆ ನಾತ್ರ ಬಳಿ ಸರಪಟಿಗಳನ್ನು ಹಾಕಿರುವರಿಂದೂ, ಒಳಕ್ಕೆ ಬಂದ ಮೇಲೆ ತೆಗೆದು ಬಿಡುವರಿಂದೂ ತಿಳಿಯಿತು. ನನಗೆ ಅಧ್ಯ ಜೀವ ಬಂದಂತಾಯಿತು; ಸೇರಿ ವಾಸವನ್ನು ಮುಗಿಸುವವರಿಗೂ ಹೀಗೆಯೇ ಇರಬೇಕೇಸೋ ಎಂದು ಬಹು ಹೆಡರಿದ್ದೆ.

ನಾಲ್ಕು ದಿನಗಳ ನಂತರ ಇದೇ ಸೇರಿ ಬಾಗಿಲಿನಲ್ಲಿ, ಇದೇ ಹುಟ್ಟಿಸಿಯ ಮರದಡಿಯಲ್ಲಿ ಇನ್ನೊಂದು ಶೋಕಪೂರಿತ ದೃಶ್ಯವು ನಡೆಯಿತು. ನನ್ನ ಕಾಯಿಯೂ, ಚಿಕ್ಕಮುನ್ನೂ ನನ್ನನ್ನು “ಇಟ್ಟಿರಾವ್ಯಾ” ನಾಡಲು ಬಂದಿದ್ದರು. ನಾನು ಕಾಪ್ರಾಟ್‌ಟಿನಿನಲ್ಲಿರುವಾಗಲೇ ಬಂದದ್ದರಿಂದ ಸೇರಿ ಬಾಗಿಲಿನಲ್ಲೇ ಇಟ್ಟಿರಾವ್ಯಾ ನಡೆಯಿತು. ಕಾಲ್ಪಣಿಲ್ಲಿ ಬಳಿ, ಸರಪಟಿ, ಮೋಟಿಕೋಳಿನ ಬಸಿಥೆ, ಅದೇ ಬಟ್ಟಿಯ ಮೋಟಿ ಚಡ್ಡಿ, ಇವುಗಳಿಂದನೇ ಅಲಂಕೃತನಾಗಿ ಬಂದಾಗ, ಅವರಿಗೆ ನನ್ನ ಗುರುತೇ ಹತ್ತಿಲಿಲ್ಲ. ಹತ್ತಿರ ಹೋಗಿ, “ಅವಕ್ಕಾ ಚಿಕ್ಕಮಾಡಿ! ಏತಕ್ಕಾಗಿ ಇಷ್ಟು ಅವಸರಪಟ್ಟಿಕೊಂಡು ಬಂದುಬಟ್ಟಿರಿ?” ಎಂದು ನಾನು ಕೇಳಿದಾಗಲೇ ಅವರಿಗೆ ನನ್ನ ಗುರುತು ಸಹ್ಯದ್ದು. ಅನ್ನನಿಗೆ ಏನೂ ಮಾತನಾಡಲು ತೋರದೆ ನನ್ನನ್ನು ಸೋಡುತ್ತಾ ನಿಂತುಬಿಟ್ಟಿತು.

ನನ್ನ ಅಮ್ಮನು ನಿನ್ನನ್ನು ಹೆತ್ತು ಬೆಳಸಿದರೆ ? ” ಎಂದು ಅಕ್ಷಯದಕ್ಕಾಗಿರಂಭಿಸಿ ಬಿಟ್ಟಿಳ್ಳ. ನಾನು ಅವರನ್ನು ಸ್ಪಷ್ಟ ಸಮಾಧಾನಪಡಿಸಿ, “ ಅಮ್ಮಾ ! ನಾನು ಒಂದನೆಗಳನ್ನು ಹಾಕಿಕೊಳ್ಳಲಿಲ್ಲವೆಂದು ನೀನು ಬಹು ನೋಂದುಕೊಳ್ಳತ್ತದ್ದಿಯ ಲ್ಲವೇ ? ಇದೋ ನೋಡು, ಬಳಿ ಸರಪಡಿ ! ” ಎಂದೇ. ಈ ಒಂದನೆ ಸುಖವನ್ನು ಅವರು ನೋಡಿ ಸಹಿಸಲಾಗಲಿಲ್ಲ. ಬಹು ತೋರ್ಕಭರಿತರಾಗಿ ಅಳಲಾರಂಭಿಸಿದರು.

* * *

ಕೊನೆಗೂ ಸ್ವರ್ಗದ ಬಾಗಿಲು ತೆರೆಯಲ್ಪಟ್ಟಿತು. ನಾನೂ ಹಕ್ಕಿಯ ಕನಸು ಕಾಣುವುದನ್ನು ನಿಲ್ಲಿಸಿ ಒಳಕ್ಕೆ ಹೋಡು. ನೆರೆಮನೆಯೆ ಬಾಗಿಲುಗಳಲ್ಲಿ, ಗೋಪುರಗಳ ಬಾಗಿಲುಗಳ ಹಾಗೆ ಒಂದು ದೊಡ್ಡ ಬಾಗಿಲು, ಅದರೊಳಗೆ ಇನ್ನೊಂದು ಚಿಕ್ಕಬಾಗಿಲು ಇರುವುದು. ಸಾಧಾರಣವಾಗಿ ಈ ಚಿಕ್ಕ ಬಾಗಿಲ ಲ್ಲಿಯೇ ಒಳಕ್ಕೆ ಹೋಗಬೇಕು. ಒಳಕ್ಕೆ ಹೋಗುತ್ತಲೂ ಒಂದು ಅಂಗಳದ ಹಾಗಿರುವುದು. ಅದಾದ ಮೇಲೆ ಕಬ್ಬಿಣದ ಸಲಾಕೆಗಳುಳ್ಳ ಬಾಗಿಲು. ಈ ಎರಡು ಬಾಗಿಲುಗಳ ಮಧ್ಯ, ಒಳಕ್ಕೆ ಹೋಗುವವರೂ, ಹೋರಕ್ಕೆ ಬರುವವರೂ (ಕೃದಿಗಳೂ, ವಾದರುಗಳೂ) ಪರಶೋಧಿಸಲ್ಪಡುವರು. ಮಹಡಿಯ ಮೇಲೆ ಜ್ಯೇಷ್ಠ ಅಭಿಸ್ ; ಸೂಪರಿಂಟಿಂಡೆಂಟ್, ಜೆಯಿಲ್ರ್ ಇವರುಗಳು ಅಲ್ಲಿ ದಬಾರ್‌ರಾ ನಡೆಸುವರು.

ಅಂಗಳದ ಒಂದು ಪಕ್ಕದಲ್ಲಿ ವಿಶಾಲವಾದ ಕೊಶಿಡಿಯೋಂದುಂಟು. ಅದರಲ್ಲಿ ಹೊಸದಾಗಿ ಒಂದ ಕೃದಿಗಳನ್ನು ತೋರ್ಕಿಸಿನೋಡುವರು. ಡೆಪ್ಯುಟಿ ಜ್ಯೇಷ್ಠರ್ — ಅಂಗ್ಲೋ ಇಂಡಿಯ್ — ನಾನು ತೆಗೆದುಕೊಂಡು ಹೋಗಿದ್ದ ಸಾಮಾನುಗಳನ್ನು ಲ್ಲಾ ಅಡಿಮೇಲುನಾಡಿ ತೋರ್ಕಿಸಿ, ಒಂದು ಪಟ್ಟ ಬರಿದು, ಕೆಲವು ಸಾಮಾನುಗಳನ್ನು ಮಾತ್ರ ನನ್ನ ಕೈಲಿ ಕೊಟ್ಟಿರು. ಇ ಹಂಚಿ, ಇ ಬನಿನು, ಇ ಬಟ್ಟಿ, ಇ ಶಲ್ವ, ಹಾಸಿಗೆ, ಹಲ್ಲುಜ್ಜಿ ಕೊಳ್ಳುವ ಬುಝಾ, ಹಲ್ಲು ಪುಡಿ—ಇವುಗಳನ್ನು ಕೊಟ್ಟಿದ್ದ ಎಷ್ಟೋ ಸಂತೋಷವನ್ನು ಉಟುವಾಡಿತು. ಪುನಃ ಕ್ಷೇರದ ಸಾಮಾನು ಕೊಡುತ್ತಲೂ ಅಕ್ಷಯರ್ಥಿವುಂಟಾಯಿತು.

ಹೀಂದಿನ ದಿನಗಳಲ್ಲಿ ಸೀರೆ ಮನೆಗಳಲ್ಲಿ ಕ್ಷೇರವನ್ನು ಒಂದು ವಿಧವಾದ ದಂಡನೆ

ಯಾಗಿ ಭಾವಸಲ್ಪಟ್ಟತ್ತು. ಸಾಧಾರಣವಾಗಿ ತಗಡು ಚೂರುಗಳನ್ನು ಕ್ಷೋರದ ಕ್ತಿಯ ಹಾಗೆ ಉಪಯೋಗಿಸುತ್ತಿದ್ದರು. ಈ ಕ್ಷೇತ್ರವನ್ನು ಸಹಿಸಲಾರದೆ ಆ ಕಾಲದಲ್ಲಿ ಸೀರೆ ಮನೆಯಲ್ಲಿದ್ದ ದೇಶಭಕ್ತರು ಅನೇಕರು ದಾಡಿ ದೀಕ್ಷಿಕೊಂಡು ಬಿಟ್ಟಿದ್ದರು.

ಆದ್ದರಿಂದಲೇ, ತುಸಲ “ ವೇವಿಂಗ್ ಸೆಟ್ ” ಇಟ್ಟುಕೊಳ್ಳಲು ಅನುಮತಿಯಿತ್ತದ್ದ ನನಗೆ ಬಹು ಉತ್ಸಾಹವನನ್ನು ಒಟ್ಟುಮಾಡಿತು. ಇದೆಲ್ಲಾ ಕೊಟ್ಟು ಮೇಲೆ ಡೆಪ್ರೈಚೆ ಜೆಯಲರ್ ಒಂದು ಅಲ್ಯಾಮಿನಂ ತಟ್ಟಿಯನ್ನೂ ಒಂದು ಲೋಟವನ್ನೂ ನನಗೆ ಕೊಡುವಂತಿ ಹೇಳಿದರು. ಅವುಗಳನ್ನೂ ತೆಗೆದುಕೊಂಡೆ.

ಸೀರೆಯ ಬಾಗಿಲನ್ನು ತೆಗೆದು ಮತ್ತೆ ಹೊರಗೆ ಬಟ್ಟಿರು. ವಾಡರೊಬ್ಬನು ಹಾಸಿಗೆಯನ್ನು ಹೊತ್ತುಕೊಂಡು ಹಿಂದೆಯೇ ಬಂದನು. “ ಏನವ್ವಾ ಸಿ. ಆರ್. ಎಲ್ಲಿರುವರು ಗೊತ್ತಿದೆಯೇ ? ಅವರನ್ನು ಸೋಡಲು ಆಗುವುದೇ ? ” ಎಂದು ಕೇಳಿದೆ. “ ನೋಡಲು ಆಗದೆ ಏನು ಸಾಮಾ ? ಎಲ್ಲರೂ ಒಂದಾಗಿ ತಾನೇ ಇರುವರು ? ಯಾರನ್ನು ಬೇಕಾದರೂ ಸೋಡಬಹುದು. ಇದೇನು ಜ್ಯೇಶೇ ” ಎಂದು ಬದಲಿತ್ತನು ವಾಡರ್.

ಸೀರೆ ಮನೆಯ ಬಾಗಿಲ ಹೊರಗೆ ಒಂದು ಫಲಾರ್ಗಂಗ್ ದೂರದಲ್ಲಿಯೇ ಕಾಪುರಾಟ್ಟಿ. ಅದರ ಹತ್ತಿರ ಬಂದ ಕೆಲಡಲೆ, ಒಳಗಿನಿಂದ ಶ್ರೀ ಭಂವರಾಹ ಯ್ಯಂಗಾರ್ ಬರುತ್ತಿರುವನನ್ನು ನೋಡಿದೆ. “ ಬಸ್ಸಿ, ಬಸ್ಸಿ, ಲೊಟ್ಟಿ ತಟ್ಟಿಯನ್ನು ತೆಗೆದುಕೊಂಡಿದ್ದಾಯಿತೋ ಇಲ್ಲವೋ ” ಎಂದು ಕೇಳಿ. ಅವರು ಘಟ್ಟಿಯಾಗಿ ನಕ್ಕರು. “ ಒಳ್ಳಿಯ ಸಾಮಾತ ; ಇ ತಿಂಗಳು ಸಂತೋಷವಾಗಿಯೇ ಕಾಲಕೆಳೆಯಬಹುದು ” ಎಂದು ಕೊಂಡೆ. “ ನೀವೆಲ್ಲಿರುವಿರಿ ? ನನ್ನನ್ನು ಎಲ್ಲಿ ಇಡುವರು ? ” ಎಂದು ಕೇಳಿದೆ. ಅವರು ನನ್ನ ಕೈ ಹಿಡಿದುಕೊಂಡು ನನ್ನ ಜೊತೆಯಲ್ಲಿಯೇ ಬರುತ್ತಾ, “ ನಾವುಗಳು ಕೆಲವರು ಕಾಪುರಾಟ್ಟಿನಿನಲ್ಲಿ. ಬಾಕಿ ಎಲ್ಲರೂ ಸಿವಿಲ್ ಜೈಲಿನಲ್ಲಿ ” ಎಂದರು.

ಕಾಪುರಾಟ್ಟಿನಿಗೆ ಸುಮಾರು ೧೦೦ ಗಜ ದೂರದಲ್ಲಿ ಸಿವಿಲ್ ಜೈಲ್ ಭಾಗಿಧಿರುವುದು. ಅಲ್ಲಿಯವರಿಗೆ ಜೈಲ್ ಪಕ್ಕದಲ್ಲಿಯೇ ನಡೆದುಹೋಗಬೇಕು,

“ ಇದೇನು ಹೀಗೆ ಹೇಳುವವರು ಕೇಳುವವರಿಲ್ಲದೆ ನೀವು ನಿಮ್ಮ ವಾಟಿಗೆ ಹಿರ್ಗಾಡಿಕೊಂಡಿದ್ದಿರಲ್ಲಾ! ” ಎಂದು ನಾನು ಭೂವರಾಹಯ್ಯಂಗಾರ್ಥರನ್ನು ತೋರಿದೆ. ಅದಕ್ಕೆ ಅವರು “ ವಾರ್ಡರುಗಳಿಗೇ ನಿಮಗಿಂತ ಹೆಚ್ಚು ಆಶ್ಚರ್ಯ. ಹೀಗೆ ಬಂದೊಬಸ್ತಿಲ್ಲದೆ ಇದ್ದರೂ ಒಬ್ಬರಾದರೂ ತಪ್ಪಿಸಿಕೊಳ್ಳುವದಿಲ್ಲವಲ್ಲ ಎಂದು ಅವರು ಬಹುತ್ವ ಆಶ್ಚರ್ಯಪಡುವರು. ನಿನ್ನೆ ಒಬ್ಬ ವಾರ್ಡರು ನನ್ನನ್ನು “ ಜೈಲಿನಲ್ಲಿರುವುದು ನೀವೋ, ಇಲ್ಲಾ ನಾನೋ? ” ಎಂದು ಹಾಸ್ಯಮಾಡಿದನು. ಸನಗಿ ನಕ್ಕು ಹೊಟ್ಟಿ ಹುಸ್ತಾಯಿತು ಎಂದು ಹೇಳಿಕೊಂಡು ಪುನಃ ಗಟ್ಟಿಯಾಗಿ ನಕ್ಕುಬಿಟ್ಟಿರು.

೫. ವೋಡಲನೆಯ ದಿನ

ಸಿಲಾ ಜೈಲನೊಳಕ್ಕೆ ನುಸಿದೊಡನೆಯೇ ನನ್ನ ಕಣ್ಣ ಮುಂದೆ ಕಾಣಿಸಿದ ಶ್ವರ್ಯಗಳನ್ನೆಲ್ಲಾ ಒಂದು ನಿಮಿಷ ಎವೆಯಿಕ್ಕೆದೆ ನೋಡುತ್ತಾ ನಿಂತುಕೊಂಡೆ. ಸಾಲಾಗಿ ಚೆಕ್ಕಿದು ನಿಂತಿದ್ದ ಹುಣಿಸಿ ಮರದ ನೇರಳನಲ್ಲಿ ತಮಿಳು ನಾಡಿನ ದೊಡ್ಡ ದೊಡ್ಡ ಮುಖಂಡರುಗಳೂ, ಮಾಜಿ ಮಂತ್ರಿಗಳೂ, ಎಂ. ಎಲ್. ಸಿ. ಗಳೂ ಇನ್ನೂ ಹಲವು ಪ್ರಮುಖರುಗಳೂ ಎಲ್ಲರೂ—ಸುನೂರು ೨೦೦ ಜನ— ಸಾಲಾಗಿ ಕುಳತುಕೊಂಡಿದ್ದರು. ಒಬ್ಬಿಬ್ಬಿರ ನುಸಂದೇಹೂ ಒಂದೊಂದು ತಪ್ಪಿ, ಒಬ್ಬಿಬ್ಬಿರ ಪಕ್ಕದಲ್ಲಿ ಒಂದೊಂದು ಚೊಂಬೂ ಕಾಣಿಸಿತು. ಅನೇಕರು ಮ್ಯಾಂ ಪೇಪರ್ ಕೆಳಗೆ ಹಾಕಿಕೊಂಡು ಅದರ ಮೇಲೆ ಕುಳತುಕೊಂಡಿದ್ದರು. “ ಸರ! ಒಳ್ಳಿಯ ಸಮಯಕ್ಕೆ ಬಂದಹಾಗಾಯಿತು ” ಎಂದುಕೊಂಡು ಅವರ ಪಕ್ಕದಲ್ಲಿ ನಾನೂ ಹೋಗಿ ಕುಳತುಕೊಂಡೆ. ಪಕ್ಕದಲ್ಲಿದ್ದವರು ಕುಕಲವನ್ನು ವಿಚಾರಿಸಿದರು. ನಾನು ಸೀರೆಮನೆಯ ಉಟಿದ ವಿಚಾರವಾಗಿ ತೋರಿದೆ. ಎಕ್ಕಾಸ್ ಮತ್ತು ಬಿ ಕ್ಕಾಸ್ ನವರಿಗೆಲ್ಲಾ ಒಂದೇ ವಿಧವಾದ ಉಟಿನೆಂದೂ, ಉಟಿವು ನಮ್ಮವರ ಪ್ರೇಕ್ಷಿ ಒಬ್ಬರ ಮೇಲ್ವಿಚಾರಣೆಯಲ್ಲೇ ತಯಾರಾಗುವುದೆಂದೂ ತಿಳಿಯಬಂತು. ಪಲ್ಯ, ಹುಳಿ, ಸಾರು, ಮಜ್ಜಿಗೆ ಇವ್ವು ಉಂಟಿಂದೂ ಒಂದು ಸೌಟು ತುಪ್ಪನನ್ನು ಸಹ ಕೊಡುವರಿಂದೂ ತೋರಿದರು.

“ ಇದೇನು ಜೈಲು? ” ಎಂದು ಕೊಳ್ಳುವಂತಾಯಿತು ನನ್ನ ಮನಸ್ಸಿಗೆ! ಹೊಡಿರಿದು ಸಲದ ಅನುಭವಗಳು ಇದಕ್ಕೆ ಪ್ರತಿಯಾಗಿತ್ತು. ಮಧ್ಯಾಹ್ನ

ಹುಳಿ ಅನ್ನು. ಸಾಯಂಕಾಲ ಅನ್ನ, ಹುಳಿ, ಮಾರಣಿಯ ದಿನ ಹುಳಿಯಲ್ಲಿ ಕರಿಸಿದನ್ನು ಹೀಗೆಯೇ ಕಂಡು—ಕೆಲವು ಸಮಯ ತಿನ್ನದೆಯೂ—ಕಾಲವನ್ನು ತಳ್ಳಿದ್ದಿವೆ. ಆ ಹುಳಿ ತಾನೆ ಹೀಗಿರುತ್ತತ್ತು? ನುಧ್ವಾಹ್ಯ ಮೂಲಂಗಿ ಹುಳಿ, ಸಾಯಂಕಾಲ ಮೂಲಂಗಿ ಸೊಪ್ಪಿನ ಹುಳಿ, ಮಾರನಿಯ ದಿನವೂ ಮೂಲಂಗಿ ಹುಳಿ, ಅದಕ್ಕೂ ಮರುದಿವಸ ಮೂಲಂಗಿ ವಾಸನೆ ಹುಳಿ — ಹೀಗೆಯೇ.

“ಮೂಲಂಗಿ ವಾಸನೆ ಹುಳಿ” ಹೀಗೆ ಮಾಡುವುದೆಂದು ಕೆಲವರು ತಿಳಿದುಕೊಳ್ಳುತ್ತಾರೆ ಎಂದು ಸಬಹುದು. ಮುಖ್ಯವಾಗಿ ಪತ್ರಿಕೆಗಳಿಗೆ ಅಡಿಗೆ ವಿಚಾರವಾಗಿ ಬರೆದು ಕೊಡುವ ನಾರೀಮಣಿಗಳು ಇದನ್ನು ತಿಳಿದುಕೊಳ್ಳಬೇಕೆಂದು ಬಯಸಬಹುದು. ಅವರು ಮೂಲಂಗಿಯನ್ನು ತೋಳಿದ ತಳ್ಳೀರನ್ನು ಇಟ್ಟು ಹುಳಿ ಮಾಡಬಿಟ್ಟರೆ ಮೂಲಂಗಿ ವಾಸನೆ ಹುಳಿಯಾಗುವುದು! ಇಲ್ಲವಿದ್ದರೆ ಹುಳಿ ಕುದಿಯುತ್ತಿರು ವಾಗ ಪಕ್ಕದಲ್ಲಿ ನಿಂತುಕೊಂಡು “ಮೂಲಂಗಿ, ಮೂಲಂಗಿ” ಎಂದು ಜಪಿಸಿ ಬಿಟ್ಟು “ಇವತ್ತು ಮೂಲಂಗಿ ಹುಳಿ” ಎಂದು ಹೇಳಬಿಟ್ಟರಾಯಿತು. ತಿನ್ನ ವವರು ಮನಸ್ಸಿನಲ್ಲೇ ಮೂಲಂಗಿ ವಾಸನೆಯನ್ನು ಕಲ್ಪಿಸಿಕೊಂಡು ಉಟ್ಟ ಮಾಡುವರು.

ಈ ತರಹ ಸೀರಿವಾಸವನ್ನು ನುಭವಿಸಿ ಈಗ ಪಲ್ಲೆ, ಹುಳಿ, ನಾಟ್ಟಿಗೆ, ತುಷ್ಟಿ ಇವ್ವಾ ಇದೆಯೆಂದರೆ, “ಇದು ಜೈಲೇ? ” ಎಂಬ ನನಗೆ ತೋರುವುದರಲ್ಲಿ ಅತಿಶಯವೇನು? ಅದರೆ ಮೊಟ್ಟೆಮೊದಲು ಹೊಸದಾಗಿ ಜೈಲಿಗೆ ಬಂದವರಿಗೆ ದಾಗಿ ತೋರಿರಲಾರದು, ಅವರುಗಳಲ್ಲಿ ಕೆಲವರು ಜಪಿಯಾನ್ನಾರರು; ಕೆಲವರು ಅಧ್ಯ ಮುದುಕರು; ಕೆಲವರು ಮೇಚಿನ ಮೇಲಿಟ್ಟುಕೊಂಡು ಉಟ್ಟಮಾಡಿ ಅಭ್ಯಾಸವಿದ್ದವರು; ಒಬ್ಬಿಬ್ಬು ಉಟ್ಟವಾದೊಡನೆಯೇ ಜವಾನನ ಕೈಲಿ ಕೈ-ತೋಳಿಸಿಕೊಳ್ಳುತ್ತಿದ್ದರು!

ಪಕ್ಕದಲ್ಲಿದ್ದ ಸ್ನೇಹಿತರನ್ನು, “ಎಲ್ಲರೂ ಪಂಕ್ತಿಯಲ್ಲಿ ಕುಳಿತುಕೊಂಡೇ ಉಟ್ಟಮಾಡುತ್ತಾರೆಯೇ? ” ಎಂದು ಕೇಳಿದೆ. “ಕೆಲವರು ಉಟ್ಟವನ್ನು ತೆಗೆದುಕೊಂಡು ಹೊಗಿ ಉಟ್ಟಮಾಡುವರು. ಅವರು ಲ-ಗಂ ಜನರಿರಬಹುದು” ಎಂದರು.

ದೊಡ್ಡ ದೊಡ್ಡ ತಪ್ಪಲಿಯೂ, ಕೊಳಗದಪ್ಪಲಿಗಳಲ್ಲಿಯೂ ಉಟ್ಟ ಮನ್ನ ತಂದಿಟ್ಟಿದ್ದರು. ಅಲ್ಲಿ ಡಾಕ್ಟರ್ ಸುಬ್ಬಾರಾಯ್ ತನ್ನ ಕೈಯಲ್ಲಿ ಒಂದು ತಪ್ಪಿ ಹಿಡಿದುಕೊಂಡು ನಿಂತಿದ್ದರು. ಉಟ್ಟಿನನ್ನ ತೆಗೆದುಕೊಂಡು ಹೋಗಿ ತಿನ್ನ ವನರಲ್ಲಿ ಇವರೂ ಒಬ್ಬರು ಎಂದು ತಿಳಿದುಕೊಂಡೆ. ರಾಮು! ರಾಮು! ಹೀಗೆ ತಪ್ಪಿಯನ್ನ ಹಿಡಿದುಕೊಂಡು ಉಟ್ಟಿಕ್ಕೆ ಕಾದುಕೊಂಡು ನಿಂತುಕೊಳ್ಳುವಂತೆ ಅವರ ಹಣೆಯಲ್ಲಿ ಬರಿದ್ದೀರ್? ಅವರ ಮನೆಯಲ್ಲಿ ನಾನು ನೋಡಿದ್ದೀನೆ; ಅಂಗ್ಲ ದೊರೆಗಳಂತೆ ಮೇಚಿನ ಮೇಲೆ ಉಟ್ಟಿನಾಡುವುದೇ ಅವರ ಪದ್ಧತಿ!

ಒಡನೇ ರಾಜಾಜಿಯ ಜ್ಞಾನಕ ಬಂತು. “ರಾಜಾಜಿ ಪಂಕ್ತಿಗೆ ಉಟ್ಟಿಕ್ಕೆ ಬರುವುದುಂಟಿಂದೀ?” ಎಂದು ಕೇಳಿದೆ. “ಅದೋ ನೋಡಿ” ಎಂದು ಅವರ ಕಡೆ ಕೈತೋರಿಸಿದರು ನನ್ನ ಮಿಶ್ರರು. ಪಂಕ್ತಿಯ ನಡುವೆ ಮಧ್ಯದಲ್ಲಿ ಇರುವ ಚಾಗವೇ ತಿಳಿಯದಂತೆ ಚಿಕ್ಕದಾಗಿ ಕುಳಿತುಕೊಂಡಿದ್ದರು ರಾಜಾಜಿ! ಅವರ ಅಕ್ಕಪಕ್ಕಗಳಲ್ಲಿ ಶ್ರೀ ಗೋಪಾಲರೆಡ್ಡಿಯೂ, ಶ್ರೀ ಮುನಿಸ್ವಾಮಿಪಿಠೆಯೂ ಕುಳಿತಿದ್ದರು.

“ಯಾರಾದರೂ ಬರಲಿ, ಯಾರಾದರೂ ಬಿಡಲಿ, ರಾಜಾಜಿ ತಪ್ಪಿಗೆ ಕೊಳ್ಳುವುದಿಲ್ಲ. ಎರಡು ಹೊತ್ತು ಪಂಕ್ತಿಯಲ್ಲಿ ಕುಳಿತುಕೊಂಡೇ ಉಟ್ಟಿನಾಡುವರು” ಎಂದು ನನ್ನ ಮಿಶ್ರರು ಹೇಳಿದರು.

ಆ ಸಮಯದಲ್ಲಿ “ಹೋ! ಮೋ! ಉಷಾ! ಹಣಾ!” ಎಂದು ಏಕ ಕಾಲದಲ್ಲಿ ಶಬ್ದವು ಹೊರಡಲು, ಇದೇನೇಂದು ಆಶ್ಚರ್ಯದೊಡನೆ ತಲೆಯೆತ್ತಿ ನೋಡಿದೆ. ಹೊಣಸೇಮರದ ಕೊಂಬೆಗಳ ಮೇಲೆ ಕುಳಿತುಕೊಂಡಿದ್ದ ಕಾಗೆ ಗಳನ್ನ ದೇಶಭಕ್ತರುಗಳು ಓಡಿಸುತ್ತಿರುವರೆಂದು ತಿಳಿಯಿತು. ಉಟ್ಟಿನಾಡು ತ್ತಿರುವ ಸಮಯದಲ್ಲಿ ಕಾಗೆಗಳು ಏನಾದರೂ ಅಸಂಧಭ್ರ ನೂಡಿಬಿಡುವುಮೋ ಎಂಬ ಭಯು! ಆದ್ದರಿಂದಲೇ ನಮ್ಮ ದೇಶದ ಮುಖಿಂಡರ ವಿಚಾರವಾಗಿ, “ಎಂಜಲು ಕೈಲಿ ಕಾಗೆ ಓಡಿಸದವರು” ಎಂಬ ಗಾದಿ ಹೇಳುವದಕ್ಕೆ ಸ್ವಲ್ಪವೂ ಅಸ್ವದವಿಲ್ಲವೆಂದು ತೀವ್ರಾನಿಸಿಕೊಂಡೆ.

ಇಷ್ಟರ್ಹಳಿಗೆ ಬಡಿಸುವುದಕ್ಕಾರೆಂಬಿಸಿದರು. ೧೦-೧೧ ಇನ್ನ ಬಡಿಸಿದರು,

ಅವರು ಎಪ್ಪು ಓಡಿ ಓಡಿ ಬಂದು ಬಡಿಸಿದರೂ ಕೂಡ ಒಂದು ಮೂಲೀಯಿಂದ ಇನ್ನೊಂದು ಮೂಲೀಗೆ ಬರುವುದಕ್ಕೆ ಸ್ವಲ್ಪಹೋತ್ತು ಹಿಡಿಯುತ್ತದೆ. ಕುಳಿಕು ಕೊಂಡ ಅರ್ಥ ಫಂಟಿಗೆ ವಲ್ಲ ಬಂತು, ಸರಿ ಅದರ ಹಿಂದೆ ಒಂದರಮೇಲೀಂದ ರಂತೆ ಅನ್ನ, ಹುಳಿ, ಸಾರು, ಮಜ್ಜಿಗೆ ಎಲಾಲ್ ಬಂದುಬಿಟ್ಟಿತು. ಬಂದಿದ್ದು ಹೊರಟುಹೋದರೆ ಪುನಃ ಬರಲಾರದೆಂದುಕೊಂಡು, ಅರ್ಥ ಹುಳಿಯನ್ನಕ್ಕೆ ಸಾರು ಹಾಕಿಕೊಂಡು, ಮಜ್ಜಿಗೆಯನ್ನೂ ಅದಕ್ಕೇ ಹಾಕುವಂತೆ ಹೇಳಿದೆ. ಈ ಸಮಯದಲ್ಲಿ ಒಬ್ಬರು ಒಂದು ತವರದ ವಾತ್ತೀಯಲ್ಲಿ ಏನನ್ನೊೇ ತೆಗೆದುಕೊಂಡು ಬಂದು ‘ತುಪ್ಪ’ ಎಂದರು. ಅದರ ವಾಸನೆ ಸ್ವಲ್ಪ ಮೂಗಿಗೆ ಬಂತೋ ಇಲ್ಲವೇ, “ನನ್ನ ಭಾಗದ ತುಪ್ಪವನ್ನೂ ಬೆಂಗಳೂರಿನಲ್ಲಿರುವ ಇಟಾಲಿಯ್ ಕ್ಯೂದಿಗಳಿಗೆ ಕಳುಹಿಸಿಬಿಡಿ. ವಾವ! ಅವರು ಬೆಂಗಳೂರಿನ ಭಳಿಯಲ್ಲಿ ಬಹಳ ಶವ್ಯಪಡುತ್ತಿರುವರು” ಎಂದೆ. ಉಂಟ ಮುಗಿಸಿ ಏಳುವ ಸಮಯದಲ್ಲಿ ಉಪನ್ನಿ ತೆಗೆದುಕೊಂಡು ಒಬ್ಬರು ಓಡೋಡಿ ಬಂದರು.

“ಮಜ್ಜಿಗೆ ಅನ್ನಕ್ಕೆ ತುಪ್ಪವನ್ನೂ, ಉಂಟ ಮುಗಿದ ಮೇಲೆ ಉಪನ್ನಿ ತಂದುಹಾಕುವಿರಲ್ಲಾ?” ಎಂದು ಜಗತ್ವಾಡಲೇ ಎನ್ನಿಸಿತು. ಅದೆ ಬಡಿಸಿದವರನ್ನು ನೋಡಿ ಧೈರ್ಯವು ಕುಂದಿಹೋಯಿತು. ಅವರಲ್ಲಿ ಕೆಲವರು ಎಂ. ಎಲ್. ಸಿ. ಗಳು; ಕೆಲವರು ಎಂ. ಎಲ್. ಎ. ಗಳು; ೩೦ ಸಾವಿರ ಉಂ ಸಾವಿರ ಷೈಕ್ಷಿಗಳನ್ನು ತೆಗೆದುಕೊಂಡು ಬಂದಂಥರು. ಅದರಿಂದ ಅವರನ್ನು “ಬಡಿಸುವುದಕ್ಕೆ ಯಾತಕ್ಕೆ ಬರುವುದಿಲ್ಲ? ” ಎಂಂತು ಕೆಳವುದರಲ್ಲಿ ಪ್ರಯೋಜನವಿಲ್ಲ. ಹೋಗನಿಗೆ ಹೋದವೇಲೆ ಅವರನ್ನು ಕಳುಪಿಸಿವ ಷೈಕ್ಷಿರು ಗಳನ್ನು ಕೇಳಬೇಕು. “ಉಂಟನ್ನೂ ಶರಿಯಾಗಿ ಬಡಿಸುವುದಕ್ಕೆ ತಿಳಿಯಾದವರನ್ನೆಲ್ಲ ನಿಮ್ಮ ಪ್ರತಿಧಿಗಳಾಗಿ ಕರ್ತಿಸಿಬಿಟ್ಟಿರಲ್ಲ? ” ಎಂದು ಜನಕವಾಡಬೇಕು. ಓಗೆಂದ ಕೊಂಡು ಮಾತನಾಡಿದೇ ಇದ್ದಾಬಿಟ್ಟೆ.

ಉಂಟವಾಗುತ್ತಲೇ ಎಲ್ಲರೂ ಕೈಯಲ್ಲಿ ತಟ್ಟಿಯನ್ನೂ ಚೊಂಬನ್ನೂ ಹಿಡಿದುಕೊಂಡು ಹೊರಟಿರು. ಮುಕ್ಕಾಲು ಫಲಾಂಗ್ ದೂರದಲ್ಲಿದ್ದ ಕೊಳಕ್ಕೆ ಹೋಗಿ ಸೀರಿದವು. ಸುವಾರು ಇ ಅಡಿ ಅಗಲನ್ನೂ, ೩೦ ಅಡಿ ಆಕ್ಷಣ್ಣ ಇರುವೆ

ಕೊಳದಲ್ಲಿ ಅಂಗುಲ ನೀರಿತ್ತು. ಅದರಲ್ಲೇ ಎಲ್ಲರ ಹಾಗೆ ನಾನು ತಪ್ಪಿಯನ್ನು, ಕೈಯನ್ನು ತೊಳಿದುಕೊಂಡೆ. ಆ ಕೊಳಕು ನೀರಿನಲ್ಲಿ ಕೈ ತೊಳಿಯವುದು ಬಹು ಕಷ್ಟವಾಗಿತ್ತು. ಅದರೆ ಇಂಥಿರಲ್ಲಿ ಕುಡಿಯುವುದಕ್ಕೇ ನೀರು ನಿಕ್ಕತ್ತರಲ್ಲ.

ಎಲ್ಲರಂತೆ ರಾಜಾಜಿಯವ ಆ ಸಿಡಿಯುವ ಬಿಸಿಲಿನಲ್ಲಿ ಅಪ್ಪು ದೂರ ವ್ಯಾಡಿದುಕೊಂಡು ಬಂದು ತಪ್ಪಿಯನ್ನು ತೊಳಿದುಕೊಂಡಿದ್ದರು. ಅವರ ತಲೆಗಿಬಿಸಿಲು ಹೊಡಿಯುತ್ತಿತ್ತು. ನುನೆಯಲ್ಲಿ ಅವರ ಕುಮಾರಿ, ಕೈ ತೊಳಿಯಲು ಹಿತ್ತಲು ಕಡೆ ಹೋಗುವುದು ಕೂಡ ಶ್ರವನವೆಂದು ಅವರ ಪಕ್ಕದಲ್ಲಿ ಒಂದು ದೊಡ್ಡ ಸಿಂಗಾಣಿ ಚೇಸಿ ಇಡುತ್ತಿದ್ದುದನ್ನು ನಾನು ನೋಡಿದ್ದೇನೆ.

“ ರಾಜಾಜಿಯು ಏತಕ್ಕಾಗಿ ಇಷ್ಟು ದೂರ ತಪ್ಪಿ ತೊಳಿದುಕೊಳ್ಳಲು ಬರ ಚೇಕು? ಬಾಕಿನ ಪಕ್ಕದಲ್ಲಿಯೇ ತೊಳಿಯಕೂಡದೇ? ಯಾರಾದರೂ ನೀರು ತಂದು ಕೊಡಲಾರದೇ? ” ಎಂದು ಕೇಳಿದೆ

“ ತಂದು ಕೊಡಲಾರದೇ ಏನು? ಅವರ ಸೇವೆ ವಾಡಲು ಎಲ್ಲರೂ ಕಾದು ಕೊಂಡಿರುವರು. ಅದರೆ ಅವರು ತಾವು ಬಾಕಿನ ಹತ್ತಿರ ತೊಳಿದುಕೊಳ್ಳಲಾರಂಭಿಸಿದರೆ ಎಲ್ಲರೂ ತೊಳಿಯತೊಡಗುವರು. ಜಾಗವು ಕೊಳಕಾಗಿ ಬಿಡುವುದು ಎಂದು ಹಟ್ಟವಾಗಿ ಇಲ್ಲಿಗೇ ಬಂದು ತೊಳಿದುಕೊಂಡು ಹೋಗುವರು ” ಎಂದು ಬದಲು ಬಂತು.

೩. ಉಖಯಕುಶಲೋಪರಿ

ಸ್ವಲ್ಪ ಹೋತ್ತಿಗೆಲ್ಲಾ ಸಿವಿಲ್ ಜೈಲಿಗೆ ಹೋದೆ. ಸಿವಿಲ್ ಜೈಲ್ ಬಾಗಿಲ ಮೂಲಕ ಸ್ರವೇತ್ತಿಸಿದೊಡನೆಯೇ ಬಲಗಡೆ ಇರುವುದೇ ರಾಜಾಜಿಯ ಬಾಕಾ. ಅವರು ಅಲ್ಲಿದ್ದುದರಿಂದ ಆ ಬಾಕಿಗೆ ‘ಸಿ.ಆರ್. ಬಾಕಾ’ ಎಂದು ಹೆಸರು ಬಂದುಬಿಟ್ಟಿತ್ತು. ಬಾಕಾ ಎಂಬುವುದು ಮಧ್ಯದಲ್ಲಿ ಕಂಬಿಗಳಲ್ಲಿದೆ ಒಂದು ಉದ್ದವಾದ ರೈಲ್ವೆ ಕಂಪಾಟ್-ಮೆಂಟ್ ಮಾದರಿ ಇರುವುದು. ಅಗಲ ರೈಲ್ವೆಗಂತ ಸ್ವಲ್ಪ ಹೆಚ್ಚು. ಉದ್ದ ಒಂದು ದೊಡ್ಡ ದೈತ್ಯ ದಬ್ಬಿಯಪ್ಪು. ಕಲ್ಲಿ

కోఇటి హెంచిన మేల్చునాణి. ఈ కొలదిగళ ఒందు భాగదల్లయే రాజు జియూ ఇరువరు; అవర పక్కద భాగదల్లి శ్రీ ముసిస్వామిపిట్టి—ఇష్ట రిగూ సేరి 10 అడి చదురవుళ్ళ జాగ. ఇన్నూ ఈ బ్లూకినల్లి శ్రీ గోవాలరెడ్డి, డాక్టర్ రాజు మోదలాద హన్నెరదు జనరిద్దరు. ఇవరెల్లరూ ‘న’ క్లూస్ క్యెదిగళు. ఒబ్బొబ్బరిగూ ఒండొందు మంచె, ఒందు చిక్కె మేజు, ఒందు చిక్కె కుచ్చి, ఒందు కమోదు ఇష్టొ కోటిద్దరు.

నాను హోదాగ రాజుచి ఆగతానే ఒందిద్ద వృత్తపత్రికెయెన్ను బిచ్చి ఓదుత్తిద్దరు. నన్నున్న సోడిద కొడలే, “ ఇదేను ఆక్షర్ధి! ఈగ తానే నిన్న విషయవాగి పత్రికెయల్లి ఓదుత్తిద్దేనే. ఎదురిగే నీనే నింతిరుయెల్లా? ” ఎందరు.

నన్న విచారణ, దండనే ఇవుగళ విషయవేల్లా హేళ, “ తమ్మ దేహస్థితి హేగది? ” ఎందు కేళిది. “ ఇల్లి శ్రీ ముసిస్వామిపిట్టి యవరు ఇరువతనక నన్న దేహ సొఖ్యక్కే ఏను యోజనే? ” ఎందరు. (సేరిమనేయల్లి రాజుచియ తాయి, గాడియ్ఎ, కార్యదశి, కావలు గార ఎల్లపూ ఆగిద్దవరు శ్రీ ముసిస్వామిపిట్టి ఎందు తీఁదుబంతు.) మత్తె ముగుళ్ళగేయాందిగి, “ ఆదపే నినగే ఇల్లి బిసిలు తాన ఒహళ హేచ్చల్లినే! మేలి కల్లికోటి హెంచు ” ఎందరు. పుమపాళ్ళం గాంధి ఆక్రమదల్లి ఇదాగ కల్లికోటి హెంచిన విషయవాగి నాను ఆక్షేపిసిద్దే. అదన్న రాజుచి మరెతిరలిల్ల. నాను బిసిలిగి హెదరు వవను ఎందు అడిగడిగి హాస్య మాడువుదుంటు. అదన్నే చ్ఛువక మాడికోందు ఈగలూ హాస్య మాడివరు. అంక్కే నాను, “ననగేనూ కష్టవిల్ల. మూరు తింగళిల్ల హొరటుమోగుత్తేనే. నిఁపు తానే ఏపిల్ల, మే తింగళల్లి ఇల్లిరచీకు ” ఎంచే నాట్యయవాగి సోడిదరే రాజుచిగి 10 నష్టగళ శించే తదెయుత్తిద్ద హాగే బిసిలు తావవన్న ఈగ తడెయలాగుత్తిరలిల్ల. ఈ విషయ ననగే మోదలే గొత్తిత్తు.

ಇಷ್ಟಮೋಳಿಗೆ ಅಣ್ಣಾಮಲೆಪಿಳ್ಳಿ ಅಲ್ಲಿಗೆ ಬಂದರು. ಅವರು ಹೋದ ವರ್ಷ ತಮಿಳುನಾಡು ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿದ್ದವರು, ಸೇರಿ ಮನೆಯಲ್ಲಿಯೂ ಒಂದು ವಿಧವಾದ ಕಾರ್ಯದರ್ಶಿತ್ವವನ್ನೇ ನೂಡುತ್ತಾರೆಂದು ತಿಳಿಯಬಂತು. ರಾಜಾಜಿ ಅವರ ಹತ್ತಿರ “ಇವರು ಹೊಸದಾಗಿ ಬಂದಿರುವರು. ಒಳ್ಳಿಯ ಸ್ಥಳವನ್ನು ನೋಡಿಕೊಡಿ” ಎಂದು ಹೇಳಿದರು. “ಎಲ್ಲಾ ಬ್ಲಾಕ್‌ನಲ್ಲಿ ಈ ಕಲ್ಲಿಕೋಟಿ ಹೆಂಚೇತಾನೆ?” ಎಂದು ಕೇಳಿದೆ. “ಬ್ಲಾಕ್‌ಲ್ಲಿ ಹೆಂಚೇ; ಆದರೆ ಕ್ಷಾರಣಾಟ್‌ನಿನದೆ ‘ಬೀರ್ಸ್‌ಸ್’ ಹಾಗೇ ಇರುತ್ತದು” ಎಂದರು ಪಕ್ಕದಲ್ಲಿದ್ದ ವರೊಬ್ಬರು. ಶ್ರೀ ಅಣ್ಣಾಮಲೆಪಿಳ್ಳಿ, “ನೀವು ಕ್ಷಾರಣಾಟ್‌ನಿಗೆ ವಾತ್ರ ಹೋಗಬೇಕಿ. ಅಲ್ಲಿ ಬೇರೆ ಬೇರೆ ಕೊತಡಿ; ರಾತ್ರಿಯಲ್ಲಿ ಒಬ್ಬರನ್ನೇ ಒಳಗೆ ಸೇರಿಸಿ ಬಿಗ ಹಾಕಿಬಂದು. ಬ್ಲಾಕ್‌ನಲ್ಲಾದರೆ ಎಲ್ಲರೂ ಕೊಡಿಕೊಂಡು ಖಾಷಿಯಾಗಿರಬಹುದು” ಎಂದು ಹೇಳಿ, ತಮ್ಮ ಬ್ಲಾಕ್‌ಗೆ ಕರೆದು ಕೊಂಡು ಹೋದರು. ಅದಕ್ಕೆ ‘ಜಲಮಂಡಲ ಬ್ಲಾಕ್’ ಎಂದು ಹೇಸರಂತಿ. ಏಕೆಂದರೆ, ಸತ್ಯಾಗ್ರಹ ಕೈದಿಗಳು ಬಂದ ಹೊಸದರಲ್ಲಿ ಅಲ್ಲಿ ಜಲಮಂಡಲಗಳು ಹೆಚ್ಚುಗ್ಗೆ ಬರುತ್ತಿದ್ದವಂತೆ. ಈ ಸಮಾಜಾರ ನನಗೆ ಅಷ್ಟೇನೂ ಉತ್ಸಾಹ ವನ್ನುಂಟುಮಾಡಲಿಲ್ಲ. ಶಿದರೂ ಕಾರ್ಯದರ್ಶಿ ಕರೆಯುವರಲ್ಲಾ ಎಂದು ಹೋದೆ. ಆ ಬ್ಲಾಕ್‌ನ ರಾಜಾಜಿಯ ಬ್ಲಾಕ್‌ನಂತಹಿಯೇ ಇತ್ತು. ಅಲ್ಲಿ ಶ್ರೀ ಭಕ್ತವತ್ಸಲಂ ಇದ್ದರು. ವಾತನಾಡುತ್ತಿರುವಂತೆಯೇ ಒಂದು ವಿಷಯ ಹೊರಬಿವಿತ್ತಿ. ಚಿತ್ರಾರ್ಥಿನ ಪ್ರಮುಖ ವಕ್ತೆಲರಾದ ಶ್ರೀ ಅನಂತಶಯನನವಯ್ಯಂ ಗಾರ್ಜರೂ ಶ್ರೀ ವರದಾಚಾರ್ಯರೂ ಸಂಗೀತಗಾರರಿಂದೂ, ಆ ಬ್ಲಾಕ್‌ನಲ್ಲಿರುವವರು ಕೇಲವರು ಅವರ ಹತ್ತಿರ ಸಂಗೀತವನ್ನು ಕಲಿತುಕೊಳ್ಳುವರೆಂದೂ, ಶ್ರೀ ಭಕ್ತವತ್ಸಲಂ ಹೇಳಿದರು. “ಸಂಗೀತವನ್ನು ಕಲಿತುಕೊಳ್ಳುವವರಲ್ಲಿ ಶ್ರೀ ಅಣ್ಣಾ ಮಲ್ಲಿಪಿಳ್ಳಿಯೂ ಒಬ್ಬರು” ಎಂದು ಅವರು ಹೇಳಿದರೂ ಇಲ್ಲವೋ ನನ್ನ ಮನಸ್ಸನ್ನು ದೃಢಪಡಿಸಿಕೊಂಡೆ. “ಬಹಳ ವಂದನೆಗಳು, ಭಕ್ತವತ್ಸಲರೇ! ಒಳ್ಳಿಯ ಸಮಯಕ್ಕೇ ಎಚ್ಚರಿಕೆಯಿತ್ತಿರಿ! ನಾನು ಈ ಬ್ಲಾಕ್‌ನ ಕಡೆಯೇ ಬರುವುದಿಲ್ಲ” ಎಂದೆ. “ಅಯ್ಯಿಯ್ಯೇ! ನಿಷ್ಠೂ ಬಂದರೆ ಚೆನ್ನಾಗಿರುತ್ತದೆ ಯ್ಯಾಂದಲ್ಲವೇ ನಾನು ಹೇಳಿದ್ದು” ಎಂದರು ಭಕ್ತವತ್ಸಲಂ.

ಇವ್ವೆರೊಳಗೆ ಶ್ರೀ ಅಣ್ಣಾ ಮಲ್ಪೆಪಿಕ್ಕೆಯವರು ಬಂದು, “ನಿಮ್ಮ ಹಾಸಿಗೆ ಸಾಮಾನುಗಳನ್ನೆಲ್ಲ ಎಲ್ಲಿ ಇಟ್ಟಿರುವಿರಿ? ” ಎಂದು ಹೇಳಿದರು. “ ನಾನೇ ಹೋಗಿ ತಂದಾಬಿಡುವೆನು ” ಎಂದು ಹೇಳಿ ಅಲ್ಲಿಂದ ಹೊರಟಿ. ಅವರು ಬಿಡುಲ್ಲ; ಹಿಂದೆಯೇ ಬಂದರು. “ ಇವರಿಗೆ ಹೇಗವ್ವೆ ಜವಾಬು ಹೇಳುವುದು ” ಎಂದು ಯೋಚನೆ ಮಾಡಿಕೊಂಡು ಹೋಗಿ ನೋಡಿದರೆ, ಹುಣಿಸೇ ಮರದಿಲ್ಲ ಯಲ್ಲಿ ಹಾಕಿದ್ದ ನನ್ನ ಸಾಮಾನುಗಳೇ ಇಲ್ಲ! ವಿಚಾರಿಸಿದ್ದ ರಲ್ಲಿ ಶ್ರೀ ಭೂವರಾಹೈಯಂಗಾರ್ಥರು ಆದನ್ನ ಕ್ಷಮಿಟ್ಟಿನಿಗೆ ತಿಗೆದುಕೊಂಡು ಹೋಗಿರುವರೆಂದು ತಿಳಿಯಿತು!

ಅಂ ವರ್ಷಗಳ ಹಿಂದೆ ನೋಡಿದ ಅದೇ ಕ್ಷಮಿಟ್ಟಿನ್ ; ಅದೇ ಹುಟಿ ಸೆಯ ಮರಗಳು. ಆದರೆ ಆಗ ಹಗಲು ಕೂಡ ಕೈದಿಗಳ ಕಾಲಿಗೆ ಸರಪಟಿ ಯನ್ನ ತಗಲಿಸಿ ಕೊರಡಿಗಳಲ್ಲಿ ಕೂಡಿ ಬೀಗ ಹಾಕಿಬಿಡುತ್ತಿದ್ದರು. ಈಗಲೇ, ಸತತ್ಯಗ್ರಹ ಕೈದಿಗಳು ಅಲ್ಲಿಲ್ಲೇ ಉಲ್ಲಾಸದಿಂದ ತಿ ರು ಗಾ ಡಿ ಕೊಂಡೇ ಇರುತ್ತದ್ದರು.

ಕ್ಷಮಿಟ್ಟಿನಲ್ಲಿ ಎಲ್ಲಾ ಪ್ರತ್ಯೇಕ. ಮುಕ್ಕಾಲು ಭಾಗಕ್ಕೆ ಉಲ್ಲಾಸ ಜನರು ಬಂದುಬಿಟ್ಟಿದ್ದರು. ಎಲ್ಲೋ ಕೆಲವು ಕೊರಡಿಗಳು ನೂತ್ರ ಖಾಲಿಯಿದ್ದವು. ಅವುಗಳಲ್ಲಿ ಮೂರು ಕೊರಡಿಗಳನ್ನ ಶ್ರೀ ಭೂವರಾಹೈಯಂಗಾರ್ಥರು ನನಗಾಗಿ ರಿಸವ್ ಮಾಡಿಬಿಟ್ಟಿದ್ದರು? ಅವುಗಳಲ್ಲಿ ಯಾವುದಾದರೂ ಬಂದನ್ನ ತಿಗೆದು ಕೊಳ್ಳುವಂತೆ ಹೇಳಿದರು.

ಪ್ರಾರಂಭದಲ್ಲಿ ಸಿವಿಲ್ ಜೈಲಿನಿಂದ ಕ್ಷಮಿಟ್ಟಿನಿಗೆ ಬರಲು ಎಲ್ಲಾ ಕೈದಿಗಳೂ ಆತುರವುಳ್ಳವರಾಗಿದ್ದರಿಂದೂ, ಆದರೆ ಬರಬರುತ್ತಾ ಬಹಳ ಜನರು ಬಂದುಬಿಟ್ಟಿರಿಂದೂ, ಈಗ ಕೊರಡಿಗಳಿಗೆ ಗಿರಾಕೆ ಜಾಸ್ತಿಯೆಂದೂ ತಿಳಿಯಿತು. ಸೀಮನೆಯ ಕೊರಡಿಗಳಲ್ಲಿ ಆರಿಸಿಕೊಳ್ಳಲು ಏನಿದೆ ನಂದು ಕೇಳಬಹುದು. ಗಾಳಿಯೇ ಬರದ ಕೊರಡಿಗಳು, ಗಾಳಿ ಸಂಚಾರವಿರುವ ಕೊರಡಿಗೆ, ಬೆಳಗಿನ ಹೊತ್ತು ಬಿಸಿಲು ಕಾಯುವ ಕೊರಡಿಗಳು, ಮಧ್ಯಾಹ್ನ ಬಿಸಿಲಿನ ತಾಷನನ್ನುಂಟು ಮಾಡುವ ಕೊರಡಿಗಳು ಹಿಗೆ ಕೆಲ ವಿಧವಾಗಿರುವುವು. ಮೊದಲು ಬಂದವರು ಇದನ್ನೆಲ್ಲ ಗಮನಿಸಿ ಅರಿಸಿಕೊಂಡಿದ್ದರು; ನಾನೂ ಒಂದನ್ನು ಅರಿಸಿಕೊಂಡೀ,

ಅದು ಈ ನೇರೆ ನಂಬರ್ ಕೊಟ್ಟಿ. ನನಗೆ ಎದುರು ಸಾಲಿನಲ್ಲಿ ಶ್ರೀ ಕೆ. ಸಂತಾ ನಮ್ಮೆ, ಶ್ರೀ ಭೂವರಾಹ್ಯೇಯಂಗಾರ್, ಡಾ॥ ಶ್ರೀನಿವಾಸ್, ಜನಾಭಾ ಅಬ್ದುಲ್ ಸತ್ಯಾರ್ ಇವರೆಲ್ಲೂ ಇದ್ದರು. ಪಕ್ಕದಲ್ಲಿ ಶ್ರೀ ದಿಂಡಿಗಲ್ ಗಣೇಶ್ ಇದ್ದರು. ಕೊಂಚೆ ದೂರದಲ್ಲಿ ಶ್ರೀ ಅವಿನಾಶಿಲಿಂಗಪ್ರಾ, ಶ್ರೀ ವೇದರತ್ನಂ, ಶ್ರೀ ಕೃಷ್ಣ ಸ್ವಾಮಿ ಭಾರತಿ, ಶ್ರೀ ಹೊರಸ್ವಾಮಿ ನಾಯ್ಯ ಇವರು ಇದ್ದರು.

ಇವರನ್ನೆಲ್ಲೂ ಒಂದು ಸುತ್ತು ಮಾತನಾಡಿಸಿಬಿಟ್ಟು ಬರುವವೇಳಿಗೆ ಸಾಯಂಕಾಲವಾಗಿಬಿಟ್ಟಿತು. ‘ರಣ ರಣ’ ಎಂದು ಘಂಟೆ ಹೊಡಿಯಿತು. ಅದು ಸಂಜೆ ಉಟ್ಟದ ಘಂಟೆಯೆಂದು ತಿಳಿದುಕೊಂಡೆ. ಎಲ್ಲರೂ ಕೈಯಲ್ಲಿ ತಟ್ಟಿ ಚೊಂಬುಗಳನ್ನು ಹಿಡಿದುಕೊಂಡು ಹೊರಟಿರು ನಾನೂ ಹೊರಟಿ. ಸಂಜೆ ಉಟ್ಟಕ್ಕೆ ಮಧ್ಯಾಹ್ನ ಕುಳಿತ್ತಿದ್ದ ಜಾಗದಲ್ಲಿ ಕುಳಿತುಕೊಂಡ್ರಲಿಲ್ಲ. ಈಗ ಬಿಸಿಲಿಲ್ಲವಾದ್ದರಿಂದ ಉಟ್ಟದ ಮನೆಯ ಹತ್ತಿರವಿದ್ದ ಅಂಗಳದಲ್ಲಿ ಎಲ್ಲರೂ ಸುತ್ತುಗಟ್ಟಿ ಕುಳಿತುಕೊಂಡಿವು. ಬಡಿಸುವ ಕೆಲವನನ್ನು ವಹಿಸಿಕೊಂಡಿರುವವರಲ್ಲಿ ಕೆಲವರು ಎರಡು ಹೊತ್ತೂ ಆ ಕೆಲಸ ಮಾಡುವರು. ಕೆಲವರು ಬೆಳಗ್ಗೆ ಅಧಿನಾ ಸಾಯಂಕಾಲ ಪಾಠ್ಯ ಮಾಡುವರು. ಸಾಯಂಕಾಲ ಬಿಸಿ ದವರಲ್ಲಿ ಮಾಡಿ ಮಂತ್ರ ಶ್ರೀ ವಿ. ವಿ. ಗಿರಿಯೂ, ಸೆಂಟ್ ಲೂ ಎಂ. ಎಲ್. ಎ. ಗಳಾದ ಅವಿನಾಶಲಿಂಗಪ್ರಾ, ಶ್ರೀ ಸಂತಾನಪ್ರಾ ಇವರೂ ಕಾಣಬಂದರು. ಹೊದಲು ಹೇಳಿದ ಇಬ್ಬರೂ ಇಂಡಿಯಾ ಶಾಸನ ಸಭೆಯಲ್ಲಿ ಸಕಾರದವರೊಡನೆ ಮಾತುಗಳನ್ನು ಬಡಿಸಿ ಅಭ್ಯಾಸವಾಗಿದ್ದ ದರಿಂದಲೇ, ಇಲ್ಲಿ ಉಟ್ಟವನ್ನು ಬಡಿಸುವುದಕ್ಕೆ ಅಷ್ಟು ತಕ್ಕಿನರಾಗಿ ಕಾಣಿಸಲಿಲ್ಲ. ಶ್ರೀ ಅವಿನಾಶಲಿಂಗಪ್ರಾರವರು ಪಲ್ಲವನೆನ್ನೋ, ಚಕ್ಕಿಯನೆನ್ನೋ ತೆಗೆದುಕೊಂಡು, ಒಂದು ಸುತ್ತು ಬರುವುದರೊಳಗೆ ಅರ್ಥ ಜನ ಉಟ್ಟಮಾಡಿ ಎದ್ದು ಹೊರಟಿಹೋಗಿದ್ದರು! ಶ್ರೀ ಕೆ. ಸಂತಾನಪ್ರಾ ಗೋಧಿ ತಿಸ್ಸುವವರಿಗ್ಗೆ ರೋಟ್ಟಿ ತಂದು ಬಡಿಸಿದರು. ಅವರು ಯಾವುದೋ ಜ್ಞಾನದಲ್ಲಿ ಬಡಿಸುತ್ತಿದ್ದವರಂತೆ ಕಂಡಿದ್ದರಿಂದ ನಾನು ಮುಂಚೆಗ್ರಹಿಯಿಂದ ತಟ್ಟಿಯನ್ನು ಮೇಲಕ್ಕೆತ್ತಿಬಿಟ್ಟಿ. ಅವರ ಹೊಣಕ್ಕೆ ನಾನು ಎತ್ತಿಹಿಡಿದ ತಟ್ಟಿಯ ಒಂದು ಭಾಗಕ್ಕೆ ತಗಲಿತು. ತಟ್ಟಿಯನ್ನು ಒಂದು ಕೈಲಿ ತೆಗೆದುಕೊಂಡು ರೊಟ್ಟಿಯನ್ನು ಹೇಳಿಯೇ ಬಿಟ್ಟಿರು.

ಅಧ್ಯ ಉಟಪನಾಡುತ್ತಿರುವಾಗ ದೊಡ್ಡ ದಾಗಿ ಗಾಳಿ ಬೀಸಲಾರಂಭಿಸಿ ಬಿಟ್ಟುತ್ತು. ‘ಅಯ್ಯಾಯ್ಯೋ ! ಥೂ ಥೂ !’ ಎಂಬ ಉದ್ದಾರಗಳೊಡನೆ ಎಲ್ಲರೂ ಅವರವರ ತಟ್ಟಿಗಳನ್ನು ಕೈಲೆಶ್ತಿಕೊಂಡರು. ಅದರೆ ಆ ವೇಳೆಗೆ ಬೇಕಾದಷ್ಟು ಮಣ್ಣ, ಧೂಳೂ ತಟ್ಟಿಯೋಳಗೆ ತುಂಬಿಬಿಟ್ಟುತ್ತು!

“ ಈಗಲೇ ಹೀಗಾಯಿತಲ್ಲಾ ? ಮೇಲಾ ಇ ನಾಳಿ ಬಳಗ್ಗೆ ಬೀಸಿದರೆ ಹೇಗೆ ತಾನೆ ಆ ಮರದಡಿಯಲ್ಲಿ ಕುಳಿತು ಉಟಪನಾಡುತ್ತೇವೋ, ತಿಳಿಯಲ್ಲ ” ಎಂದರು ಒಬ್ಬ ಮಿಶ್ರರು.

“ ಭಾರತಿಯವರು ಕೇಳಗೆ ಬಿದ್ದಾಗ ಹೇಳಿದ್ದನ್ನು ಜ್ಞಾಪಿಸಿಕೊಂಡರೆ ಸರಿ ಹೋಗುವುದು ” ಎಂದೆ.

“ ಅವೇನು ಸಮಾಚಾಗ ? ” ಎಂದು ಅವರು ಕುತ್ತಾಹಲಭರಿತರಾಗಿ ಕೇಳಿದರು.

ಭಾರತಿಯವರು ಒಂದು ದಿನ ರೈಲ್ವೇ ಸ್ಟೇಷನ್‌ನಿಗೆ ರೈಲು ಹತ್ತುವುದಕ್ಕಾಗಿ ಬಂದರು. ಹಿಂನೆಯೇ ಮಿಶ್ರರೂ ಕೆಲವರು ಬಂದಿದ್ದರು. ರೈಲು ಹತ್ತುವುದಕ್ಕೆ ಹೋದಾಗ ಭಾರತಿಯವರಿಗೆ ಕಾಲು ತಪ್ಪಿತು. ಕೇಳಗೆ ಬಿದ್ದ ಬಿಟ್ಟುರು. ಮಿಶ್ರರು ತಕ್ಕಣ ಹೋಗಿ ಅವರನ್ನು ಮೇಲಕ್ಕೆತ್ತಲೆಶ್ತಿಸಿದರು. ಅದಕ್ಕೆ ಭಾರತಿಯವರು, “ ಬೇಡ ! ನನ್ನನ್ನು ಮೇಲಿತ್ತೆಬೇಡಿ ! ಈ ಪುಣಿ ಭಾರತ ಭೂಮಿಯ ಮಣಿನಲ್ಲಿ ಇನ್ನೂ ಸ್ವಲ್ಪ ಹೋತ್ತು ಬಿದ್ದಿರುವೆನು ; ನನ್ನನ್ನು ಹೇತ್ತು ಸಾಕಿದ ಭೂಮಿ ! ಹಿಂಬಾ ಬೇಡಿದ ಭಾನ್ನು ” ಎಂದು ಹೇಳಿ ಹಾಗೆಯೇ ಬಿದ್ದಿದ್ದರು. ಮಿಶ್ರರು “ ವಾಸ್ತವವೇ . ಆದೆ ಈಗ ರೈಲು ನಿಮ್ಮನ್ನು ಕಾಯದೆ ಹೊರಟು ಹೋಗುವುದಲ್ಲಾ ! ಈ ಪರಿಶುದ್ಧ ಭೂಮಿಯಲ್ಲಿ ಬಿದ್ದ ಹೊರಳುವುದನ್ನು ಇನ್ನೊಂದು ಸಮಯದಲ್ಲಿ ಸಾವಕಾಶವಾಗಿ ಮಾಡಬಹುದಲ್ಲಾ ” ಎಂದು ಹೇಳಿ ಅವರನ್ನು ಬಲಾತ್ಮಾರವಾಗಿ ರೈಲು ಹತ್ತಿಸಿದರಂತೆ.

ಈ ಸಮಾಚಾರವನ್ನು ನಾನು ಹೇಳಿ, “ ಅಂತಹ ದೇಶಭಕ್ತರು ಹುಟ್ಟಿದ ತಮಿಳುನಾಡಿನಲ್ಲೇ ನಾವೂ ಹುಟ್ಟಿನುವೆನು ; ದೇಶಭಕ್ತಿ ಖಕ್ಕು ಹರಿದಿದ್ದರಿಂದ

ತಾನೇ ಸೇರಿಮನೆಗೂ ಬಂದಿರುವೆನ್ನ? ಮತ್ತೆ ಈ ಪುಣ್ಯ ಭಾವಿಯ ಮಣಿನ್ನು ಸ್ವಲ್ಪ ತಿನ್ನಲು ಏಕೆ ಹಿಂಜರಿಯಬೇಕು? ” ಎಂದು ಕೇಳಿದೆ.

ಉಂಟವಾದನಂತರ ರಾಜಾಜಿಯ ಹತ್ತಿರ ಪುನಃ ಹೋದೆ. “ಕ್ಷಾರ್ಥ ಟ್ಯಾನಿನಲ್ಲಿ ಜಾಗ ಮಾಡಿಕೊಂಡ; ಬಹಳ ಸುಖವಾಗಿನೆ” ಎಂದೆ. “ಬಿಂಗಿನ ಹೊತ್ತು ವಾಲ್ಯುಕಿ ರಾಮಾಯಣವನ್ನೊಮ್ಮೆ ಬಂದುಬಿಡು” ಎಂದರು. ಮತ್ತೆ ನನ್ನ ದೇಹಾರೋಗ್ಯದ ವಿಚಾರವಾಗಿ ಪ್ರಶ್ನಿಸಿದರು. “ಅಸ್ತುಮಾ ತೊಂದರೆ ಬಹಳವಾಗಿತ್ತು ಎಂದು ಕೇಳಿದೆ; ಈಗ ಹೇಗಿದೆ?” ಎಂದರು.

“ ದೇವರ ಕೃಷ್ಣ, ಸ್ವಲ್ಪ ಕಡಿಮೆಯಾಗಿದೆ. ಅದರೆ ರಾತ್ರಿ ವೇళೆ ದಾಂಡ ವಾದರೆ ಕುಡಿಯಲು ಸ್ವಲ್ಪ ಬಿಸಿನಿರು ಬೇಕಾಗುತ್ತದೆ; ತಣ್ಣೀರು ಕುಡಿದರೆ ಕೆಮ್ಮುಲು ಹಚ್ಚಾಗಿಬಿಡುತ್ತದೆ. ಕೈಯಲ್ಲಿ ಒಂದು ‘ಧರ್ಮಾಶಾಫಾಸ್ತ’ ತಂದಿದ್ದೆ. ಅದನ್ನು ಕೊಡುವೆಡಿಲ್ಲವೆಂದು ಜ್ಯೇಲು ಅಧಿಕಾರಿಗಳು ತೆಗೆದಿಟ್ಟು ಕೊಂಡುಬಿಟ್ಟರು. ಅದನ್ನು ಕೊಡುವೆದರಿಂದ ಇವರಿಗಾಗುವ ನಷ್ಟವೇನೋ ತಿಳಿಯಲಿಲ್ಲ” ಎಂದು ಹೇಳಿಕೊಂಡೆ.

“ ಜ್ಯೇಲನೋಳಕ್ಕೆ ಬಂದಮೇಲೆ ನ್ಯಾಯಾನ್ಯಾಯವನ್ನು ವಿಮುಕ್ತಿಸಲು ಸಾಧ್ಯವೇ? ತುಪ್ಪವನ್ನು ಕೊಡಬಹುದು; ಅದರೆ ಕೊಬ್ಬರಿಯೆಣ್ಣೆ ಯನ್ನು ಕೊಡಲಾರೆವೆನ್ನು ತಾರೆ! ಮೈಗೆ ಸೋಪಾ ತೆಗೆದುಕೊಳ್ಳಬಹುದು; ಅದರೆ ಬಟ್ಟಿಗೆ ಕೊಡದು! ಹೀಗೆಯೇ ಎಷ್ಟೋ ಅರ್ಥವಿಲ್ಲದ ವಿವರಗಳು ” ಎಂದು ಹೇಳಿ, “ ನನ್ನ ಹತ್ತಿರ ಒಂದು ಫಾಲಾಸ್ತ ಇದೆ. ಅದು ನನಗೆ ಬೇಕಾಗಿಲ್ಲ. ನಿನು ತೆಗೆದುಕೊಂಡು ಹೋಗು ಬಿಸಿನಿರು ಕೂಡ ಸಿದ್ಧವಾಗಿದೆ ” ಎಂದು ಹೇಳಿಕೊಟ್ಟರು. ನಾನು, “ ಬೇಡ ; ಹೇಗಾದರೂ ಆಗುತ್ತದೆ ” ಎಂದು ಹೇಳಿದರೂ ಕೇಳಲಿಲ್ಲ.

ಅಂದಿನಿಂದ ಪ್ರತಿದಿನವೂ ಬೆಳಿಗ್ಗೆ ಫಾಲಾಸ್ತನ್ನು ರಾಜಾಜಿಯ ಬ್ರಾಹ್ಮಕಿನಲ್ಲಿ ಇಟ್ಟಬಿಡುತ್ತದೆ. ಸಾಯಂಕಾಲದ ಹೋತ್ತಿಗೆ ಅದರಲ್ಲಿ ಬಿಸಿನಿರು ತುಂಬಿ ಸಿದ್ಧವಾಗಿರುತ್ತು. ರಾತ್ರಿ ಉಂಟವಾದನಂತರ ಅದನ್ನು ತಂದುಕೊಳ್ಳುತ್ತಿದ್ದೆ.

ಒಂದೊಂದು ದಿನ ಆಕಸ್ಯಾತ್ ಫಾಲಾ ಸ್ಪೃನ್ಸ್ ಮರೀತುಬಿಟ್ಟರೆ, ಫಾಲಾ ಸ್ಪೇ ನನ್ನನ್ನು ಹುಡಿಕಿಕೊಂಡು ಬಂದುಬಿಡುತ್ತಿತ್ತು! ರಾಜಾಜಿಯಾಗಲೀ, ಮುನಿಸ್ಪಾಮಿಬಿಟ್ಟಿಯಾಗಲೀ, ಅದನ್ನು ಯಾರ ಕೈಲಾದರೂ ಕೊಟ್ಟು ಕಳುಹಿಸಿಬಿಡುತ್ತಿದ್ದರು!

೮. ರಾಜಾಜಿಯವರೂ, ರಾಮಾಯಣವೂ

ಮಾರನೇ ಬೆಳಗ್ಗೆ ಸ್ಪೃಲ್ ಕುಶಾಹಲದಿಂದಲೇ ಎಚ್ಚಿತ್ತೆ. “ ಎಂಟು ಘಂಟೆಗೆ ವಾಲ್ಯುಕಿ ರಾಮಾಯಣವನ್ನು ಕೇಳಲು ಹೋಗಬೇಕು ” ಎಂಬುದೇ ಈ ಕುಶಾಹಲಕ್ಕೆ ಕಾರಣ. ಮೊದಲನೇ ದಿನ ಅಂತಹ ಆತುರವಿದ್ದಿದ್ದ ಆಕ್ಷರ್ಯವೇನೂ ಇಲ್ಲ. ಅದರೆ ಪ್ರತಿಯೊಂದು ದಿನವೂ ಅದೇ ಆತುರ! ಆ ದಿನ ಗಳ ನಂತರ ಬಿಡುಗಡೆಯಾದ ಬೆಳಗ್ಗೆ ಸಹ, “ ಇವತ್ತೂ ಇಂದ್ರಜಿತು ಪ್ರಕರಣ ! ಕೇಳಬಿಟ್ಟು ಹೋಗೋಣ ” ಎಂಬಂತಿತ್ತು.

ಇದನ್ನು ನೆನೆದಾಗಲೆಲ್ಲಾ ನನಗೊಂದು ವಿಧವಾದ ಆಶ್ಚರ್ಯವಾಗುತ್ತದೆ. ಎಷ್ಟೋ ಸಾವಿರ ನಷ್ಟಗಳ ಹಿಂದೆ ಮಾನವವರ್ಗವು ನಾಗರಿಕತೆಯಲ್ಲಿ ಶೀರ್ಷೀಭಾಗಿದ್ದಂತಹ ಕಾಲದಲ್ಲಿ, ಕಾಡಿನಲ್ಲಿ ವಾಸಿಸುತ್ತಿದ್ದ ಖುಷಿಯೋವನ್ನು ರಚಿಸಿದ ಕಾವ್ಯ, ಅದು. ಅದನ್ನು ನೂರಾರು ಸಲ ಕೇಳಿದ್ದಾಯಿತು; ನೂರಾರು ಸಲ ಓದಿದ್ದಾಯಿತು. ಅದರೂ ಅದು ಇವತ್ತಿಗೂ ರಸಭರಿತವಾದ ಗ್ರಂಥವೇ ಆಗಿದೆ! ಓದಲು ಉತ್ಸಾಹವಾಗುತ್ತಿದೆ! ಇದೆಂತಹ ಅವೋಷವಾದ ಕಥೆ! ಎಂತಹ ಅದ್ಭುತ ಕಾವ್ಯ!

ರಾಮಾಯಣದ ಮಹಿಮೆ ಹಾಗಿರಲಿ. ಸರೆಯಲ್ಲಿ ರಾಜಾಜಿಯವರೊಂದಿಗೆ ಕಳೆತು ಅದನ್ನು ಓದಿ ಅನುಭವಿಸಿದ ಅನುಪಮ ಆನಂದವೇ ಬೇರೆ.

ಮಿಶ್ರರಾದ ಟಿ. ಕೆ. ಸಿ. ಯವರು ಆಗಾಗ ಹೇಳುವರು—“ ರಾಮಾಯಣವನ್ನು ಓದಲು ಮೊದಲುಮಾಡಿದೆನೆಂದರೆ, ರಾಮನೆಂಬ ಹೆಸರು ಬಂದೊಡನೆಯೇ ರಾಜಾಜಿಯವರ ಮೂರ್ತಿಯು ಕಣ್ಣಿ ದುರಿನಲ್ಲಿ ನಿಲ್ಲಿವುದು ಇಂದು.

ಹೀಗಿರುವಲ್ಲಿ ರಾಜಾಜಿಯವರೇ ರಾಮಾಯಣವನ್ನೂ ಓದಿ, ಅರ್ಥವನ್ನೂ ಹೇಳುವುದೆಂದರೆ, ಅದನ್ನು ಕೇಳಲು ತಿರುಚನಾಪಳ್ಳಿಯ ಶ್ರೀವುನೇಗ್ರೀ ಸಕೆ,

ಅಂಡವಾನಿಗೆ ಕೂಡ ಹೋಗಬಹುದಲ್ಲ! ಸಾಧಾರಣವಾಗಿ ಯಾವ ಕಳಿಯನ್ನೂ ಏಕಾಂತದಲ್ಲಿ ಅನಾಭವಿಸುವುದಕ್ಕೆಂತ ನಾಲ್ಕು ಜವರೊಡಿಸಿದ್ದು ಸವಿದರೆಹೆಚ್ಚು ಅನಂದವಾಗಬಹುದ್ದಿದೆ. ಸಂಗೀತವನ್ನು ರೇಡಿಯೋ ಮೂಲಕ ಕೇಳುತ್ತೀವೆ. ಆದರೆ ಸಭೆಯಲ್ಲಿ ಕುಳಿತು, “ಶಹಬ್ಬಸ್” ಎಂದು ಪಕ್ಕದಲ್ಲಿರುವವನ ಕೊಡಿಯ ಮೇಲೆ ತಟ್ಟಿ, ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅನಂದವಟ್ಟಿಂತಿರುವುದೇ? ಚಿತ್ರಕಲೆ ಮತ್ತು ಶಿಲ್ಪಕಲೆಗಳೂ ಇದೇ ತರಹವೇ. ಕಳಿಯಾವುದೇ ಇರಲಿ ನಾಲ್ಕು ಜವರೊಡನೆ ಕಳಿತು ಅನುಭವಿಸುವುದರೆ ಸ್ವಾರಸ್ಯ ಜಾಸ್ತಿಯೇ. ಒಬ್ಬರೆಂದರೆ ಎರಡೇ ಕಣ್ಣಗಳು. ನಾಲ್ಕುರೆಂದರೆ ಒಬ್ಬೊಬ್ಬರೂ ಎಂಟು ಕಣ್ಣಗಳಿಂದ ಸೋಡೆಬಹುದಲ್ಲವೇ?

ಈ ರೀತಿಯ ಗುಂಪೊಂದು ಕವಿತಾನುಭವಕ್ಕೆ ಅತ್ಯಾನಶ್ಯಕ. “ಆಹಾ! ಇಲ್ಲಿ ಕವಯು ಎಷ್ಟು ಚೆನ್ನಾಗಿ ಹೇಳಿರುತ್ತಾನೆ!” ಎಂದು ನಾಲ್ಕುರೊಡನೆಹೇಳಿದರಲ್ಲಿ ಉಂಟಾಗುವಂತಹ ಪೂರ್ಣ ಸಂತೋಷವು ಒಬ್ಬಗೇ ಓದಿಕೊಳ್ಳುವುದರಲ್ಲಿಲ್ಲ.

ತಿರುಜನಾವಳ್ಳಿ ಸೇರಿಯಲ್ಲಿನ ಈ ನಿಬಂಧನೆಯು (ನಾಲ್ಕುರನ್ನು ಒಟ್ಟಿಗಿರಿಸುವುದು) ರಾಮಾಯಣ ಪಠನಕ್ಕೆ ಬಹಳ ಸಹಾಯವಾಗಿತ್ತು. ಸಾಧಾರಣವಾಗಿ ಹದಿನ್ಯೆದು ಜನ ಹಾಜರಿರುತ್ತಿದ್ದರು. ಇದರಲ್ಲಿ ಶ್ರೀಗಳಾದ ಎ. ಎಸ್. ವರದಾಚಾರಿ, ಕೆ. ಸಂತಾನಪ್ರಸಾದ, ಮಲ್ಲಿಕಾಚುರು ಸಂಸ್ಕೃತದಲ್ಲಿ ಒಳ್ಳಿಯ ಪರಿಶ್ರಮವುಳ್ಳವರು. “ಪಂಡಿತರು” ಎಂದೇ ಹೇಳಬಹುದು. ಇನ್ನು ಹಲವರು ಸ್ವಲ್ಪ ಅರಿತವರು. ಶ್ರೀಗಳಾದ ವೇದರತ್ನಂ, ಕೃಷ್ಣಸ್ವಾಮಿ ಭಾರತ, ಪಿ. ರಾಮ ರೆಡ್ಡಿಯುಂತಹವರು ಕೆಲವರು ಸಂಸ್ಕೃತವನ್ನೇ ಅರಿಯದವರು. ಆದರೆ ಅವರೂ ಸಹ ಅಂತಹವರಷ್ಟೇ ಅನಂದವನ್ನನುಭವಿಸಿದರು. ಇದಕ್ಕೆ ಕಾರಣ, ಇಂಥವರೂ ಉಂಟಿಂಬಾದನ್ನು ಗಮನದಲ್ಲಿಟ್ಟು ರಾಮಾಯಣವನ್ನೊಂದಿದ ರಾಜಾಜಿಯವರೇ.

ನಾನು ಹೋಡಾಗ ರಾಮಾಯಣದಲ್ಲಿ ಶ್ರೀರಾಮನು ವನವಾಸಕ್ಕೆ ಹೋರಟಿಸುಯು. ಮೊದಲು ಕೆಲವು ದಿನಗಳು ರಾಜಾಜಿಯವರೇ ಸಂಸ್ಕೃತ ಶಿಲ್ಪೀಕ

ಗಳನ್ನೂ ಓದಿ ಅರ್ಥವನ್ನೂ ಹೇಳುತ್ತಿದ್ದರು. ಮಿಕ್ಕವರು ಪುಸ್ತಕವನ್ನಿಂದು ಟೆಪ್ಪಣಿಯನ್ನು ನೋಡುವರು. ನಡುನಡುವೆ ಅರ್ಥದ ಅರ್ಥವಾ ಕಥಾ ವಸ್ತುವಿನ ವಿಷಯವಾಗಿ ತರ್ಕಾರಿಗಳು ನಡೆಯುವವು. ಕುತರ್ಕಾರಿಗಳೂ ನಡೆದ್ದುಂಟು.

ಪರನ ಸಾಧಾರಣವಾಗಿ ಎರಡು ಘಂಟೆಗಳ ಕಾಲ ನಡೆಯುವದು. ಇದು ರಾಜಾಜಿಯವರಿಗೆ ಶ್ರಮಕರವೆಂದು ತಿಳಿಯಬಂತು. ಶ್ರೀ ಮುನಿಸ್ವಾಮಿ ಪಿಠೀಯವರಿಗೆ ಯೋಚನೆಗಿಟ್ಟಿತು. “ರಾಜಾಜಿಯವರು ತಮಗೆ ಬಹಳ ಶ್ರಮವನ್ನಿಂಟು ಮಾಡಿಕೊಳ್ಳುತ್ತಾರೆ”ಂದು ಆಗಾಗ ಹೇಳಬಂತು. ರಾಜಾಜಿಯವರಿಗೆ ಒಂದುದಿನ ಗಂಟೆಲೆನ ಬಾಧೆ ಬಲವಾಗಿತ್ತು. ಆ ದಿನ ಅವರಿಗೆ ಓದಲಾಗಲಿಲ್ಲ. ಅವರ ಬದಲು ಶ್ರೀ ಎ. ಎಸ್. ವರದಾಚಾರಿಯರು ಓದಿದರು. ಸಾಯಂ ಕಾಲದಲ್ಲಿ ನಾನು ರಾಜಾಜಿಯವರೊಂದಿಗೆ, “ವರದಾಚಾರಿಯವರು ಬಹಳ ಜೀನ್ಸುಗಿ ಓದುತ್ತಾರೆ. ಧ್ವನಿಯೂ ಇಂವಾಗಿದೆ ದಿನವೂ ಅವರೇ ಓದಬಹುದಲ್ಲ?” ಎಂದೆ. ಅವರೂ, ‘ಸರಿ’ ಎಂಹೊಸ್ತುಬಿಟ್ಟಿರು. ಶ್ರೀ ಮುನಿಸ್ವಾಮಿ ಪಿಠೀಯವರು “ಬಹಳ ಒಳ್ಳಿಯ ಕೆಲಸ ಮಾಡಿದಿರಿ” ಎಂದರು.

ಮಾರನೇ ದಿನದಿಂದ ಶ್ರೀ ಎ. ಎಸ್. ವರದಾಚಾರಿಯವರು ಓದಿದರು. ಇದು ಬಹಳ ಅನುಕೂಲವಾಯಿತು. ಏಕೆಂದರೆ, ಸಂಸ್ಕೃತವನ್ನಿರಿಯದವರಿಗೆ ವಿವರಿಸಿ ಹೇಳಲು ರೂ ಜೊಜಿಯ ನರಿಗ ಸಮಯ ದೊರಕಿದಂತಾಯಿತು. ‘ಪಂಡಿತ’ರ ತರ್ಕಾರಿತರ್ಕಾರಿಗಳ ತೀರ್ಮಾನವೂ ಸ್ಲಾಘನಾಯಿತು. ಇಷ್ಟೇ ಇಲ್ಲದೆ ಅವರ ಯಾಸ್ಯವೂರಿತ ಚತುರೋಕ್ತಿಗಳು ಹೆಚ್ಚು ಪ್ರಕಾಶಕ್ಕೆ ಬರಲು ಆಸಕಾಶವುಂಟಾಯಿತು.

ರಾಜಾಜಿಯವರ ಸರಸ ಸ್ವಭಾವವನ್ನು ಎತ್ತಿ ತೋರಿಸುವಂತಹ ಸಂದರ್ಭ ಗಳಿರಡನ್ನು ಇಲ್ಲಿ ಕೊಡುತ್ತೇನೆ—

೧. ಶ್ರೀ ಅನಂತಶಯನರ್ “ಅಯ್ಯಂಗಾರ್” ದೊಡ್ಡ ಪಂಡಿತರು. ಬಹಳ ಓದಿದವರು. ಆದರೆ ಮಾತಿಗೆ ಮೊದಲು ಮಾಡಿದರೆಂದರೆ ಮಾತ್ರ ನಿಲ್ಲಿಸಲು ಅನರಿಂದಾಗಿದು. “ರಾಮಾನುಜ ಭಾಷ್ಯದಲ್ಲಿ ಹೇಳಲ್ಪಟ್ಟಿದೆ” ಎಂದು ಅರಂಭಿಸಿ ಹಿಟ್ಟಿರನ “ಮೈ ಕ್ಷಾಂಫಾ” ನರಿಗೂ ಒಂದುಬಿಡುವರು. ಒಂದು

ದಿನ “ಶತ್ರುಷ್ಯಾನಿಗೆ ಶತ್ರುಷ್ಯಾನೆಂದು ಹೆಸರೀಕೆ ಬಂತು? ಅವನು ಶತ್ರುವನ್ನೊಬ್ಬನೆನ್ನಾದರೂ ಜಯಿಸಲಿಲ್ಲವಲ್ಲ” ಎಂದು ಪ್ರಶ್ನೆ ಹುಟ್ಟಿತು. “ಶತ್ರು ಎಂದರೆ ಹೊರಗಿನ ಶತ್ರು ಮಾತ್ರವೇ? ಒಳಗಿನ ಶತ್ರುಗಳನ್ನು ಜಯಿಸಿದವನವನ್ನು, ಮಹಾಜ್ಞಾನಿ” ಎಂದರು ಶ್ರೀ ವರದಾಚಾರಿಯವರು. ಇದಕ್ಕೆ ಅನೇಕರು ಸಮೃತಿಸಲಿಲ್ಲ. “ಒಳಗಿನ ಶತ್ರುಗಳನ್ನು ಜಯಿಸಿದಂಥವನಾಡರೆ ಗೂಸಿಯ (ಮಂಧರೀ) ಮೇಲೀಕವನು ಉರಿದುಬ್ಬಿದ್ದು?” ಎಂದು ತರ್ಕಕ್ಕೆ ಆರಂಭಿಸಿದರು. ಆಗ ಶ್ರೀ ಅನಂತಶಯನವಾರವರು, “ಅರ್ಥವಿಲ್ಲದ ಹೆಸರುಗಳನ್ನಿಂದುವುದು” ಎಂಬುದನ್ನು ಕೂರಿತು ಮಾತನಾಡಲುಪಕ್ರಮಿಸಿದರು. ನಿಲ್ಲಿಸುವಂತೆಯೇ ತೋರಲಿಲ್ಲ. ಆಗ ರಾಜಾಜಿಯವರು, “ಅರ್ಥವಿಲ್ಲದೆ ಹೆಸರಿಡುವುದು ಎಂಬುದಕ್ಕೆ ಒಂದು ಉವಾಹರಕ್ತಿ—ಹಾವನ್ನು ಕಂಡು ಅತಿ ಭಯಪಟ್ಟು ಹತ್ತು ಮೈಲಿಗಳ ದೂರ ಓಡುವವನಿಗೆ ಅನಂತಶಯನವಾರ ಎಂದು ಹೆಸರಿಡುವುದು” ಎಂದರು. ಅದಕ್ಕೆ ಹಿಂದಿನ ದಿನ ತಾನೆ ಜ್ಯೇಷ್ಠಿನಲ್ಲಿ ಹಾವೇಂದು ಬಂದಿತ್ತು. ಅದರಿಂದ ರಾಜಾಜಿಯವರ ಮಾತನ್ನು ಕೇಳಿದೊಡನೆಯೇ ಎಲ್ಲಿರೂ ಒಂದಾಗಿ ನಗಲಾರಂಭಿಸಿದರು. ಅವಶ್ಯ ರಾಮಾಯಣವನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು.

“ ಚಿತ್ರಕೂಟದಲ್ಲಿ ಭರತನು ರಾಮನನ್ನು ಒರುವಂತೆ ಬಹಳ ಒತ್ತಾಯಪಡಿಸುತ್ತಾನೆ. ಆದರೆ ರಾಮನು ಒಪ್ಪುವುದಿಲ್ಲ. “ರಾಮನಿಗೀಕೆ ಇನ್ನು ಹಟ್ಟಿ? ಶಿವನೇ ಎಂದು ಭರತನೊಡನೆ ಹೋಗಿದ್ದರೆ ಎಷ್ಟು ಕಷ್ಟಗಳು ಕಪ್ಪುತ್ತಿದ್ದವು!” ಎಂದೊಬ್ಬರು ಪರಿತಾಪಪಟ್ಟಿರು.

“ ಅದಕ್ಕೇನು ಮಾಡುವುದು? ಸೀತೆಯ ವಿಧಿ ” ಎಂದು ಇನ್ನೊಬ್ಬರು ಹೇಳಿದರು.

“ ರಾವಣನ ತಲೆಗಳ ವಿಧಿ ಎನ್ನಿ ” ಎಂದು ರಾಜಾಜಿಯವರು ಒಡನೆಯೇ ತಿದ್ದಿದರು.

ಇದನ್ನು ಹಿಗೆಯುವಾಗಲೇ ನನಗೆ ನಗು ಬರುತ್ತೆ! ಎಂದಮೇಲೆ ಎಲ್ಲರೂ ಸೇರಿ ಎಷ್ಟು ಜೋರಾಗಿ ನಕ್ಕಿರಬಹುದು ಎಂಬುದನ್ನು ವಾಚಕರೇ ಉಂಟಿಸಿ ಕೊಳ್ಳಬಹುದು.

೯. ಪ್ರಕಾಶಂತರೋ ವಿದ್ಯುಚ್ಛಕ್ತಿಯ್ತು

ತಿರುಜನಾಪ್ಲಿಯ ಸರೀಯಲ್ಲಿನ ದೃಷ್ಟಿಗಳು ಹುಲವು ಹಮೆಯೇ ನನ್ನ ಮನಸ್ಸಿನಲ್ಲಿ ನೆಲೆಸಿವೆ:

ಕ್ವಾರ್ಟ್‌ಟೈನಿನಲ್ಲಿ ನಾವಿದ್ದ ಭಾಗಕ್ಕೆ ಉತ್ತರದಲ್ಲಿ ಮನೋಹರವಾದ ದೃಷ್ಟಿಪೊಂದನ್ನು ಬೆಳಗೆ ಎಂಟು ಫಂಟಿಗೆ ಕಾಣಬಹುದು. “ಮುಣಿಸಿಯ ಮರವೇ ಜೈಲಿನ ಹೆಗ್ಗಿರುತ್ತು” ಎಂಬ ನಾಣ್ಯಾಡಿಗೆ ವಿರೋಧವಾಗಿ ಅಲ್ಲೆಂದು ಬೇವಿನ ಮರಗಳವೆ. ಈ ಮರಗಳ ಸೇರಳನಲ್ಲಿ ಹಾಸಿದ ಚಾನೆಯು ಮೇಲೆ ಸುಮಾರು ಹತ್ತು-ಹದಿನ್ಯೇಒಂದು ಜನ ಕುಳಿತುಕೊಂಡು ನೂಲುವರು. ಒಬ್ಬರು ಯಾವುದೋಒಂದು ಹಳೆಯಪ್ಪಸ್ತಕವನ್ನಿಂದು ಕೊಂಡು ಪುರಾಣದಂತೆ ರಾಗವಾಗಿ ಓದುವರು. ಈ ಕೂಟದಲ್ಲಿ ಆಗ್ರಾಸನವನ್ನು ವಹಿಸಿದ್ದವರು ಆಂಧ್ರ ಕೇಸರಿ ಪಿ. ಪ್ರಕಾಶಂಗಾರು. ರಾಮಾಯಣವನ್ನು ಓದಿದವರು ಅನ್ತಂ ಪುರದ ಶ್ರೀ ವೆಂಕಟರಾಮಾಚಾರ್ಯ ಎಂಬುವರು. ಆ ಪುಸ್ತಕ ಪೋತನ ಕವಿಯೆ ತೆಲುಗು ಭಾರತ.

ಈ ಗುಂಪಿನಲ್ಲಿ ಶ್ರೀ ಪ್ರಕಾಶಂರವರನ್ನು ನೋಡಲು ಸಂತೋಷವಾಗು ಶೀತ್ತು. ಜೈಲು ವಾಸವನ್ನುವರು ಸಂತೋಷವಾಗಿಯೇ ಅನುಭವಿಸುವರುತ್ತೇ ಕಾಣುವರು. ಆದರೆ ಮಧ್ಯಾಹ್ನ ಎರಡು ಫಂಟಿ ಸುಮಾರಿನಲ್ಲಿ ಅವರ ಕೊಣೆಯಲ್ಲಿ ಅವರನ್ನು ಕಂಡಂಡೇ ಆದರೆ ಕಣ್ಣಾಗಳಲ್ಲಿ ನೀರು ಬರದೆ ಇರದು. ಆವರ ಮೈ ಬೆವರು ಕೊಡಿ ಹರಿಯುತ್ತಿರುವುದು. ಚೋಣಿನಲ್ಲಿ ಕೂಡಿದ ಸಿದ್ಧಹಂತೆ ಚಡವಡಿಸುವರು. ಬಿಸಿಲಿನ ತಾವನನ್ನು ತಾಳಿಭಾರದೆ, “ಕೇವ, ಕೇವಾ!” ಎಂದು ಕೆಮ್ಮುವರು. ಮಾಚಿ ತಿಂಗಳಲ್ಲೇ ಬೇಸಿಗೆ ಆರಂಭವಾಗಿಬಿಟ್ಟಿಂಥು ಪದೇ ಪದೇ ಹೇಳುವರು. ಏಪ್ರೆಲ್, ಮೇ ತಿಂಗಳಿಗಳಲ್ಲಿ ಬಹಳ ಕವ. ಪಟ್ಟಿರಬೇಕು.

ಶ್ರೀಯುತ ಪ್ರಕಾಶಂರವರಿಗೆ ವಯಸ್ಸು ಇಗ: ಗ್ರಂಥಾಲ್ಯಾ ಅವರು ವಕೀಲ ವೃತ್ತಿಯನ್ನು ಕೈ ಬಿಟ್ಟುಗ ಐದಾರುಲಕ್ಷ ರೂಪಾಯಿಗಳು ಆಗಿ ಇತ್ತು.

ಅದರೆ ಸಾರ್ವಜನಿಕ ಸೇವೆಯಲ್ಲಿ ಎಲ್ಲವನ್ನೂ ಕಳೆದುಕೊಂಡರು. ವಯಸ್ಸಿನ
ಆಗುತ್ತಾ ಬಂತು.

ಈ ವೃದ್ಧಾಹ್ಯದಲ್ಲಿ ಇಮ್ಮೆ ಕಷ್ಟವನ್ನು ಹೇಗೆ ಸಹಿಸಬಲ್ಲರು ಎಂಬ
ಯೋಚನೆ ಬರುವುದು. ಅದಕ್ಕೆ ಇದಕ್ಕೆ ತಕ್ಕು ಬಲ ಅವರಲ್ಲಿದ್ದ ಎರಡು ನಂಬಿಕೆ
ಗಳಿಂದ ಉಂಟಾಗುತ್ತದ್ದು. ಅವರಲ್ಲಿಂದು, ಸ್ವಾತಂತ್ರ್ಯದ ಹೋರಾಟದಲ್ಲಿ
ಅವರಿಗದ್ದ ಆವಾರ ನಂಬಿಕೆ; ಅದಕ್ಕಾಗಿ ಎಂತಹ ಕಷ್ಟವನ್ನೂ ದರೂ ಅನುಭವಿಸ
ಬಹುದೆಂಬ ದೃಢ ನಿಶ್ಚಯ ಅವರಿಗತ್ತು. ಇನ್ನೊಂದು “ ಎಲೆಕ್ಟ್ರಿಕ್ ಸ್ಪಾಕ್ಸಿಂಗ್ ” (Electric sparking) ”ಗೆ ಅವರಿತ್ತ ಗಾರವ. ಅವರ
ಕೊಣೆಯಲ್ಲಿಂದು “ ಮಾಗ್ನೆಟ್ ” (Magnet) ಇಟ್ಟರುತ್ತಿದ್ದರು.
ಸೀರೆಯ ಅಧಿಕಾರಿಗಳಿಂದಿಗೆ ಬಹಳ ಜಗತನಾಡಿ ಅದನ್ನು ಒಳಗಿಟ್ಟುಕೊಳ್ಳಲು
ಅನುಮತಿಯನ್ನು ಪಡೆದಿದ್ದರು.

ಒಂದು ದಿನ ಉಷ್ಣವನ್ನು ತಾಳಲಾರದೆ ಅವರು ಪರಿಶೀಲನೆಯಿಂದ ದನ್ನು
ಕೊಡು ನಾನು, “ ನೀವಿಮ್ಮೆ ಕಷ್ಟವನ್ನು ಹೇಗೆ ತಾನೆ ಸಹಿಸಬಲ್ಲಿರೋ ” ಎಂದೆ.
“ಹೋಗೋ ” ಎಂದು ಕೇಳಿ ನಕ್ಕರು. ಸ್ವಲ್ಪ ಹೊತ್ತಿನ ಮೇಲೆ ಒಳಗೆ ಮೇಜಿನ
ಮೇಲಿದ್ದ, “ ಮಾಗ್ನೆಟ್ ”ನ್ನು ತೋರಿಸಿ, “ ಆದೇ ನನ್ನನ್ನು ಜೀವಕ್ಷಿತ
ಇಟ್ಟಿರುವುದು ಎಂದರು. ಅದರಿಂದ ‘ ಸ್ವಾಕ್ಷರ್ ’ ನಾಡಿದ ತಣ್ಣೀರನ್ನೋ
ಅವರು ಕುಡಿಯುವುದು. ಸಾಫ್ ನದ ನೀರನ್ನೂ ಸಹ ಮುಂಟಿಕಾಗಿಯೇ
‘ ಸ್ವಾಕ್ಷರ್ ’ ನಾಡಿಬಿಡುವರು. ಸಾಫ್ ನಕ್ಕಾಗಿ ಒಂದು ತೊಟ್ಟಿ ತಣ್ಣೀರು ಅವರ
ಕೊಡಿಗೆ ಬಂದುಬಿಡುವುದು. ಸಾಫ್ ನಕ್ಕೆ ‘ ಸ್ವಾಕ್ಷರ್ ’ ನಾಡಿದ ಒಂದು ಹಂಡಿ
ತಣ್ಣೀರಿಗಿಂತ ‘ ಸ್ವಾಕ್ಷರ್ ’ ನಾಡಿದ ಒಂದೇ ಒಂದು ಉದ್ದರಿಣಿ ನೀರು ಉತ್ತಮ
ವೆಂದು ಅವರ ಮತ. ನಿಜವಾಗಿ “ ಸ್ವಾಕ್ಷಿಂಗ್ ”ಗೆ ಇಮ್ಮೆ ಶಕ್ತಿ ಇದೆಯೇ
ಎಂದು ಇನ್ನೊಮ್ಮೆ ಪ್ರಶ್ನಿಸಿದೆ. “ ವಂಡರ್ಪುಲ್ ” (Wonderful) ”
ಎಂದುತ್ತರವಿತ್ತರು. ಅಲ್ಲದೆ “ ವಂಡರ್ಪುಲ್, ವಂಡರ್ಪುಲ್ ” ಎಂದು
ಮತ್ತೆ ಮತ್ತೆ ಹೇಳಿದರು.

ಆಗ ಅವರ ಮುಖದಲ್ಲಿ ಕಂಡುಬಂದ ತೇಜಸ್ಸು “ ವಂಡರ್ಪುಲ್ ” ಆಗ
ಶ್ಲೋಂಬುದರಲ್ಲಿ ಸಂದೇಹವಿಲ್ಲ.

“ನನ್ನ ಈ ಪ್ರಶ್ನೆಗೆ ಕೋಪಿಸಬೇಡಿ. ಬರೀ ವಂಡರಾಫ್ಲೆಟ್‌, ವೆರಿವೆರಿ ವಂಡರಾಫ್ಲೆಟ್‌” ಎಂದು ಹಾಸ್ಯದ ಪ್ರಶ್ನೆಯೊಂದನ್ನು ಹಾಕಿದೆ.

“ಇದೋ ನೋಡು, ನನ್ನನ್ನು ಕೇಳಬೇಡ. ಇದುವರೆಗೂ ಈ ತಿರುಜನಾ ಪಳ್ಳಿಯ ಸೆರಿಯಲ್ಲಿರುವ ಎಪ್ಪತ್ತೊಂದು ಜನಕ್ಕೆ ಚಿಕಿತ್ಸೆ ನಡೆಯುತ್ತಿದೆ. ಅವರನ್ನು ಕೇಳಿ ತಿಳಿದುಕೊ ” ಎಂದರು. ಪುನಃ ಬಾಪಿನೀಡುರವರ ಗಂಟೀರೋಗ, ಅವಿನಾಶಿಲಿಂಗವೂ ರವರ ಚೆಬ್ಬಿ, ಜೋತಿನಾಯಿಡುರವರ ವಾತರೋಗ ಮತ್ತು ರಾಮಾಶಾಸ್ತ್ರಿಗಳ ಚೇಳು ಕಡತ ಇದಕ್ಕೆಲಾಲ್ಲ ಯಾವ ಚಿಕಿತ್ಸೆಯಿಂದ ಗುಣ ವುಂಟಾಯಿತೆಂಬುದನ್ನು ಕೇಳಿ ತಿಳಿದುಕೊ ” ಎಂದು ತಿಳಿಸಿದರು.

“ನೀವು ಹೇಳುವುದೇ ಸಾಕು. ನಿಮಗಂತಲೂ ಅನುಭವಶಾಲಿಗಳಂಟಿ !” ಎಂದೆ.

ಅಮೇಲೆ ವಿಚಾರಿಸಿದ ರಲ್ಲಿ ‘ಸ್ಪೂಕ್‌’ ಚಿಕಿತ್ಸೆಯಿಂದ ಅನೇಕರಿಗೆ ಗುಣ ವುಂಟಾಗಿದ್ದು ತಿಳಿಯಬಂತು. ಆದರೆ ಆ ಚಿಕಿತ್ಸೆಯಲ್ಲಿ ನಂಬಿಕೆಯಿಳ್ಳವರು ಬಹಳ ಸ್ವಲ್ಪವೆಂದು: ತೋರಿತು. ಇಲ್ಲದವಕ್ಕೆದಲ್ಲಿ ಬೆಳ್ಗಿಯೂ, ಸಾಯಂ ಕಾಲವೂ ಜ್ಯೇಲಿನ ಹೈದ್ಯರು ಬಂದೊಡನೆ ಜನರು ಆವರನ್ನಾರೀತಿ ಸುತ್ತುಗಟ್ಟಿ ವರಿ? ಕೆಂಪು, ಹಳ್ಳಿ, ಹಸುರು ಎಂಬಂತೆ ಸೀಸೆಗಳ್ಲಿನ್ನಿಂದ ಬಣ್ಣಬಣ್ಣಿದ ನೀರನ್ನೆಲ್ಲಾ ಅಷ್ಟು ಆತುರಗೊಂಡು ಕುಡಿಯುವರೆ? ಅಮೂ ಜ್ಯೇಲಿನಲ್ಲಿ ನೀರಿಗೆ ಅಂತಹ ಅಭಾವವಿರುವಾಗ!

ಅಂಥರ ಕೇಸರಿಯ ಕೊರಡಿಗೆ ಹೋಗಿ ನಾನೂ ಓಂದೆರಡು ಸಲ ‘ಸ್ಪೂಕ್‌’ ಚಿಕಿತ್ಸೆ ಮಾಡಿಕೊಂಡೆ. ಇದಕ್ಕೆ ಗುಣವುಂಟುಮಾಡುವ ಶಕ್ತಿ ಇದೆಯೋ ಇಲ್ಲವೋ, ಅಂತೂ ಒಂದು ವಿಧದ ಶಕ್ತಿಯಂಟೆಂಬುದು ನಿರ್ಧರವಾಯಿತು. ಈ ಕಾಲದ ನಾವೆಲ್ಲಾಗಳಲ್ಲೂ, ಕಫಿಗಳಲ್ಲೂ ವಿದ್ಯುತ್ ಸಂಚಲನದ ಬಗ್ಗೆ ಆಗಾಗ ಓದುವೆನಲ್ಲವೇ? “ಗೋಪಾಲನ ಕೊಂಗಕೂ, ಸದ್ಯಾಳ ಕಪ್ಪಾಗಕೂ ಸಂಧಿಸಿದವು. ಆ ಕ್ಷಣದಲ್ಲಿ ಗೋಪಾಲನ ಹೇಯಾಷ್ಟ್ರರತ್ನಾಲ್ಲಿ ವಿದ್ಯುತ್ಕ್ಷರ್ಪಿಸಿದಂತಿತ್ತು. ಪದ್ಮಾಳ ಸ್ಥಿತಿಯೂ ಅವೇ ರೀತಿ ಇತ್ತು.”

ಈ ರೀತಿ ಓದಿವರಿ ಮೊದಲೆಲ್ಲಾ ನನಗೆ ಅರ್ಥವಾಗದು. ದೇವಾಂಶ್ಲಿ ನ್ನಿಮ್ಮ

ಶ್ರೀಕೃಷ್ಣವಹಿಸಿದರೆ ಹೇಗಿರುತ್ತೀಂಬುದನ್ನು ‘ಸ್ವಾರ್ಥ’ ಚಿಕಿತ್ಸೆಯ ಮೂಲಕ ಒಂದು ಸಲ ಕೆಲಿಹುಕೊಂಡೆ. ಆಗಿನಿಂದ ನನಗಿ ಗೋಪಾಲ, ಪದ್ಮ ಮೊದ ಉಂದ ಕಥಾನಾಯಕ-ನಾಯಕಿಯರ ಮೇಲೆ ಅವಾರ ಮರುಕ್ಷಂಟಾಯಿತು.

೧೦. ಪ್ರಾರ್ಥಿಕಾಲದ ಕೆಲವು ನೋಟಿಗಳು

ಶಿರುಚನಾಪಳ್ಳಿಯ ಸೆರಿಯಲ್ಲಿ ಪ್ರತಿದಿನವೂ ಬೆಳಗ್ಗೆ ಏಳು ಫಂಟಿಯ ಮೇಲೆ ಕಾಣಬಹುದಾದ ನೋಟಿಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದೆ. ಮಾಜಿ ಪಂತ್ರಿಗಳಿಂದ ಹಿಡಿದು ಸಾಧಾರಣ ದೇಶಸೇವಕರವರಿಗೆ ಎಲ್ಲರೂ ಕೈಯಲ್ಲಿ ಟಿಪ್ಪನ್ನಾಗಳನ್ನು ಹಿಡಿದುಕೊಂಡು “ಜಿಲ್ಲಾ ಬೋರ್ಡ್” ಬ್ಲಾಕ್ ಕಡೆಗೆ ಹೋಗುವರು. (ಈ ಬ್ಲಾಕ್ ನಲ್ಲಿ ಜಿಲ್ಲಾ ಬೋರ್ಡ್ ಪ್ರೇಸಿಡೆಂಟರುಗಳು ಕೆಲವರಿದ್ದರು.) ಆ ಬ್ಲಾಕ್ ಕಿನ ಬಾಗಿಲ ಬಳಿ ಎಲ್ಲರೂ ಸಾಲಾಗಿ ನಿಲ್ಲುವರು. ಒಂದು ದೊಡ್ಡ ತಪ್ಪಲೆ ಬಂದಿಳಿಯುವುದು. ದೊಡ್ಡ ಸೌಬೋಂದನ್ನು ಕೈಯಲ್ಲಿ ಟ್ರೈಕೊಂಡು, ಚಿತ್ತಶ್ರಾರು ಶ್ರೀ ಕೆ. ವರದಾಚಾರಿಯವರು ಒಂದು ಸೇರುವರು. ಸಾಲಾಗಿ ನಿಂತಿರುವವರಲ್ಲಿ ಕೆಲವರು ಆತುರಗೊಂಡು ಸ್ಥಳಗಳನ್ನು ಬಿಟ್ಟುಗಲಿ ಅವರವರ ಪಂಚಪಾತ್ರಿಗಳನ್ನು ತೋರುವರು. “ಇದೇವಿದು! ದಿಸಿಪ್ಪಿ (discipline) ಎಂದರೆ ದಿಸಿಪ್ಪಿನ್ನೇ. ಸ್ಥಳದಲ್ಲಿ ಹೋಗಿ ನಿಲ್ಲಿ!” ಎನ್ನುವರು. ಈ ವಿವರವು ಹಿಂಬಾಳು ಹಿಂಬಾಳು ಎಂ. ಎಲ್. ಎ. ಗಳಿಗೆ ಕೂಡ ಅವರಲ್ಲಿ ಸಲಗಿ ಇಲ್ಲ. ಅವರುಗಳು ಕೂಡ ಸ್ಥಳವನ್ನು ಬಿಡಲಾಗದು!

ಆನೇಲೆ ಇಬ್ಬರು ಮೂವರು ಬಕ್ಕಿಟ್ಟಿಗಳನ್ನು ತೆಗೆದುಕೊಂಡು ಬರುವರು. ಅವುಗಳಲ್ಲಿ ಶ್ರೀ ವರದಾಚಾರಿಯವರು ಕಾಫಿಯನ್ನು ಸುರಿಯುವರು. ಆವರು ಅದನ್ನು ತೆಗೆದುಕೊಂಡು ಹೋಗಿ ಸಾಲಾಗಿ ನಿಂತಿರುವವರ ಪಂಚಪಾತ್ರಿಯಲ್ಲಿ ಹಾಕಿಟ್ಟಿ ಬರುವರು. ಆಳತೆ ಎಂದರೆ ಸರಿಯಾದ ಆಳತೆ. ಸ್ವಲ್ಪವೇ ಹಿಂಜೆಮುಂಚಿಲ್ಲದ ಆಳತೆ. ಯಾರಿಗೂ ಜಾಸ್ತಿ ಇಲ್ಲ; ಯಾರಿಗೂ ಕಡಿಮೆ ಇಲ್ಲ.

ಕಾಫಿಯನ್ನು ಸ್ವಲ್ಪ ಆರಿದ ನಂತರ ಕುಡಿದಿದ್ದೇ ಆದರೆ ತಳದಲ್ಲಿ ಕಪ್ಪಗೆ, (ಶ್ರೀರಾಮ, ಕೃಷ್ಣ, ಕೆ. ವರದಾಚಾರಿಯವರ ವಣಿದಂತೆ) ಅಧ್ಯ ಅಂಗುಲ ಗಸಿ ಇಂತಹವು.

“ಇನತ್ತಿನ ಕಾಫಿ ಬಹೆಳ ಅನ್ವಯ”, “ಸ್ವಲ್ಪ ವಾಸಿ”, “ಸೋನಿದಂ ತೆಯೇ ಇಲ್ಲ”. “ಜೈಲನಲ್ಲಿ ಸೀಮೆಯೆಣ್ಣೆ ಇಲ್ಲವಲ್ಲ! ಕಾಫಿಗಿ ಮಾತ್ರ ಹೇಗೆ ಬಂತು?” ಎಂಬ ಹೆಲವಾರು ಮಾತುಗಳನ್ನು ಹೊರಗಿಡಹಿ ಎಲ್ಲರೂ ಹಿಂತಿರು ಗುವರು. ಆದರೆ ಈ ದೂರನ್ನು ಹೇಳಿಕೊಳ್ಳಲ್ಪುದು ಯಾರಲ್ಲಿ?

ಒಂದು ದಿನ ನನ್ನ ಪಕ್ಕದಲ್ಲಿದ್ದ ಸ್ವೇಹಿತರೊಬ್ಬರು “ಅಯ್ಯಾಯ್ಯೆ, ಕಾಫಿಯಲ್ಲಿ ಇರುವೆ ಬಿದ್ದಿದೆಯಲ್ಲ!” ಎಂದರು. “ಕಥೆ ಗೊತ್ತಿಲ್ಲವೇ ನಿಮಗೇ?” ಎಂದವನು ಹಾಸ್ಯದ ಈ ತುಕ್ಕದವೋಂದನ್ನು ಅವರಿಗೆ ಹೇಳಿದೆ. ಕಾಫಿ ಕುಡಿಯೋಣವೆಂದೊಬ್ಬರು ಹೊಟೆಲಿಗೆ ಹೊದರಂತೆ. ಕಾಫಿಯಲ್ಲಿ ಬಿದ್ದಿತ್ತಂತೆ ಒಂದು ಇರುವೆ. ಸರಿ. ಅದನ್ನು ಹಾಗೆಯೇ ತೆಗೆದುಕೊಂಡು ಹೊಗಿಹೊಟೆಲಿನ ಮ್ಯಾನೇಜರ್ ಮುಖದ ಮುಂದೆ ಹಿಡಿದು, “ನೋಡಿದಿರೇನ್ನಿ, ಕಾಫಿಯ ಲಕ್ಷಣ! ಕಾಫಿಯಲ್ಲಿ ಇರುವೆಯನ್ನು ಹಾಕೊಡೇನಿರು?” ಎಂದು ಬಹೆಳ ಕೊಪಗೊಂಡರಂತೆ. ಅದಕ್ಕೆ ಹೊಟೆಲು ಮಾನೇಜರ್, “ಹಾದು ಸಾಮಾನ್ಯ, ನೀವು ಕೊಡುವ ಒಂದೂಕಾಲಾಣಿಗೆ ಕಾಫಿಯಲ್ಲಿ ಇರುವೆಯನ್ನು ಹಾಕದೆ ಆನೆಯನ್ನು ಹಾಕುತ್ತಾರೆಯೇ?” ಎಂದನಂತೆ.

ಒಂದೂಕಾಲಾಣಿಯ ಕಾಫಿಯಲ್ಲೇ ಆನೆಯನ್ನು ಹಾಕಲು ಸಾಧ್ಯವಿಲ್ಲ ವೆಂದಮೇಲೆ ಬಿಟ್ಟೆ ಸಿಕ್ಕುವಂತಹ ಸೆರಿಯ ಕಾಫಿಯಲ್ಲಿ ಹಾಕಲಾಗುವುದೇ? ಇದನ್ನು ಕೇಳಿದ ನನ್ನ ಮಿತ್ರರು, “ಆನೆಹಾಕುವುದು ಬೇಡ ಸಾರ್, ಕೆ. ವರದಾ ಚಾರಿಯವರನ್ನೇ ಹಾಕಬಹುದಲ್ಲ?” ಎಂದರು. “ಹಾಗೆ ಬೇಕಾದರೆ ಮಾಡಬಹುದು” ಎಂದುಕೊಂಡೇ ನನ್ನ ಲೋಟವನ್ನು ನೋಡಿದೆ. ಅದರಲ್ಲಿ ಇರುವೆಗಳು! ನನ್ನ ಸ್ವೇಹಿತರು ನೋಡಿದಿದ್ದ ಸಮಯದಲ್ಲಿ ಕಾಫಿಯನ್ನು ಚೆಲ್ಲಿ ಬಿಟ್ಟು ಹೊರಟುಹೊಡಿ.

ಮಾರನೇ ದಿನದಿಂದ ಲೋಟದಲ್ಲಿನ ಕಾಫಿಯನ್ನು ಗಮನಿಸಿ ನೋಡಿದೆಯೇ ಬಾಯಲ್ಲಿ ಸುರದುಕೊಳ್ಳುವ ಅಭ್ಯಾಸವನ್ನು ಕೈಗೊಳಿಸಿ—

ಶ್ರೀ ಕೆ. ವರದಾಚಾರಿಯವರನ್ನು ನನ್ನ ಮಿತ್ರರು ಆನೆಗೆ ಹೊಲಿಸಿದು ದನ್ನ ಸಾಯಂಕಾಲ ನಾನು ಶ್ರೀ ಭೂವರಾಹ ಅಯ್ಯಂಗಾರ್ಯರೇಂದ್ರಿಗೆ ಹೇಳಿದೆ.

ಅದಕ್ಕೆವರು “ಇದು ಮಾತ್ರ ಅವರ ತಾಯಿಯವರ ಕಿವಿಯಲ್ಲಿ ಬಿಡಿದ್ದರೆ ಆಗ ತಿಳಿಯುತ್ತತ್ತು ವಿಷಯ. ಶ್ರೀ ನರದಾಚಾರಿಯವರು ಸ್ವಲ್ಪ ಆಜಾನುಭಾಕು ವಾದ ಮನುಷ್ಯರೆ. ವೇಲೂರ್ ಸೆರಿಗೆ ಹೋವನಂತರ ಅವರು ತೊಕದಲ್ಲಿ ಹೆತ್ತು ಪೊಂಡು ಕಡೆಮೆಯಾಗಿಬಿಟ್ಟಿರಂತೆ. ಆದರೆ ಪಕ್ಕದಲ್ಲಿದ್ದವರಿಗೆ ಮಾತ್ರ ಅವರು ಇಳಿಂದುಹೋದರಂತೆಯೇ ಕಾಣಲಿಲ್ಲವಂತೆ. ಅವರ ಮಾತ್ರ ಶ್ರೀಯವರು ‘ಇಟರಾವ್ಯು’ಗೆ ಬಂದಿದ್ದ ಸಮಯದಲ್ಲಿ ಅವರನ್ನು ಕಂಡವರೇ, “ಅಯೋಧ್ಯೇ ಮನು, ಇವ್ವು ಬಡೆವಾಗಿಬಿಟ್ಟಿಯಲ್ಲೋ !” ಎಂದು ಅವರನ್ನು ತಬ್ಬಿಕೊಂಡು ಅತ್ತರಂತೆ.

ಶ್ರೀ ನರದಾಚಾರಿಯವರ ಸಂಸಾರಭಾರ ಅವರ ಹೊಟ್ಟಿಯ ತ್ವಕಕ್ಕೆ ತಕ್ಷಂತಹುದೆಂಬ ಸುದ್ದಿಯನ್ನು ಕೇಳಿದೆ. ಅವರಿಗೆ ಜವಾಬ್ದಾರಿಗಳಿಷ್ಟ್ವೋ ; ಚಿಂತೆ ಎಷ್ಟ್ವೋ. ಆದರೆ ಕಾಂಗ್ರೆಸ್‌ಗೆಂದು ಎಲ್ಲನನ್ನೂ ಬಿಟ್ಟು ಹಾಗೆಯೇ ಬಂದುಬಿಟ್ಟರು. ಸೆರಿಯಲ್ಲಿ ಮತ್ತೊಂದರ್ಥಿಗೆ ಸಂತೋಷದಾಯಕವಾದ ರೀತಿಯಲ್ಲಿ ಸದಾ ಕಾಲದಲ್ಲಿಯೂ ಹಂನ್ಯುತ್ತಿಯಾಗಿ ಉಲ್ಲಾಸದಿಂದಿದ್ದ ಸೆರಿ ವಂಸವನ್ನು ಅನುಭವಿಸುತ್ತಿದ್ದಂಥನರಲ್ಲಿ ಶ್ರೀ ನರದಾಚಾರಿಯವರು ಒಹಳ್ಳೆ ಮುಖ್ಯರು. ರಾಜಾಜಿಯವರ ಮುಂದೆ ರಾಮಾಯಣ ಪ್ರಬಂಧವು ಜರುಗುವಾಗ ಸಭಿಯಲ್ಲಿನ ಅಗ್ರಾಸನ ಅವರದೇ ಆಗಿತ್ತು. ಪಾವಹಾರಕವ್ಯೋ ಎಂಬ ಭಾವನೆಯನ್ನೀಯುವಂತೆ ಗಂಭೀರವಾದ ಧ್ವನಿಯಲ್ಲಿ ತ್ಯಾಗರಾಜ ಕೀರ್ತನೆಗಳನ್ನು ಬಹಳ ಮಧುರವಾಗಿ ಹಾಡುವರು. ಇವರು ಹಾಡುವುದನ್ನು ಕೇಳಿದರೆಂದರೆ ಜಿದಂಬರ ಹೊದಲಿಯಾರ್ ಕೂಡ ತ್ಯಾಗರಾಜ ಕೀರ್ತನೆಗಳಲ್ಲಿ ಆಸಕ್ತಿಗೊಳ್ಳುವರು ಎಂಬುದಾಗಿ ರಾಜಾಜಿಯವರು ಆಗಾಗ್ಗೆ ಹೇಳುವರು.

ಕಾಫಿಯನ್ನು ಕುಡಿದು ಹಿಂತಿರುಗುವ ಸಮಯದಲ್ಲಿ ಪ್ರತಿದಿನವೂ ತಪ್ಪದಂತೆ ಶ್ರೀ ಸತ್ಯಮಾತ್ರಿಯವರು ಎದುರುಗೊಳ್ಳುವರು. ವ್ಯಾಯಾ ಮಾ ಮದನಿಮಿತ್ತ ವೇಗವಾಗಿ ನಡೆಯುವರು. ಆ ಸಮಯದಲ್ಲಿ ಅವರನ್ನು ಕಂಡವರೆಲ್ಲರೂ ಹಿಂತಿರುವುದು ಪದ್ಧತಿ. ಅವರು, “ರಾತ್ರಿ ನಿದ್ದೆ ಮಾಡಿದಿರಾ ? ” ಎಂದು ವಿಚಾರಿಸುವುದು ಪದ್ಧತಿ. ಅವರು, “ಲರಜೂವರೆ ಘಂಟೆ ಮೇಲೆ ಎಲೊಲ್ಲೋ ಸ್ವಲ್ಪ ವಾಲಿಗಿಡೆ ” ಎಂಗೆ ಶಿನ್ನ ಮನಸ್ಸುರಾಗಿ ಉತ್ತರವೀಯುವರು.

“ನಿದ್ರೆ ಇಲ್ಲದಿರುವುದು, ವಿಷ್ಣು ಮತ್ತು ಬಾಹುಳಿ” ಇವು ಮಾತ್ರಾಗಳ ರಾಜು ಕ್ಷೇತ್ರಗಳಿಂದು ತಮಿಳು ನಾಡಿನ ಕವಯೋವರನು ವರ್ಚಿಸಿರುತ್ತಾನ್ನು. ಈ ರಾಜಯೋಗ್ಯವಾದ ಲಕ್ಷ್ಮಣಗಳನ್ನು ಸಂಪೂರ್ಣವಾಗಿ ಒಳಗೊಂಡಿದ್ದವರೀ ಶ್ರೀ ಸತ್ಯಮಾತ್ರಿಯವರೊಬ್ಬರಿಂದೇ ಹೇಳಬೇಕು. ಅವರ ದೇಹಾಲಕ್ಷ್ಯಕ್ಕೆ ಕಾರಣಗಳು ಲೆಕ್ಕಾವಿಲ್ಲದಷ್ಟಿದ್ದರೂ, ಜೊತೆಗೆ ಈ ವ್ಯಾಧಿಯು ಚೇರಿ ಅವರಿನ್ನು ಕಿರುತ್ತ ತಿನ್ನುತ್ತಿತ್ತು. ಅವರ ಮನೋವ್ಯಾಕುಲತೆಯು ಹೆಚ್ಚಿಲು ಕಾರಣ ಇದೇ ಎಂದು ಅನೇಕರ ಅಭಿಪ್ರಾಯ. ಮನಸ್ಸಿನ ವ್ಯಾಕುಲತೆ ಎಂದರೆ ದೇಹದ ಶಿಗನ್ನೆ ದುಸ್ಥಿತಿಯ ವಿಚಾರದಲ್ಲಿ ಉಂಟಾಗುವ ವ್ಯಾಕುಲನೆ. ರಾಜಾಜಿಯವರಂತಹ ವರು ಕೆಲವರು ಸೇಯೋಳಗೆ ಕಾಲಿಟ್ಯೋಡನೆ ಹೊರಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ಮರಿತುಬಿಡಲು ಯಶ್ವಿಸುವರು. ಆ ಪ್ರಯತ್ನದಲ್ಲಿ ಕೃತಾರ್ಥರೂ ಆಗುವರು. ಈ ಆತ್ಮಸಾಧನೆಯು ಕೆಲವರಿಗೆ ಮಾತ್ರ ಸಾಧ್ಯ. ಇಷ್ಟೇ ಅಲ್ಲದೆ ಸ್ವಭಾವವಾಗಿಯೇ ಯೋಜನಾಪರರಲ್ಲದವರು ಕೆಲವರು ಇಸ್ವಿಂಧೂ ಅಟಡಲ್ಲಿ ಹೊತ್ತನ್ನು ಕಳೆದುಬಿಡುವರು. ಮತ್ತೆ ಕೆಲವರೋ “ಬಾಕಿ ಇರುವ ಈ ಏದು ತಿಂಗಳು ಕಳೆಯುವುದು ಯಾವಾಗ? ಹೊರಗೆ ಹೋಗಿ ರುಚಿಯಾದ ಇಡ್ಲಿಯನ್ನು ಯಾವಾಗ ತಿನ್ನುತ್ತೇವೋ?” ಎಂಬ ಯೋಜನೆಯಿಂದ ವರು.

ಶ್ರೀ ಸತ್ಯಮಾತ್ರಿಯವರು ಈ ದರ್ಜೆಯವರಲ್ಲ. ಸೆರಿಯಲ್ಲಿ ಕೂಡಿ ನಾಡಿನ ಸ್ವಾತಂತ್ರ್ಯಕ್ಕಾಗಿ ಎಡಿಬಿಡದೆ ಯೋಚಿಸುವರು. ಅವರನ್ನು ಹುರಿದುಂಬಿಸಲು “ನೋಡಿದಿರಾ, ಅಲ್ಪಟ್ಟ ನಾಕ್ಕಿನ ಮುಟ್ಟಾಳುತನದ ಭಾವಣ ವನ್ನು?” ಎಂದು ಈ ರೀತಿಯ ಯಾವುದಾದರೊಂದು ಮಾತನ್ನು ಹೇಳಬೇಕು. ಒಬ್ಬನೆ “ಹಾದ್ದಾದು, ಇಂತಹ ಭಾವಣವನ್ನುಲ್ಲದೆ ಮತ್ತೀನು ಮಾಡಿಯಾನು? ತಾವುಗಳು ಈ ರೀತಿ ಜ್ಯೇಷ್ಠಿನಲ್ಲಿ ಅಜ್ಞಿಗಳಿಂತೆ ರಾಮಾಯಣವನ್ನು ಕೇಳುತ್ತಾ ಕೂತಿದ್ದರೆ ಹೀಗೆಯೇ ಹೇಳುತ್ತಾನೆ. ಈಗ ಮಾತ್ರ ಪಾಲಿಮೆಂಟ್‌ನಲ್ಲಿ ನಾನಿದ್ದಿದ್ದರೆ ನೋಡಬಹುದಾಗಿತ್ತು. ಆ ಅಲ್ಪಟ್ಟ ನಾಕ್ಕಿನ ಯಾಲ್ಲಿ ವೆಚ್ಚಿ ಯುತ್ತಿದ್ದನೋ, ಬಿಡುತ್ತಿದ್ದನೋ?” ಎನ್ನುವರು.

ನನ್ನ ಹಾಗಿರುವವರಿಗೆ “ಮೂರು ತಿಂಗಳ ತುರಂಗವಾಗ ಮಂಗಿ ಅಳಿ

ಮೂರೀ ತಿಂಗಳು ಮಾತ್ರ. ಒಂಭತ್ತೀಂದರೆ ಒಂಭತ್ತೀ. ಅದರೆ ಶ್ರೀ ಸತ್ಯ ಮೂರೀಯವರಿಗೆ ಒಂಭತ್ತು ತಿಂಗಳ ಸೀರೆವಾಸವೆಂದರೆ, ಒಂಭತ್ತು ವರ್ಷಗಳ ಸೀರೆ ವಾಸದಂತೆ ಎಂದೇ ಹೇಳಬೇಕು. ಇದಕ್ಕೆ ಕಾರಣಗಳಿಂದರೆ—(೧) ಅವರ ದೇಹಾಲಸ್ಯ. (೨) ಸ್ವಾತಂತ್ರ್ಯ ಸಂಬಂಧವಾದ ಸಭಿಗಳು, ಪ್ರಸಂಗಗಳು, ವಾದವಿವಾದಗಳು ಇವುಗಳಲ್ಲದ ಜೀವನವೆಂದರೆ ಅವರಿಗೆ ನರಕಯಾತನೆಯಂತಹೇ ತೋರುವುದು. (೩) ಅವರ ಸಂಸಾರದ ಚಿಂತೆ. (೪) ಜೀವನಕ್ಕೆ ಸೂಬಗುಣ್ಣಿ ಮಂಧ ವಿಷಯಗಳಲ್ಲಿ ಅವರಿಗೆ ಅಸಹಿತ.

ನಮ್ಮೆಲ್ಲರಿಗೂ ನಮ್ಮೆ ಬಂಧುಮಿತ್ರರೆಂದರೆ ವಿಶ್ವಾಸವುಂಟು; ಹೊಡತಿ ಮುಕ್ಕೆಳಿಂದರೆ ಪ್ರೀತಿಯೂ ಉಂಟು. ಅದರೆ ಶ್ರೀ ಸತ್ಯಮೂರೀಯವರಿಗೆ ಅವರ ಏಕಮಾತ್ರ ಪುತ್ರಿಯಲ್ಲಿ ಇದ್ದಂತಹ ವಾತ್ಸಲ್ಯವನ್ನು ನಾನು ಕಂಡದ್ದೀ ಇಲ್ಲ. ಮಗಳು, 'ಇಂಟರ್ ಪ್ರ್ಯೂ'ಗೆ ಬಂದಿರುವುದಾಗಿ ತಿಳಿದೊಡನೆಯೇ, ಅವರ ಕೊತಡಿಯಂದಲೇ 'ಲಪ್ಟ್‌ಚೈಲ್ಡ್ !' ಎಂದು ಕೂಗುತ್ತಾ ಹೊರಗೆ ಬರುವರು. ಆಗ ಅವರ ನಡಿಗೆ ಓಟದಂತಿರುವುದು. ಅದನ್ನು ಕಂಡವರಿಗೆ “ಕರುವಿನ ಕೊರ ಇನ್ನು ಕೇಳಿ ಮುನ್ನುಗ್ಗಿ ಬರುವ ಹೆಸು”ವಿನ ನೇನಪು ಬರದೆ ಇರುದು.

ಜೀವನದಲ್ಲಿ ಅಭಿರುಚಿಯನ್ನುಂಟುನೂಡುವಂತಹ ಸನ್ನಿವೇಶಗಳಲ್ಲಿ ಅವರಿಗೆ ಅಪಾರ ಅಭಿಮಾನ. ಸಂಗೀತ, ನಾಟ್ಯ, ನಾಟಕ—ಇವುಗಳಲ್ಲಿ ಬಹಳ ಅಸಹಿತ. ಪುಷ್ಟಿ, ಗಂಧ, ತಾಂಬಾಲಗಳಲ್ಲಿಯೂ ಹಾಗೆಯೇ.

“ಸೂಪರಿಂಟಿಂಡೆಂಟರನ್ನು ಒಂದು ಮಾತು ಕೇಳಬೇಕೆಂದಿರುತ್ತೀನೆ. ನೀನೇನು ಹೇಳುತ್ತೀ” ಎಂದು ನನ್ನನೈಂದು ದಿನ ಕೇಳಿದರು. “ನಾನು ಹೇಳುವುದೇನು? ಅಗತ್ಯವಾಗಿ ಕೇಳಬಹುದ್ದಲ್ಲ” ಎಂದೇ. “ಕೆ. ಪಿ. ಸುಂದರಾಂ ಬಾಳ” ತಿರುಚನಾಪಳ್ಳಿಗೆ ಬರುವುದಾಗಿ ಸುದ್ದಿ. ಇಲ್ಲಿಗೆ ಬಂದು ನಮಗೆ ಒಂದು ಕಚೇರಿ ನಡೆಸಬಹುದ್ದಲ್ಲ!” ಎಂದು ಹೇಳುತ್ತಿರುವಾಗ ಅವರ ಮುಖದಲ್ಲಿ ಉತ್ಸಾಹವು ಪೂರ್ಣ ತುಳುಕುತ್ತಿತ್ತು.

“ಸೌಗಾದ ಯೋಚನೆ. ಈ ರೀತಿ ಯಾವುದಾದಲೋಂದು ಏಷಾ ಡಿನ್ಸು—೨೨. ಒಳ್ಳೆ ಕಚೇರಿ ಕೇಳಿ ಬಹಳ ದಿನಗಳಾದುವು. ಪಕ್ಕವಾದ,

దవరు ఆలంకాదు సుందరీకయ్యరా మత్తు మదరాశా వేణునాయికదు తానే ? ” ఎందే.

“అదలే స్పృల్చ యోచిసబీకప్ప. హొరిగినవరిల్లా నావుగచు ఇల్లి షోకాగి సంగీత కజీర కేళికొండు ఖుషియాగిద్దేవేందు హరె చిగె ఆరంభిసిచిధుత్తారే ” ఎందరు.

“ఇల్లి బహచ ఖుషియేందు తిలిదాదరూ ఆ హరటి ముల్లరు జ్యేశ్వరి బరలి ” ఎందు మరుత్తరపిత్తి.

శ్రీ సత్యమూర్తిగళు గంధ, పుష్పవే మోదలాద మంగళవస్తు గళల్లి తమగిడ్డ శ్రద్ధేయన్న మరిమాచలు యత్ని సిదవరే అల్ల. తమిళు నాడినల్లి ముక్కాలువాసి ఎల్లరూ ఆదనరితంతేయే తోయుత్తదే. సినిలా జ్యేలిగి సుత్తులూ తడికి కట్టున ముంజే దినవూ సాయంకాల రాజ కేయ కైదిగళు కేలవరు బేలియ అంచినల్లి బందు నింతుకొళ్ళు వుదు వాడికి ‘ఇంటిరావ్యు’గాగియూ, సుమ్మనే తమాషేగోస్యర వాగియూ బందు నింత జనగళన్న బేలియ కుండె నింతు నోయువుదరల్లి అనేకరిగే ఒందు విధవాద తృప్తి. కేలవరు హొరగి నింతవరొడనే సంభాషణియన్న కూడ నడిసువరు. ఒంచు దిన శ్రీ భూవరాజు పయంగార్యర మగ ఆ గుంపినల్లిద్దను. అవనన్న శ్రీ సత్యమూర్తి గళు కండరు. ఒడనే “లో ! నీను భూవరాజు పయంగార్యర మగ అల్లవేనోఇ ” ఎందు కేళిదరు. “కౌదు, మాను ! ” ఎంద. “ఏను తందిద్దీయో ? ” ఎందు పుశ్శిసిదరు. ఒడనే బంతు ఉత్తర, “జందన తందిద్దీనే, మాను ” ఎందు.

తిరుజనాపళ్ళ, సేగేయల్లి శ్రీ సత్యమూర్తిగళ జీవనవన్న కేలకాల సోఇద నంతర ననగి అవర విషయదల్లి పశ్చాక్తాపప్ప ఐష్టుదియా యితు. అష్టే అల్ల. అవరన్న జ్యేలిగి కళుంపువుదే కూరవాద కేలసవేందేనిసితు.

ಜೀಳಿಗೈ ಕಾಫಿಯನ್ನು ಮುಗಿಸಿಕೊಂಡು ಸೆಲೆಯನ್ನು ಬಂದು ಸುತ್ತು ಸುತ್ತು ಬಂದರೆ ಅಲ್ಲಲ್ಲಿ ಮರದ ನೆರಳಿನಲ್ಲಿ ಕುಳಿತು ಒಬ್ಬೊಬ್ಬರೇ ಅಥವಾ ಹೆಲವರು ಸೀಫು ಈದುವುದನ್ನು ಕಾಣಬಹುದು. ರಾಜಾಜಿಯವರ ಬ್ಲೂಕಾಗೆ ಹಿಂದಿರುವ ಮತ್ತೆಹೀಂದರೆ ನೆರಳಿನಲ್ಲಿ, ಈಚಲು ಚಾಪೆಯನ್ನು ಹಾಕಿಕೊಂಡು ಶ್ರೀ ಗೋಪಾಲ ರೀಡಿ ಯವರು ಕುಳಿತಿರುವರು. ಅವರೊಡನೆ ಇನ್ನೂ ಇಬ್ಬರು-ಮೂನರು ಇರುವರು. ಅವರು ಯಾರಿಗಾದರೂ ಬಂಗಾಳಿಯನ್ನು ಹೇಳಿಕೊಡುತ್ತಿರುವರು. ಇಲ್ಲಿದಿದ್ದರೆ, ತಮಿಳೋ ಉದುರ್ವೋ ಅಥ ವಾ ಇನ್ನೂ ನುದಾದರೂ ಭಾಷೆಯನ್ನೇ ಕಾವೇ ಕಲಿಯುತ್ತಿರುವರು.

“ಚಿನ್ನದಂತಹ ಮನುಷ್ಯರು” ಎಂಬ ಹೊಗಳಕೆಗೆ ಅರ್ಕರಾದವರಲ್ಲಿ ಶ್ರೀ ಗೋಪಾಲರೀಡಿಯವರೊಬ್ಬರು. ಧನಾಧ್ಯ ಕುಟುಂಬದಲ್ಲಿ ಹುಟ್ಟಿದಂಥವರು. ಹೆಲವಾರು ಸಲ ಸೆರಿ ವಾಸವನ್ನು ನುಭವಿಸಿ ತ್ಯಾಗದ ಶೋಧನೆಯಲ್ಲಿ ವಿಜಯಿಗಳಾದವರು. ಶಾಂತಿನಿಕೆತನದಲ್ಲಿ ಅಧ್ಯಯನ ಪಾಠಿ ಪಟ್ಟವನ್ನೇ ಏರಿದವರು. ಶಾಂತಿನಿಕೆತನದ ಕಲೋನ್ನು ತೆಯೂ, ಸೇವಾಗ್ರಾಮದ ಮಹಾತ್ಯಾಗವೂ ಅವರಲ್ಲಿ ಬಂದುಗೂಡಿದ್ದವು.

ತ್ಯಾಗಿರಡು ವರ್ಷಗಳ ಹಿಂದೆ ತಾನೇ ಅವರ ವಿವಾಹವಾಯಿತು. ಅವರು ಮುದುವೆಯಾದವರೂ ಸಹ ಶಾಂತಿನಿಕೆತನದಲ್ಲಿ ಓದಿ ತೇಗ್ರಡೆಯಾದವರೇ. ಮುದುವೆಯಾದ ಹೊಸದಾದರೂ ಪತ್ತಿಯನ್ನು ಬಿಟ್ಟು ಬಿಟ್ಟು ಸೆರಿಯನ್ನು ಹೊಂಕ್ಕರು. ಅವರನ್ನು ಹಿಂಬಾಲಿಸಿ ಅವರ ಪತ್ತಿಯೂ ಸಹ ಸೆರಿಗೆ ಹೋದರು.

ಲಕ್ಷ್ಯಗಟ್ಟಲೇ ಅಸ್ತಿಯಳ್ಳಿವರು ಮತ್ತು ನೂಜಿ ಮಂತ್ರಿಗಳು ಆದ ಅವರನ್ನು ವಿಚಾರಣೆ ಮಾಡಿ ದಂಡನೆಯನ್ನು ವಿಧಿಸಿದ ವರ್ಣಾಜಿಸ್ತೇಟಿರು ಅವರು ಯಾವ ದರ್ಜೆಗೆ ಸೇರಿದವರು ಎಂಬುದನ್ನು ಹೇಳಿದೆಹೋದರು. ಆದುದರಿಂದ ಅವರನ್ನು ಮೂರನೇ ತರಗತಿಯ ಗಾಡಿಯಲ್ಲಿ ಕರೆದುಕೊಂಡು ಬಂದರು.

ಈ ಪುಷಯವನ್ನು ಅವರಲ್ಲಿಂದು ದಿನ ಪ್ರಸ್ತಾಪಿಸಿದೆ. ಅವೇಶಗೊಂಡವ ರೀತಿ ಒಡಿತೀಯವರಿಂದು ನಿರ್ಧಿಷ್ಟಿಸಿದೆ. ಲೇತವಾದರೂ ಕೆರಳಲ್ಲ. ಹೀಗೆ ಬಂದಿಂದೆಯೇ. ಅನ್ವಯ ಶಾಂತತೆ.

ಅವರ ಮುಖದಲ್ಲಿ ಆತುರ, ಕೊರ್ಕಿಧ ವೋದಲಾದ ಭಾವನೀಗಳನ್ನು ಕಾಣ ಬೇಕೆಂದರೆ ಅದಕ್ಕೆ ಒಂದು ಮಾರ್ಗವುಂಟು. ಶ್ರೀ ರವೀಂದ್ರರ ಕವಿತೆಗಳನ್ನೊೇ, ನಾಟಕಗಳನ್ನೊೇ ಬಂಗಾಳಿಯಲ್ಲಿ ಓದುವಂತೆ ಹೇಳಬೇಕು. ವಿಷಯವೇನೋ ನಮಗೆ ಅಪ್ಪು ಮಂದಬ್ಜಾಗದು. ಅದರೆ ಕಿವಿಯಲ್ಲಿ ಮಾತ್ರ ಇಂವಾದ ಧ್ವನಿ ಯೋಂದು ಬೀಳುವುದು. ಆಗ ಅವರ ಮುಖವನ್ನು ಗಮನಿಸಿ ದ್ದೇಇದರೆ ನಾಟಕ ದಲ್ಲಿಯ ಪಾತ್ರಗಳ ಅನೇಕ ತರದ ಭಾವನೀಗಳನ್ನು ಅವರೂ ಅನುಭವಿಸುವ ಎಂಬುದನ್ನು ಪ್ರತ್ಯೇಕವಾಗಿ ಕಾಣಬಹುದು.

ಬೀಳಿಗೆ ನೋಡಬಹುದಾದ ಅನೇಕ ವಿಧದ ಧ್ವನೀಗಳನ್ನು ಹೇಳಿ ಮುಗಿಸುವ ವೋದಲು ಅರುಣೋದಯಕ್ಕೆ ಮುಂಚೆಯೇ ಕಾಣಬಹುದಾದ ಧ್ವನೀಗೈ ಪ್ರೋಂದನ್ನು ಹೇಳಬಯಸುತ್ತಿರ್ಥೆ. ಬೀಳಿಗಾಗುತ್ತಲೇ ಕಾಪುರ್ಣಾಟ್ಕಿಣಿನಲ್ಲಿ ವಾರ್ದಾರುಗಳು ಬಂದು ನಮ್ಮನ್ನಿನಿಷ್ಟಿದ್ದ ಕೊಡಿಗಳ ಬೀಗವನ್ನು ಸಾಲಾಗಿ ತೆಗೆಯುತ್ತಾ ಹೊಗುವರು. ಹಾಗೆ ತೆಗೆಯುತ್ತಿರುವಂತೆಯೇ ಹೊರಗೆ ದಢದಢವೆಂದು ಓಡುವ ಸದ್ದು ಕೇಳಿ ಬರುವುದು. ಯಾರಾದರೂ ಜೈಲಿಸಿಂದ ತಪ್ಪಿಸಿಕೊಳ್ಳಲು ಆ ರೀತಿ ಓದುವರೋ ಎಂಬುಂತೆ ತೋರುವುದು. ಅದರೆ ಆ ಓಟಗಾರರಲ್ಲಿ ಅಣ್ಣಾಜಿ ವೇದರತ್ನಂ ಸಿಳ್ಳಿಯವರನ್ನು ಕಂಡೊಡನೆ, ಹಾಗೇನೂ ಅಲ್ಲ, ಇವರು ಗಳು ತಪ್ಪಿಸಿಕೊಳ್ಳುವುದಕ್ಕೆಂದು ಓಡಲಿಲ್ಲವೆಂದು ತಿಳಿಯುವುದು. ಕಾರಣ, ತಿರುಚನಾವಲ್ಲಿ ಸೆರೀಯಲ್ಲಿದ್ದ ರಾಜಕೀಯ ಬ್ರೈಡಿಗಳಲ್ಲಿ ಲಾ ಸಂಪೂರ್ಣ ಸತ್ಯಗ್ರಹಿಗಳೊಬ್ಬರಿದ್ದರೆ ಅವರು “ಅಣ್ಣಾಜಿ” ಎಂಬುದು ಎಲ್ಲರೂ ಅರಿತ ಮಾತಾಗಿತ್ತು. ‘ನ’ ತರಗತಿಯ ಬ್ರೈಡಿಗಳಿಗೆ ತಮ್ಮ ಸ್ವಂತ ಖಚಿತನಲ್ಲಿ ಹಣ್ಣು ನೋಡಲಾದುವುಗಳನ್ನು ಹೊರಿಸಿಂದ ತರಿಸಿಕೊಳ್ಳಲು ಅನುಮತಿಯಂಟಿಲ್ಲವೇ? ಅಂತಹ ಅನುಮತಿಯನ್ನು ಉಪಯೋಗಿಸಿಕೊಳ್ಳುದವರು ಆ ಸೆರೀಗಲ್ಲಾ ಶ್ರೀ ವೇದರತ್ನಂರವರೊಬ್ಬರೇ ಎಂದು ಕಾಣತ್ತದೆ. ತಾವು ತರಿಸಿಕೊಳ್ಳದೆ ಇದ್ದು ಮಾತ್ರವಲ್ಲ; ಇತರರು ತರಿಸಿಕೊಂಡಿದ್ದನ್ನೂ ತನ್ನ ಲೊಲ್ಲರು. ಸೆರೀಯಲ್ಲಿ ಒದಗಿಸುತ್ತಿದ್ದಂತಹ ಉಟವನ್ನು ಮಾತ್ರವೇ ಉಣ್ಣಿಸ್ತು. ವಾರಕ್ಕೊಂದು ಸಲ ಉಪವಾಸವನ್ನೂ, ಮಾನವೃತವನ್ನೂ ಮಾಡುವರು. ಇಂತಹ ಕಟ್ಟು ಕಟ್ಟಳೆಗಳಿದ್ದ ಕೂಡ ಅಣ್ಣಾಜಿಯವರು ಸ್ವಲ್ಪ ಉಬ್ಬಿಂದ ಇದ್ದರು.

“ಪುಟವನ್ನು ತೀರಿಸುತ್ತೇನೆ” ಎಂಬ ಮನೋಭಾವನೆಯು ಅವರ ದೇಹದಲ್ಲಿ ಹೊರಹೊಮ್ಮಿದ್ದಿತು. ಇದರ ಪರಿಹಾರಕ್ಕಾಗಿಯೇ ಅರುಣೋದಯದಲ್ಲಿ ಓಡುವ ಅಭಿಷರ್ವಸವನ್ನಿಂದು ಟ್ರೈಕ್ ಕೊಂಡಿದ್ದರು. ಶ್ರೀ ವೇದರತ್ನಂ ತಮ್ಮ ಚೂಮಿ ನಿಂದ ಓಡತ್ತೊಡಗಿದ್ದೋ ಇಲ್ಲವೋ ನನ್ನ ಪಕ್ಕದ ರೂಪಿನಲ್ಲಿದ್ದ, ದಿಂಡಿಗಲ್ಲ ಕೇ. ಗಣೇಶರವರು, “ಸರಿ, ಸಿಡಿ ಬರ್ತ್ರಾನಿನಿಂದ ಹೊರಟಿದ್ದಾಯಿತು” ಎನ್ನು ವರು. ನಮ್ಮ ರೂಪೆದುರಿನಲ್ಲಿ ಬರುವಾಗ “ಟೊಬ್ರೂಕ್ ಬಂದಿತು!” ಎನ್ನು ವರು. ಕಾಪ್ರರ್ಟ್‌ಟ್ರೈ ಮೂಲೆಯನ್ನು ಸೇರಿದೊಡನೆ, “ಚೆಂಗಾಸಿಯನ್ನು ಹಿಡಿದಿದ್ದಾಯಿತು!” ಎನ್ನು ವರು. ಅವರಲ್ಲಿಂದ ಹೊರಟಾಗ, “ಚೆಂಗಾಸಿಯನ್ನು ಬಿಟ್ಟಿದ್ದಾಯಿತು!” ಎನ್ನು ವರು. “ತಿರುಗಿಯೂ ಸಿಡಿ ಬರ್ತ್ರಾನಿಗೆ ಬಂದಿದ್ದಾಯಿತು!” ಎಂದು ಕಥೆಯನ್ನು ಮುಗಿಸುವರು.

ಆಗ ಲಿಬಿಯಾದಲ್ಲಿ ಚೆಂಗಾಸಿಯವರಿಗೆ ಸ್ವಲ್ಪ ವೇಗವಾಗಿಯೇ ಮುಂದರಿದ ಬ್ರಿಟಿಷ್ ಪಡೆಗಳು ಪುನಃ ಹಿಂದೆ ಸರಿದು ಸಿಡಿ ಬರ್ತ್ರಾನಿಯನ್ನು ಮುಕ್ತಿದ್ದವು! ಶ್ರೀ ಗಣೇಶರವರ ಉತ್ಸಾಹಪೂರಿತವಾದ ವರ್ಣನೆಗೆ ಕಾರಣ ಇದೇ.

ಶ್ರೀ ವೇದರತ್ನಂರವರು ಮಹಾಪ್ರಾಜ್ಞರೆಂದು ಕೇಳಿದೆ. ಅದೆವ್ಯು ನಿಜ ವೆಂದು ನನಗೆ ಗೊತ್ತಾದುದು ಜ್ಯೇಂಳಿನಲ್ಲೇ. ನನಗೆ ಅವರ ಪರಿಚಯವುಂಟಾಗಿ ಈಗ ಹನ್ನೆರಡು ವರ್ಷಗಳ ಮೇಲಾಯಿತು. ಆದರೆ ಪ್ರಯೋಜನ! ಆವರಿಗೆ ಸಂಗೀತದಲ್ಲಿ ಇಷ್ಟರವಾಟ್ಟಿನ ಶ್ರದ್ಧೆಯೆಂಟು, ಅವರೇ ಕೊಳಳಲನ್ನು ಬಾರಿಸುವರು ಎಂಬುದು ಕೂಡ ಜ್ಯೇಂಳಿನಲ್ಲೇ ತಿಳಿದುಬಂದದ್ದು. ಒಂದು ಮಧ್ಯಾಹ್ನ ತಿರುಪತಿ ಕೆ. ವರದಾಚಾರಿಯವರ ಹಾಡುಗಾರಿಕೆ, ಅವರ ಕೊಳಳಲುವಾದನ ನಡೆಯಿತು. ಜೊತೆಗೆ ರಾಜಾಜಿಯವರು ತಾಳವನ್ನು ಹಾಕಬ್ರಿಡ್ದರು. ಈ ಗೊಣಿಯ ಗಾನವನ್ನು ಕೇಳಿ ತಲೆದೂಗಿದ ನಮಗೆ ಆ ಮಧ್ಯಾಹ್ನ ಬಹಳ ಸ್ವಾರಸ್ಯವುಳ್ಳದ್ದಾಗಿತ್ತು. .

ಶ್ರೀ ಎದರತ್ನಂರವರು ಅರುಣೋದಯದಲ್ಲಿ ಓಡಲು ಆರಂಭಿಸಿದವರು ರಾತ್ರಿವರಿಗೂ ಓಡುತ್ತೇಲೇ ಕೆಲಸಕಾರ್ಯಗಳನ್ನು ಮಾಡುವರು. ಅವರಿಗೆ ಪುರಸ್ಕೃತಿಯೇ ಇಲ್ಲ. ವಾಲ್ಯೂಕಿ ರಾಮಾಯಣವನ್ನು ಕೇಳುವರು; “ತಿರು

ವಾಯಿಮುಡಿ ”ಯನ್ನು ಓದುವರು. ಉಟ್ಟಿದ ಸಮಯದಲ್ಲಿ ಬಡಿಸುವರು. ಯಾರಾದರೂ ಹಿಂದಿ ಕಲಿಯಲಭ್ರಿಸಿದರೆಂದರೆ ಅವರ ಕೊರಡಿಯನ್ನು ಹುಡುಕಿ ಕೊಂಡು ಹೋಗಿ ಹೇಳಿಕೊಡುವರು. ಸೆರೆಯಲ್ಲಿ ಕಟ್ಟಿಪಾಡಿನ ಜೀವನವನ್ನು ನಡೆಸಿದಂಥವರೊಬ್ಬರು ಶ್ರೀ ವೇದರತ್ನಂರವರು. ಇವರು ತಂಜಾವೂರು ಜಿಲ್ಲೆಗೆ ಸೇರಿದವರೆಂಬುದನ್ನು ತಿಳಿಸಲು ನನಗೆ ಬಹು ಹೆಚ್ಚೆಯ ವಿಷಯವಾಗಿದೆ.

ಈಗೆರಡು ವಾರಗಳ ಹಿಂದೆ “ಅಣ್ಣಾಜಿ” ಯವರನ್ನು ಮಧು ರೆಯಲ್ಲಿ ಸೋಡಿದ್ದೆ. ಬಹು ತೆಳುವಾಗಿಬಟ್ಟಿದ್ದರು; ಸೆರೆಯಲ್ಲಿ ಅವರು ಓಡುವ ಅಭಾವ ಪನ್ನಿ ಟ್ಟುಕೊಂಡಿದ್ದ ವ್ಯಧಿವಾಗಲಿಲ್ಲವೆಂದುಕೊಂಡೆ. ಹಾಗೆಯೇ ಅವರಂತಹ ಮಹಾನುಭಾವರನೇಕರು ದೇಶೋದ್ಧಾರಕ್ಕಾಗಿ ಅನುಭವಿಸಿದ ಕಷ್ಟವು ಕೂಡ ವ್ಯಧಿವಾಗದೆಂದು ನಂಬುತ್ತೇನೇ.

Printed by K R. Sitharam, Proprietor,
THE CHAMPA & CO.,
Printers & Book-Binders etc.,
16, Cottonpet Main Road, Bangalore City.

ಕೆಲವು ಉತ್ತಮವಾದ ಕಥೆ ಪ್ರಸ್ತುಕಗಳು

| | |
|---|-------|
| ಗರುಡಗಂಬದ ದಾಸಯ್ಯ—ಗೋರೂರು ರಾಮಸ್ವಾನ್ಯೇಯ್ಯಂಗಾರ್ | ೧ ೦ ೦ |
| ಕಲಾವಿದನ ತ್ಯಾಗ—ಶ್ರೀಮತಿ ಜಯಲಕ್ಷ್ಮೀ ಆರ್. ಶ್ರೀನಿವಾಸ್ | ೧ ೦ ೦ |
| ಚಂದ್ರಗ್ರಹಣ ಮತ್ತು ಇತರ ಕಥೆಗಳು— ಆನಂದ | ೧ ೦ ೦ |
| ಕೆಲವು ಕಥೆಗಳು— | ೧ ೦ ೦ |
| ಸ್ವಾಸ್ಥ ಜೀವಿ ಮತ್ತು ಇತರ ಕಥೆಗಳು— | ೦೯೭ ೦ |
| ವಿಜ್ಞಾನಿಗಳ ಕಥೆಗಳು— ಎಂ. ಕೆ. ನರಸಿಂಹನ್ನಾತ್ | ೧ ೦ ೦ |
| ರತ್ನಮೇವ ಮತ್ತು ಇತರ ಕಥೆಗಳು—೧೦. ವಿ. ಸೀತಾರಾಮಯ್ಯ | ೧ ೦ ೦ |
| ದೇವಾದು ಕಥೆಗಳು— ದೇವಾದು | ೦೯೭ ೦ |
| ಸಂರಾವ— ಸಿ. ಕೆ. ನಾಗರಾಜರಾವ್ | ೦೯೭ ೦ |
| ಒಡೆಸ ರಕ್ಖಾಲವ ಕಥೆಗಳು— ಕಂ. ಕೃಷ್ಣ ಅಯ್ಯಂಗಾರ್ | ೦ ೮ ೦ |
| ಕೊಲ್ಲಾರ ನಾಡೂ ಕಥೆಗಳು— ಮು. ವೆಂಕಟಕೃಷ್ಣಪ್ಪ | ೦ ೮ ೦ |
| ತುರಾಯ್— ಸಿ. ವೆಂಕಟರಾಮಯ್ಯ | ೧ ೪ ೦ |
| ಕೆಲವು ಸಂಗ್ರಹ ಕಥೆಗಳು— ಶ್ರೀನಿವಾಸ | ೧ ೫ ೦ |
| ಸಂಗ್ರಹ ಕಥೆಗಳು | ೧ ೦ ೦ |
| ನಲ್ಕು ಸಂಗ್ರಹ ಕಥೆಗಳು | ೦೯೭ ೦ |
| ಸಂಗ್ರಹ ಕಥೆಗಳು | ೧ ೪ ೦ |
| “ ನಿ ” | ೦೯೪ ೦ |
| ಕುಟುಂಬ ಸ್ವಾನ್ಯಾಸ ನಿರ್ದಿಷ್ಟ ಪ್ರಾಯಸ್ಮಾನಿ | ೧ ೦ ೦ |
| ಎರ್ಕಿರು ಕಥೆಗಳು ಅ. ನಾರಾಯಣಸ್ವಾಮಿ ಅಯ್ಯರ್ | ೧ ೦ ೦ |
| “ ನಿ ” | ೧ ೦ ೦ |
| ನಮ್ಮಲ್ಲಿ ಎಲ್ಲಾ ಕವಿಗಳ, ಕಥೆಗಾರರ, ಶಾದಂಬರಿಕಾರರ, ನಾಟಕಕರ್ತರ ಪ್ರಸ್ತುಕಗಳೂ, ಹೌರಾಣಿಕ ಧಾರ್ಮಿಕ ಗ್ರಂಥಗಳೂ. ಜೀವನ ಚಂತ್ರ, ಗಳೂ ಮತ್ತು ಎಲ್ಲಾ ಸ್ವಾಲ್ಪ ಪ್ರಸ್ತುಕಗಳೂ ದೊರೆಯುತ್ತವೆ. | |

ಸತ್ಯಮೋಧನ ಪ್ರಸ್ತುಕ ಭಂಡಾರ,
ಕೋಟಿ, ಬೆಂಗಳೂರು ಸಗರ.